

TIGHT BINDING BOOK

UNIVERSAL
LIBRARY

OU_200124

UNIVERSAL
LIBRARY

ಮುದಿಪ್ತ

ನಾನು

ಈ ಕಾದಂಬರಿಯನ್ನು ಬರೆದ ಹಾಗೆಲ್ಲ

ಮುಗಿದ ಪ್ರಕರಣಗಳನ್ನು ಸ್ವಾಧೀನಿಸುತ್ತೇ

“ಮುಂದೇನು ಬರೆಯುತ್ತಿ? ಮುಂದೇನು ಬರೆಯುತ್ತಿ? ”

ಎಂದು ದಿಸಂಪ್ತತಿ ಕೇಳಿ

ಕೊನೆಯ ಮೂರನ್ನು ಬರೆದೊಡನೆ

ನೋಡಿ

ತಿಳಿದು

ಕಂಬನಿ ಮೀಡಿದ

ತಂಗಿ

ಅನುಸೂಯೆಗೆ!

— ನಿನಾಯಕ

ಪರಿವಿಡಿ

		ತುಟ
	ಮುಸ್ನುದಿ	
	ಮೊಡಲನೆಯ ಪ್ರಸಂಗ .	.
೧	ಮೊಗ್ಗಾವಿ .	.
೨	ಬಡ್ಡಿ-ಹೈಗ್ರಿಂಡ ಮಡ್ಡಿ .	.
೩	ಗೋವಿಂದರಾಯರ ಮನೆ .	.
೪	ಕುಸುಮಾ .	.
೫	ಒಂದು ಪತ್ರ .	.
೬	ಮದ್ದ್ಯಸ್ತಕೆ .	.
೭	ವಧೂಪರಿಳಕ್ಕೆ .	.
೮	ಇನ್ನೊಂದು ಪತ್ರ .	.
೯	ಮೈಸರೆಡಳ್ಳಿ .	.
೧೦	ಸುಭೂತಾಚಾರ್ಯರ ಪ್ರಯಾಣ .	.
೧೧	ಗಿಡಮಂಗ .	.
೧೨	ಹೈಗ್ರಿಂಡಾಚಾರ್ಯರ ಸೌಖ್ಯ .	.
೧೩	ದೇವರು ಯಾಕ, ಹೊಲಾ? .	.
೧೪	ದೆವ್ವಗಳ ಕುಣಿತ .	.
೧೫	ತೋಟದಲ್ಲಿಯ ಉಟ .	.

— — —

ಮುನ್ಸುಡಿ

ನಾನು ಈ ಕಾದಂಬರಿಯನ್ನು ಬರೆಯಲು ಪ್ರಾರಂಭಿಸಿದ್ದು ಹೇಗೆ ಗ್ರಾಹಿಗೊಳಿಸಲಿಲ್ಲ. ಮೊದಲನ ಹತ್ತು ಪ್ರಕರಣಗಳಲ್ಲಿ “ಮೊಗಾಗ್ವಿ” ಯೋಂದನ್ನು ಬಿಟ್ಟು ಉಳಿದ ಎಲ್ಲವುಗಳು ಆಗ ಬರೆದು ಮುಗಿದವೆನ್ನು ಬಹುದು. ಸಾಮಾಜಿಕ ಪುಸ್ಥಾಪನೆಯನ್ನು ಮಾತ್ರ ಮನಸ್ಸಿನಲ್ಲಿಟ್ಟುಕೊಂಡು ಆಗ ಸರ್ವ ಕಲಾರೀತಿಯನ್ನು ಹರಿಬಿಟ್ಟಿಸೆಂದು ತೋರುತ್ತದೆ. ಇದೇ ಮಾದರಿಯ ಮುಂದಿನ ಕೆಲವು ಪ್ರಕರಣಗಳನ್ನು ಗ್ರಾಹಿಸೆಯು ಇಸ್ತ್ವಯ ದೀಪಾವಳಿ ಸಾಂಪ್ರಯಿಕ ಯಲ್ಲಿ ಬರೆದು ಮುಗಿಸಿದನು. ಇನ್ನು ಇದನ್ನು ಮುಗಿಸಿ ಬುಡಬೇಕೆಂದು ಗೆ. ಬೆ. ಬಿ. ಜೋತಿಯವರು ನನ್ನನ್ನು ಮನಸ್ಸುಲಿಸಿದರು. ಈ ವರ್ಷ ನನ್ನ ಕಾದಂಬರಿಯು ಮುಗಿದ್ದು ಪ್ರಸಿದ್ಧವಾದ ಶ್ರೀಯವು ರೆಚ್ಚಾಗಿ ಅವರಿಗೆ ಸಲ್ಲಾವದು ಈ ತಿಂಗಳು ಇದನ್ನು ಬರೆಯಲು ಸುರುವು ಮಾಡಿದಾಗ ಅದೇ ರೆಚ್ಚಾಗಿ ಹೊರಟಿದ್ದ ಜೆ. ಬಿ. ಜೋತಿಯವರ ‘ ಧರ್ಮಸರೀಯು ಕಣ್ಣಿಗೆ ಬಿಡ್ಡಿತು. ಅವರಿಗೆ ಮಾಗುತ್ತ ಸಡೆದ ಕಾವ್ಯಚೀವನಕ್ಕೆ ಪದ್ಧತಿ ಕಾವ್ಯದಲ್ಲಿ ಅರ್ಥವ್ಯಕ್ತಿಯು ದೊರಕಲಿಲ್ಲ. ಅದನ್ನು ಅವರು ಈಗ ತಮ್ಮ ಕಾದಂಬರಿಯಲ್ಲಿ ತಂಬಿಟಿಟ್ಟಿದ್ದರು.’ ಧರ್ಮಸರೀಯನ್ನು ನೋಡಿ, ನನ್ನ ಪದ್ಧತಿ ಕಾವ್ಯದ ತಿರುಳನ್ನು ಕಾದಂಬರಿಯಲ್ಲಿಯೂ ತುಂಬಬಹುದೇನಿಸಿತು. ಇನ್ನು ಹೇಗೆ ಕಾದಂಬರಿಗಳನ್ನು ಬರೆದರೆ ಅವಗಳಲ್ಲಿ ಎದೆಯ ಕೆಳಕಣಷ್ಟೆ ಇದೆ ಕೇಂದಿದ್ದೀನೆ.

ಈ ಕಾದಂಬರಿಯ ಸಾಧನೆಗಳಲ್ಲಿ ಏರಡು ಮುಖ್ಯವಾಗಿವೆಯೆಂದು ಸನಗೆನಿಸುತ್ತಿದೆ. ಪಾತ್ರಸೃಷ್ಟಿನಿರ್ವಾಣವು ಅವಗಳಲ್ಲಿ ಒಂದಾಗಿದೆ. ಇಲ್ಲಿಯ ವಸ್ತುವು ಅಷ್ಟೋಂದು ಮಹತ್ವದಲ್ಲಿ “ ಸುಭೂತಾಚಾರ್ಯರು ಎನು ಮಾಡುತ್ತಾರೆ ” ಎಂಬ ಪ್ರಶ್ನೆಗಿಂತ “ ಸುಭೂತಾಚಾರ್ಯರು ಹೇಗೆ ದಾಢಾರೆ ? ” ಎಂಬುದೇ ನನ್ನನ್ನು ಹೆಚ್ಚಾಗಿ ಆಕರ್ಷಿಸಿದ ಪ್ರಶ್ನೆಯಾಗಿದೆ. ಈ ಮಾತ್ರ ಎಲ್ಲ ಮುಖ್ಯ ಪಾತ್ರಗಳಿಗೂ ಅನ್ನುಲುಗುಸುವದು.

ಇನ್ನೊಂದು ಸಾಧನವೆಂದರೆ ಕಾದಂಬರಿಯ ವಾತಾವರಣವೇ ಸರಿ. ಸುಮಾರು ೩೫-೪೦ ವರ್ಷಗಳ ಹಿಂದೆ ಉತ್ತರಕನಾರ್ಥಕದ ಸ್ಥಿತಿಯು ಹೇಗಿದ್ದಿತು? ಸ್ವೇಸರ್ವಿಕವಾಗಲಿ, ಸಾಮಾಜಿಕವಾಗಲಿ, ಅಶ್ವಯ ಜನರು ಎಂತಹ ವಾತಾವರಣದಲ್ಲಿ ಬೆಳೆದರು? ಈ ಪ್ರಶ್ನೆಗಳಿಗೆ ಒಂದು ಮೊಂಡವಾದ

ಉತ್ತರವನ್ನು ಕೊಟ್ಟಿಲ್ಲ. ಕಢಿಗೆ ಬ್ರಾಹ್ಮ ಬರುವಂತೆ ಅದನ್ನು ಉಪಯೋಗಿ ಸಲು ಯತ್ನಿಸಿದೆ. ಸಂಭಾಷಣೆ, ವರ್ಣನೆ, ಸ್ವಭಾವವಿಭಜನೆ ಮೊದಲಾದ ಸಾಧನೆಗಳಿಗೂ ಹಾಸ್ಯ, ವಿಡಂಬನೆ ಮುಂತಾದ ಲಕರಿಗಳಿಗೂ ಇಲ್ಲಿ ಏಂ ಯಿದೆ.

ಈ ಸಾಧನೆಗಳನ್ನು ಉಪಯೋಗಿಸಿ ಮಾತ್ರವಂತವಾಗಿ ಮಾಡಲು ಬಯಸಿದ ಕಲ್ಪನೆಯು ಇಂಥಿದೇ ಎಂದು ಹೇಳಲು ಬರುವಂತಿಲ್ಲ. ಇಂಥಿನಿಧಾರವು ಗೀತೆ-ಸಣ್ಣಕತೆ-ದೃಶ್ಯ ಮುಂತಾದವುಗಳ ವಿಷಯದಲ್ಲಿ ಮಾತ್ರ ಸಾಧ್ಯವಾಗಬಹುದು. ಆದರೂ ಇಚ್ಛೆಯೇಡು-ಬೀವನದಲ್ಲಿ ವಿಷಸಮಾನವಾಗಿರುವ ವಿಷಮತೆಯು -ಇಲ್ಲಿರುವ ಪ್ರಧಾನ ಕಲ್ಪನೆಯಾಗಿದೆ. ಪದಾರ್ಥ ಪತಿ, ಸರಹರಿ ಮೊದಲಾದವರ ಬೀವನವಿಕಾಸದ ಬಾಗ್ನಿ-ದುಭಾರಗ್ಯವು ಇನ್ನೊಂದು.

ಈ ಕಾದಂಬರಿಯೇನೇ (ಗೀತಾ ಭಾಗ ಕೂಡಿ) ತನಗೆ ತಾನೆ ಪ್ರಾಣವಾಗಿದೆಯಂದು ನಾನು ತಿಳಿದಿದ್ದೇನೆ. ಆದರೂ ಇನ್ನೊಂದು ದೃಷ್ಟಿಯಿಂದ ಇದು ಅಪ್ರಾಣವೆನಿಸುವದು ಸಹಜವಿದೆ. ಏಕಂದರೆ ಮುಂದಿನ ಎರಡು ಭಾಗಗಳು ಸ್ವತಃ ನನ್ನ ತಲೆಯಲ್ಲಿಯೇ ಸುಳಿದಾಡುತ್ತಿವೆ. ಇಲ್ಲಿಯ ಪಾತ್ರಗಳ ಬೀವನವಿಕಾಸದ ದೃಷ್ಟಿಯಿಂದ ಅವು ಹೆಚ್ಚು ಮಹತ್ವವುಳ್ಳವಾಗಬಹುದು. ಸಾಧ್ಯವಾದರೆ ಪದ್ಯಕಾವ್ಯವು ನನಗೆ ರಚಿಕೊಟ್ಟಾಗ ಈ ಭಾಗಗಳನ್ನು ಒರೆದು ಮುಗಿಸಬೇಕೆಂಬ ಲವಳವಿಕೆಯಿದೆ.

ಕೂಲಂಕಷ್ವವಾಗಿ ಓದಿದವರಿಗೆ ಈ ಕಾದಂಬರಿಯ ರಚನಾಕ್ರಮದಲ್ಲಿಯೂ ಒಂದು ಪದ್ದತಿಯಿರುವದು ಕಂಡುಬರುವದು. ಇಲ್ಲಿಯ ಸಂಭಾಷಣೆಗಳ ಶೈಲಿಯು ಬಹುತೇಕವಾಗಿ ಬಳಕೆವಾತಿಸಂದು; ಹಲವೆಡಿಗೆ ಸುಸಂಸ್ಕರ್ತವಾದುದು. ಬುದ್ಧಿಮಂತಿಕೆ-ಬಳತಿರುಳಂಗಳ ಮಿಶ್ರಣವು ಕೃತಿಯಲ್ಲಿರುವದರಿಂದ ಶೈಲಿಯಲ್ಲಿಯೂ ಇಂಥಂತಹ ಸಂಗಮಕ್ಕೆ ಆಸ್ಪದ ದೇರೆತಿದೆ. ಇಲ್ಲಿಯ ಸಂಗಮವು ಯಮುನಾ-ಗಂಗಾಸಂಗಮದಂತಿರುವದೇನೆಂಬುದನ್ನು ಓದುಗರೇ ನಿರ್ಣಯಿಸಬೇಕು. ತರುಳು-ಕಾದಂಬರಿಗಳಲ್ಲಿ ಬಳಕೆಪಾತಿಸ ಬಳಕೆಯು ವಿಶೇಷವಾಗಿ ಆಗದೆ ಅದರ ಬ್ರಾಹ್ಮವು ಮಾತ್ರ ಸಾಕೆಂದು ತೋರುತ್ತದೆ.

ಹಿಗ ಹೇ. ಗೌಡಿ
ಪ್ರಸಂ

ವಿ. ಕೃ. ಗೋಕಾಕ.

ଭାବେନ୍ଦୁ
ଜୀବିତ

ଖାଗ ୮

ಇಲ್ಲಿ ಕರ್ತವ್ಯ ಮಾತ್ರ ಪುನರ್ಜೀವಣ ಅದ್ದ ಕರ್ತವ್ಯ ಗ್ರಹಣಣ

ಬ್ರಹ್ಮಾ ಶಾಸ್ತ್ರ ಆಗಿಕೆಂಪು ರೋಗಿ ಅ-ಅ- ಅಂತಿಮ

ಮೂರನೆಯ ವರುಷದ ಏರಡನೆಯ ಕುಸುಮ

ಸುಸೂರ್ಯರೆ ನ್ಯೂಫ್ ಪ್ರಾಲೆಯ್ ಗಳನೆಯ ಕುಸುಮ

ಬ್ರಹ್ಮೋದ್ಯು (ಭಾಗ ೨)

(ಸಾಮಾಜಿಕ ಕಾದಂಬರಿ)

ಒ ಪ-ಶ

ಪ್ರೊ. ವಿ. ಕೃ. ಗೋಕಾರ್. ಎಂ. ಎ.

ಮೊದಲನೆಯ ಪ್ರಸಂಗ

ಲೇಖಕರು ಈ ಕಾವಂಬರಿಯನ್ನು ಬರೆದು ಮುಗಿಸಿದ ಹೇಳಿ ಒಂದು ಕರಿಣ ಪ್ರಸಂಗದಿಂದ ಪಾರಾದೆನೆಂದು ತಿಳಿದ್ದರು. ಆದರೆ ವಸ್ತು ಸ್ಥಿತಿಯು ಅದಕ್ಕೆ ತೀರು ಏರುಧ್ವ ವಾಯಿತು. ಕಾವಂಬರಿಯನ್ನು ಬರೆದ ಹೇಳಿ ವಾತ, ಸಿಜವಾಽವ ಕರಿಣ ಪ್ರಸಂಗವು ಒಂಕು. ಲೇಖಕರಿಗೆ ಆತ್ಮಪರಶ್ವಸವಿರಲಿಲ್ಲ. ತಮ್ಮ ಕೃತಿಯು ಕಸಿಷ್ಟ ಪಕ್ಷಿಕ್ಕೆ ಮುದ್ರಿಸಲು ಯೋಗ್ಯವಾಗಿದೆಯೆಂದು ಯಾರಾದರೂ ಅವರಾಬೆಂದು ತಿಳಿದ್ದೇಕಾಗಿತ್ತು. ಇಲ್ಲದಿದ್ದರೆ ಮುದ್ರಾರಾಕ್ಷಸವು ಅವರನ್ನು ಬೆಂಧುಟ್ಟಿ ಮಾನಹಾನಿ, ದ್ರವ್ಯಹಾನಿಯನ್ನು ಸಹಿಸಲು ಹಜ್ಜಾ ಬಹುದಾಗಿತ್ತು. ಲೇಖಕರು ನಾಲ್ಕುಂಟು ಕಡೆಗೆ ಹಾರ್ಯಾಂಡಿ ನೇರ್ಡಿದರು. ಯಾರಿಂದಲೂ ಇಂಥ ಪ್ರೋತ್ಸಾಹನವು ದೊರಕುವ ಹಾಗೆ ಕಾಣಲಿಲ್ಲ. ಮುದ್ರಿತವಾದ ಪುಸ್ತಕಗಳನ್ನೇ ಅನೇಕರು ಓದುವದಿಲ್ಲ. ಇನ್ನು ಮೂಲ ಪ್ರತಿಯನ್ನು ಓದು ಮುದ್ರಾರಾಹಿವಾಗಬಹುದೇನೆಂದು ಪರೀಕ್ಷೆ ಸುವ “ಕಾರಭಾರ” ವನ್ನು ಯಾರು ಮಾಡುತ್ತಾರೆ? ಸಾಹಿತಿಗಳು ತಮ್ಮ ಕೆಲಸದಲ್ಲಿದ್ದರು. ವಿಮರ್ಶಾರ್ಥಾಸ್ತಜ್ಞರಿಗೆ ‘ಫೋ’ ಕೊಡುವ ಯೋಗ್ಯತೆಯು ಲೇಖಕರಿಗಿರಲಿಲ್ಲ. ಪನು ಮಾಡಬೇಕೆಂದು ವಿಚಾರಿಸಿ ಕೊನೆಗೆ ಒಬ್ಬ ರೀತಾ ಯಾರ್ಥ ಇನ್ನೆಂದು ಕ್ಷರಣ್ಣ ಅವರು ಕರಣಹೋಗಬೇಕೆಂದು ಸಿಫರಿಸಿದರು.

ರಿಂತಾಯದ್ರ್ವ ಇನ್ನೀಕ್ಕೆ ರರಾದ ಭೂಜಂಗರಾಯರೇನು ಸಾಮಾನ್ಯ ಮನುಷ್ಯರಿದಿಲ್ಲ. ಅವರು ವಿದ್ಯಾಖಾತೆಯಿಂದ ನಿವೃತ್ತಿ ಹೊಂದಿ ‘ಪಿಂಚಣಿ’ ತೆಗೆದುಕೊಂಡು ಮೂರು-ನಾಲ್ಕು ವರ್ಷಗಳಾಗಿದ್ದವು. ಅವರು ಒಂದಕ್ಕೂ ವನಾನ್ನಿ ಬರೆದವರಲ್ಲ. ಆದರೆ ವಿಮರ್ಶೆಯಲ್ಲಿ ಅವರಿಗಿಂದ ಪ್ರಗತಿಯನ್ನು ಕಂಡು ಎಂಧಿಂಥ ಸಾಹಿತಿಗಳೂ ತಲೆಡೂಗಿಂದ್ದರು. ಅವರೇನು ಕಣ್ಣಿಗೆ ಅಂಜನ ಹಚ್ಚಿ ಓದುತ್ತಿದ್ದರೋ ತಿಳಿಯದು. ಯಾರಿಗೂ ಕಾಣದ ಗುಣ-ದೋಷಗಳನ್ನು ಅವರು ಸಹಜವಾಗಿ ಎತ್ತಿ ತೋರಿಸುತ್ತಿದ್ದರು. ಒಂಟಾರೆ ಹೇಳುವದೆಂದರೆ, ಭೂಜಂಗರಾಯರು ಸಾಹಿತ್ಯದ ಬರೆಗಲ್ಲೇ ಸರಿ. ಅಂತೇ

ಅವರು ತರುಣ ಲೇಖಕರಿಗೆ ಸೂಚಿಗಳಾಗಿದ್ದರು. ಇಂದಿನ ಪ್ರಸ್ತುತಿ ಸಾಹಿತ್ಯಗಳೆಲ್ಲ ಅವರ ದುರ್ಭೇಷಿಸ ಕೆಳಗೆ ಹೊರತಿ, ಅವರ ಸೂಚನೆಗಳಾಂತ ಶಿಲೀಯ ಬುಡಿದಲ್ಲಿ ಸಿಕ್ಕು ಸುಟ್ಟು, ಕಡೆಗೆ ಅವರ ಕೃಪಾದೃಷ್ಟಿಯನ್ನು ವಡೆ ಬಿಡ್ಡಿರಂಬ ಮಾತಿಸಲ್ಪ ತಧ್ಯವಿರಬೇಕು.

ಆದರೆ ರಾಯರನ್ನು ಕಾಣುವದೇ ದುಸ್ತಿಪನ್ತು. ಹೂಸ ಗ್ರಂಥ ಗಳನ್ನು ಅವರೆಂದಿಗೂ ಒಮ್ಮತ್ತಿರಲಲ್ಲ. ಹಳೆಯದೆಲ್ಲ ಇನ್ನೊಂದು ಅವರು ತೋಬಿದ್ದ ರಂತಲ್ಲ. ಇನ್ನೂ ಕಾಲಪರೀಕ್ಷೆಗೆ ಸಿಕ್ಕು ಪಾಸಾಗಿದ ಗ್ರಂಥಗಳನ್ನು ಪನೆಂದು ಓದಬೇಕೆಂದು ಅವರ ಅಭಿವೃದ್ಧಿ. ಎಷ್ಟೋ ತರುಣ ಲೇಖಕರು ಅವರ ಮನೆತನಕ ಹೊಗ್ಗಿ ತಮ್ಮ ಕೃತಿಗಳ ಪ್ರತಿಗಳನ್ನು ಅವರಿಗೆ ಕಾಣಿಕೆ ಯಾಗಿ ಕೊಟ್ಟು ಕೈಪುಗಿದು ಬಂದಿದ್ದರು. ರಾಯರು ಅವನ್ನೆಲ್ಲ ಕೂಡಿಸಿದಿನಾಲು ತಮ್ಮ ಮನೆಯು ‘ಬಂಬಿ’ಗೆ ಉಪಯೋಗಿಸುತ್ತಿದ್ದರು! ಆಧುನಿಕ ಸಾಹಿತ್ಯವನ್ನದವನಂದ ಈ ರೀತಿಯಾಗಿ ರಾಯರ ಮನೆಯವರಿಗಲ್ಲ ಪ್ರತಿ ಸಿತ್ಯ ಬೆಂಬ ಸೀರಿಸ ನ್ನಾನವಾಗುತ್ತಿತ್ತು!

ಲೇಖಕರಿಗೆ ದಿಗಿಲು ಬಿಡ್ಡಿತು. ಮಹಿಲವನ್ನು ರಾಯರ ಕಣ್ಣಿಗೆ ಹಾಕಬೇಕು; ಆದು ‘ಬಂಬಿ’ನಲ್ಲಾಡರೂ ಬಿಡ್ಡಿರಬಾರದು! ಈ ಪ್ರಶ್ನೆಯನ್ನು ಹೇಗೆ ಬಿಡಿಸಬೇಕೆಂದು ಲೇಖಕರು ಬಹಳ ಹೊತ್ತು ಯೋಜಿಸಿದರು. ಕೊನೆಗೆ ಅವರಿಗೂಂದು ಯುಕ್ತಿಯು ಹೊಳೆಯಿತು. ಲಟಕ್ಕನೆ ‘ಜಟ್ಟಿ’ ಹೊಡೆದು ರಾಯರ ಮನೆಗೆ ತೆರಳದರು.

ಲೇಖಕರು ಹೋದಾಗ ರಾಯರು ತಮ್ಮ ಕೊಣಕೆಯಲ್ಲಿ ಹೋವಿರ ಕವಿಯ ಇಲ್ಲಿಯಡೆ ಕಾವ್ಯವನ್ನು ಒದುತ್ತು ಕುಳಿತ್ತಿದ್ದರು. ಒಳಗೆ ಯಾರನ್ನೂ ಬಿಡಬಾರದೆಂದು ಬಾಗಾಲ್ಲಿ ನಿಂತ ಆಳುಮಾಗನಿಗೆ ಕಟ್ಟಿಪ್ಪಣಿಯಾಗಿತ್ತು. ಆದರಂತೆ ಆಳುಮಾಗನು ‘ಜಬರುದಸ್ತು’ ಮಾಡಿದನು. ಅವನಿಗೆ ಯೋಗ್ಗು ರೀತಿಯಿಂದ ಸಂಭಾವನೆ ಮಾಡಿ ತಮ್ಮ ದರ್ಶನಪತ್ರ (visiting card)ವನ್ನು ಆವನ ಕೈಯಲ್ಲಿ ಕೊಟ್ಟು ರಾಯರಿಡೆಗೆ ಕಳಿಸಬೇಕಾದರೆ ಲೇಖಕರ ಪುಣ್ಯವೆಲ್ಲ ಖಚಾರಣಿತು.

ಆಳುಮಾಗನು ಮರಳಿ ಬಂದು ಪ್ರವೇಶಿಸಬಹುದೆಂದು ಲೇಖಕರಿಗೆ ಬಿನ್ನವಿಸಿದನು. ಆಗ ಅವರಿಗೆ ಅಧ್ಯ ಚೇವ ಬಂದಿತು. ರಾಯರು ಅದೇ

ಒಂದು ‘ಕಾಣಂಟೀಕ್ರೀ’ ಮುಗಿಸಿ ಇನ್ನೊಂದನ್ನು ಪ್ರಾರಂಭಿಸುವವಲ್ಲದ್ದು ರೂ ಸನಾತನಿಗಳು ಒಂದು ಅಧಾರ್ಯಾಯವು ಮುಗಿದೊಡನೆ ಮಂಗಳಾರತಿಯನ್ನು ವಾಢುತ್ತಾರೆ. ರಾಯರು ಒಂದು ಸಿಗರೀಟ್‌ ಹೊತ್ತಿಸಿದ್ದರು. ಹೊತ್ತಿಸುತ್ತಿರುವ ಕಾಗೆ ಬಡುತ್ತುತ್ತೆ ತಮ್ಮ ಹೆಸರನ್ನು ಧೂಮಾರಕ್ ರಗಳಿಂದ ಬರೆಯುತ್ತು ಗುಂಗಿ ಸಲ್ಲಿ ಕುಳಿತ್ತದ್ದರು. ಲೇಖಕರು ಅಂಚುತ್ತಂಜುತ್ತು ಬಳಗೆ ಬಂದಾಗ ಅವರಿಗೆ ಒಂದು ಸ್ಕ್ರೋಲ್‌ನ ಮೇಲೆ ಕುಳಿತ್ತಲು ಸನ್ನೆ ವಾಡಿದರು. ಆ ಸ್ಕ್ರೋಲ್‌ ಅವರಾಧಿಗಳ ವಥ್ಟಿಸಾಧ್ಯ ಸಮೆಂದು ಪ್ರಸಿದ್ಧವಾಗಿತ್ತು. ರಾಯರಿಂದ ಪದಚ್ಯುತ ರಾದ ಅನೇಕ ಕವಿಗಳು ತಮ್ಮ ಕವಿತೆಗಳಲ್ಲಿ ಆ ಸ್ಕ್ರೋಲ್‌ನ ಮೇಲೆ ಬೆಂಕಿ ಕಾರಿದ್ದರು. ಹತ್ತಿಂಟ್‌ ನಾಬ್ರಕಾರರು ತಮ್ಮ ವಿಡಂಬನಾಜಾಪ್ಲೇಯಿಂದ ಅದನ್ನು ಸುಟ್ಟು ಬಿಡಲು ಹವಣಿಸಿದ್ದರು. ಆದರೆ ಆ ಸ್ಕ್ರೋಲ್‌ಲು ಇನ್ನೊಂದು ಅಲ್ಲಿಯೇ ಗಟ್ಟಿಯಾಗಿತ್ತು. ಲೇಖಕರು ಹೊಗೆ ಅದರ ಮೇಲೆ ಕುಳಿತ್ತರು.

ಇನ್ನೂ ‘ಇಲಿಯಡ್ಡು’ನ ಗುಂಗಿನಲ್ಲಿದ್ದ ರಾಯರು “ ಏನು ಕಾರಣ ಬಂದಿದ್ದು? ” ಎಂದು ಕೈಸನ್ನೆಯಿಂದ ಕೇಳಿದರು. ದೈವಪರೀಕ್ಷೆಯ ಸಮಯವು ಸವಿಾಮಿಸಿಂದು ಕಂಪಿಸುವ ಲೇಖಕರು “ ನಾನು....ಒಂದು....ಕಾದಂಬರಿ ” ಎಂದು ಉಗ್ಗಿ ಕಡೆಗೆ ತಟಸ್ಯಾರಾಗಿ ಕುಳಿತ್ತರು. ಅವರ ಬಾಯಿಂದ ವಾತೇ ಹೊರಡಲಿಲ್ಲ.

“ ಏನು ಸೀವು....ಕಾ....ದಂಬರಿ? ಏ! ಬಾಣ್ಯ! ಬಾರೋ! ಇವ ರನ್ನ ಜಂಡಿಗೆ ಕೈ....”

“ ಸೀವು ದೊಡ್ಡವರು, ರಾಯರ! ಹಾಗೆ ಮಾತನಾಡಬಾರದು. ” ಲೇಖಕರು ಧೈಯರು ತಂದುಕೊಂಡು ಹೇಳಿದರು. ಕಡೆಗೆ ಹೊರದೂಡಿಸಿ ಕೊಳ್ಳುವದಂತಹ ಇದ್ದೇ ಇತ್ತು. ಇದೊಂದು ಕಾಯತ್ತು ಮಾಡಿ ನೋಡಬಾರದೇಕೆಂದು ಮನಸ್ಸನಲ್ಲಿಯೇ ಅಂಮಾಕೊಂಡರು.

“ ಹೂಂ! ಕೆತ್ತುರಿ ಇಲ್ಲಿಂದ! ” ರಾಯರು ಬಾಗಿದೆಗೆ ಬೊಟ್ಟು ಮಾಡಿ ತೋರಿಸಿದರು. “ ಹಾಗ್ಗಳು, ರಾಯರ! ಕಾದಂಬರಿಯಿಂದರೆ ಆಧುನಿಕ ಮಹಾಕಾವ್ಯವೇ ಸರಿ. ” ರಾಯರ ಕೈಯಲ್ಲಿದ್ದ ‘ಇಲಿಯಡ್ಡು’ನ್ನು ನೋಡಿದ ಲೇಖಕರು ಜಾಣತನದಿಂದ ಉತ್ತರಕೊಟ್ಟಿರು.

“ ಓಹೋ! ” ರಾಯರು ಕುಂಜೀಯ ಮೇಲೆ ಸರಿದು ಕುಳಿತ್ತ

ಸಿಗರೇಳಿಸ್ತೂ ಕೊನೆಯ ಸಾರಿ ಜೋರಿಸಿಂದ ಸೇದಿ ಒಂತೆಯೆಚೆಗೆ ಹೊಗೆ ಒಟ್ಟು ಸುಡಿದರು: “ ನಿಮಗೆ ಗೊತ್ತಿದೆಯೇನು ಈ ಮಾತ್ರಾ ? ”

“ ಹೌದು ? ರಾಯರೆ ! ಮಹಾಕಾವ್ಯದ ಜಾತಿಯು ಯಾವಾಗಲೂ ಬಂದೇ. ಹಿಂದಿನವರು ಮಹಾಕಾವ್ಯಗಳನ್ನು ಬರೆದರು. ಅವು ಪಾರಜಿನ ಮಹಾಕಾವ್ಯಗಳಾದವು. ಅದೇ ಯೋಗ್ಯತೆಯ ಸ್ವತಂತ್ರ ಕೃತಿಗಳನ್ನು ಇಂದಿನವರು ಬರೆದರೆ ಅನ್ಯ ಅವಾರ್ಚಿನ ಮಹಾಕಾವ್ಯಗಳಾಗುವವು ದುಡ್ಯೇವದಿಂದ ಅಂಥ ಕೃತಿಗಳನ್ನು ಇಂದಿನವರು ಇನ್ನಾಂ ಬರೆದಿಲ್ಲ ಕಾರಣ ಕಾದಂಬರಿಗಳನ್ನೇ ಆಧುನಿಕ ಮಹಾಕಾವ್ಯವೆಂದು ಉರ್ಬಿಯವ ಹೊತ್ತು ಬಂದಿದೆ.” ಲೇಖಕರು ಮೈಜಳಿ ಬಿಟ್ಟು ಹೇಳಿದರು.

“ ಅಂತೂ ನಿಂದ ಬಂದು ಆಧುನಿಕ ಮಹಾಕಾವ್ಯವನ್ನು ಬರೆದಿರುವಿರ್ಣಿರಿ. ” ರಾಯರು ಮುಂಗಳು ನಗೆ ಸಕ್ಕು ಷ್ಯಂಗೋಕ್ತಿಯಲ್ಲಿ ಸುಡಿದರು.

“ ಒಂದು ರೀತಿಯಂದ ಹೌದು. ಇನ್ನೊಂದು ರೀತಿಯಂದ ಅಲ್ಲ. ಹೌದು-ಅಲ್ಲ-ಅಲ್ಲ-ಹೌದು— ” ಲೇಖಕರು ಥಳಮಳಿಸಿದರು.

“ ಕನಿಷ್ಠ ಪಕ್ಕಿಕ್ಕೆ ಒಂದು ಕಾದಂಬರಿಯನ್ನಾದರೂ ಬರೆದಿದ್ದೀರಿ ” ರಾಯರು ಸ್ಥಾರಿಸಿದರು. “ ಅದು ಮಾತ್ರ ಸಿಜ. ” ಲೇಖಕರು ಧ್ವಯ-ತಂದುಕೊಂಡು ಹೇಳಿದರು.

“ ಯಾವ ಮಾದರಿಯ ಕಾದಂಬರಿ ನಿಮ್ಮದು ? ಹೀತಾಂಬರಿಯೋ ? ಸೀಲಾಂಬರಿಯೋ ? ಶೈತಾಂಬರಿಯೋ ? ” ರಾಯರು ಕೇಳಿದರು.

ಲೇಖಕರ ಎಡೆಯು ಹಾರಿತು. ತಮ್ಮ ನಾಡಿಯನ್ನು ಹಿಡಿದು ನೋಟ ದರು. ಅದೂ ‘ಡವ ಡವ’ ಎಂದು ಹಾರುತ್ತಿತ್ತು. ಅವಸರದಲ್ಲಿ “ ಇವ ಮೂರು ಮಾದರಿಗಳೂ ನನ್ನ ಕಾದಂಬರಿಯಲ್ಲಿವೆ, ರಾಯರೆ ! ” ಎಂದು ಮುಂಗಾಲು ಪುಟಿಗೆಯ ಮಾತಾಡಿದರು.

“ ಅದು ಹೇಗೆ ? ” ರಾಯರು ಆಶ್ಚರ್ಯಜಕಿತರಾದರು.

“ ಕಾದಂಬರಿಯು ಪ್ರಾರಂಭವಾಗುವದು ವಿವಾಹಮಂಟಪದಲ್ಲಿ. ಗಾಳಿ ಪಟ್ಟದಂತೆ ಅದು ಮುಗಿಲಿನಲ್ಲಿ ಕೆಲವು ಹೊತ್ತು ಹೊಯಾಡುಡುವದು. ಕೊನೆಗೆ ಮರಣಶಯ್ಯಯಲ್ಲಿ ಮುಗಿದು ಹೋಗುವದು. ”

“ ಈಹೋ ! ಹೀಗಿದೆಯೋ ? ” ರಾಯರೆಂದರು. ತಮ್ಮ ಶಬ್ದಗಳಿಗೆ ಲೀಖಕರು ಕಲ್ಪಿಸಿದ ಸೂತನಾಥರವು ಅವರನ್ನು ವಿಚಾರದಲ್ಲಿ ಕೆಡಿವೆತು. ಒಳಿಕ: “ ನಿಮ್ಮ ಕಾದಂಬರಿಗೆ ನೆನರೇನಿಟ್ಟಿದ್ದೀರು ? ” ಎಂದು ಕೇಳಿದರು.

“ ಇಜ್ಞೊಂದು. ” ಲೀಖಕರು ಬೆದರುತ್ತು ಹೇಳಿದರು.

ರಾಯರು ತುಸು ಹೊತ್ತು ತಲೆ ತುರಿಸಿದರು: “ ಏನರಿ ? ಆ ಬೇಂದ್ರೀ, ಬೇಂದ್ರೀ ಅಂತಾರಾಲ್, ಅವನೇನೋ ಇದೇ ಹೆಸರು ಹೇಳತ್ತಿದ್ದು. ಏನು ಅವನ ಕಾದಂಬರಿ ತಂದು ನಿಮ್ಮದೆಂದು ಹೇಳತ್ತಿರೋ, ಏನು ಮತ್ತು ? ”

“ ಹಾಗಲ್ಲ, ರಾಯರ ! ಬೇಂದ್ರೀನ ಹೆಸರೇನೋ ನಿಜ. ಅವರೇನು ಕಾದಂಬರಿ ಒರಿತದ್ದುತ್ತೋ ಅವರಿಗೇ ಗೊತ್ತು. ಆ ಹೆಸರು ವೋಜು ಕಂಡಿತು. ಅದನ್ನು ನನ್ನ ಕಾದಂಬರಿಗೆ ಇಟ್ಟಿಬಿಟ್ಟು. ” ಲೀಖಕರು ವಿನಯ ಪೂರ್ವಕವಾಗಿ ಬಿನ್ನವಿಸಿದರು.

“ ಹೀಗೋ ? ನಾವು ಯೋಗ್ಯನು ಶಾಯಿದ ಭಾಗನೇ ಅದ. ಇರಲಿ. ಎಷ್ಟುದ್ದುವಿರಬಹುದು ನಿಮ್ಮ ಕಾದಂಬರಿ ? ” ರಾಯರು ಇನ್ನೊಂದು ‘ಡಾವಪೇಚು’ ಹಾಕಿದರು.

ಈಗ ಮಾತ್ರ ಲೀಖಕರು ನಿರುತ್ತುರರಾದರು. ಸ್ಮಾತಿರ್ಯು ಅವರನ್ನು ಅರ್ಜಿಲಾವ ಹೊತ್ತು ಬಿಂದಿತ್ತು. “ ಕ್ಕೆ ಏನಿಸಬೇಕು, ರಾಯರ ! ನಾ ಹೇಳೋ ಮಾತು ಕೇಳಿ ನನ್ನ ಕಾದಂಬರಿ ಓದೋಂದು ಬಿಡಬಾರದು. ಒಂದು ಭಾಗ ಮಾತ್ರ ಪೂರ್ಣ ಆಗೇದ ” ಲೀಖಕರು ಕೈಜೋಡಿಸಿ ಕಣ್ಣಿರು ತಂದ ಹೇಳಿದರು.

“ ವಾಹವರೆ ! ವಾಹವಾ ! ಈಗ ಹೊರಬಿತ್ತು ನಿಮ್ಮ ಗುಟ್ಟು ! ಈ ಭಾಗ-ಗೀಗ ಓದನೋ ರೋಗ ಅಂಬಿಸಬೇಕಂತ ಮಾಡಿರೇನು ನನಗ ? ” ರಾಯರು ವಿಲಕ್ಷಣವಾಗಿ ನಕ್ಕು ಕೇಳಿದರು.

ಲೀಖಕರಿಗೆ ಮೂಳೆ ಬರುವ ಹಾಗಾಯಿತು. ಅವರ ಮೈಮೇಲೆ ಎಷ್ಟು ರವೇ ಉಳಿಯಲಿಲ್ಲ. “ ಇಲ್ಲ, ರಾಯರ ! ಅದು ಪೂರ್ಣ ಅದ ! ” ಎಂದು ಗಾಬರಿಯಾಗಿ ತಮ್ಮ ಮಾತನ್ನು ಸರಿಪಡಿಸಿದರು.

“ ಪೂರ್ಣ ಅದ ? ”

ಇಲ್ಲ, ರಾಯರ ! ಇದು ಮೊದಲನೆ ಭಾಗ. ! ”

“ ಮೊದಲನೆ ಭಾಗ ? ”

“ ಅದು ಯಾಕಾದೀತು, ರಾಯರ ! ಪೂರ್ವ ಅವು . ”

“ ಏ ! ಬಸಾಗ್ಯ ! ” ಎಂದು ರಾಯರು ಸಿಟ್ಟಿನಿಂದ ಒದರಿಕೊಂಡರು. ಇವರನ್ನು ಚಂಡಿಗೆ ಕ್ಯಾ.....”

“ ನೀವು ದೊಡ್ಡವರು, ರಾಯರ ! ಹಾಗೆ ಮಾತನಾಡಬಾರದು ! ”
ಲೀಖಿಕರು ಅಂಗಲಾಚಿ ಬೇಡಿಕೊಂಡರು.

“ ಮತ್ತು ನೀವು.....”

“ ಇಲ್ಲ, ಹೇಳತೇನಿ, ರಾಯರ ! ”

“ ಹೇಳಿರಿ ನೋಡೋಣ ! ”

“ ಓದಬೇಕಾದರ ಅಪೂರ್ವ ಅನಿಸಿದರ ಇದು ಮೊದಲನೆ ಭಾಗಂತೆ ತಳೀಬೇಕು ತಾವು. ಪೂರ್ವ ಅನಿಸಿದರ ಇಡೀದಂತೂ ಹೇಳಬಹುದು. ನಿಮಿಷಾಂತ ಇಚ್ಛಾ ! ” ಲೀಖಿಕರು ದೀನರಾಗಿ ನುಡಿದರು.

“ ಹೀಗೆಂ ? ಗತ್ತು ಹಿಡದು ಬರದೀರೇಸು ನೀವು ? ” ರಾಯರು
ಉತ್ತಮರಾಗಿ ಕೇಳಿದರು.

“ ಹೌದು, ರಾಯರ ! ಗತ್ತು ಹಿಡದು ಬರದೇನಿ ! ” ಲೀಖಿಕರು
ಸಂತುಷ್ಟರಾಗಿ ಉತ್ತರವಿತ್ತರು.

“ ಒಕ್ಕೇದು. ಇದರಾಗ ನೀವು ಹೇಳಬೇಕಂತ ಮಾಡಿದ್ದಾರ
ವನು ? ”

“ ಹೇಳೋಬಿಲ್ಲ ಕೇಳೋಬಿಲ್ಲ, ರಾಯರ ! ಮನಸ್ಸಿಗೆ ಸುಶಾ ಅನಸಿ
ದರ ಓದಬೇಕು. ತಲೆಶೂಲಿ ಎಡ್ಡರ ಬಿಟ್ಟು ಬಿಡಬೇಕು. ಇತ್ತೀಚಿಗೆ
ಬಂಧ ಜನರಿಗೆ ವಳಲಿಕ್ಕೆ ಹತ್ತೀದ ತಲೆಶೂಲಿ. ಓದಿ ವಳತದೊ ಓದದನ
ವಳತದೊ ಗೊತ್ತಿಲ್ಲ ನನಗ. ”

“ ಅಂಥಾ ಜನರು ಏನು ಬಿಡ್ಡಿ ! ಇದ್ದೇ ಇತಾರ ! ಕಣ್ಣಿದ್ದೂ
ಕಾಣುದೆಗ್ಗಳಂತ ಹೇಳೋವರು, ಕಿವಿಯಿದ್ದೂ ಕೇಳುದೆಗ್ಗಳಂತ ಹೇಳೋ
ವರು, ಬುದ್ಧಿಯಿದ್ದೂ ತಿಳಿಯಿದ್ದೂ ಅಸ್ತ್ರಿಗೆ ಬಯ್ದು
ಒಪರೇಶನ್ ಮಾಡಿಸಬೇಕು ಇವರಿಗೆ ! ಅಂದರ ಹೋಗತದ ಪರಿ ! ”

ರಾಯರು ಹೇಳಿದರು. ತೆಸು ಹೊತ್ತು ತಡೆದು “ ಈಗ ನಾ ಏನು ಮಾಡ ಬೇಕಂತೀರ ನೀವು? ” ಎಂದು ಪ್ರಶ್ನೆ ಮಾಡಿದರು.

“ ಏನಿಲ್ಲ, ರಾಯರ! ಇದನ್ನು ಓದಿ ಸೋಣದರಿ! ಮುದ್ರಣಕ್ಕು ಯೋಗ್ಯ ಅದನ್ನೂ ಇಲ್ಲಿ ಓದಿ ಸೋಣದಿ ಹೇಳಿದರ ಉಪಕಾರ ಆತು ನನ್ನ ಮಾನ್ಯಲ! ” ಲೇಖಕರು ಬೇಡಿಕೊಂಡರು.

“ ಒಷ್ಟೇದು. ಓದತ್ತೇನಿ ಹೋಗರಿ. ” ಎಂದು ರಾಯರು ಲೇಖಕರ ಕ್ಯಾಲ್ಯೂಲಿಡ್ ಪ್ರತಿಯನ್ನು ಇಸಿದುಕೊಂಡರು. ಲೇಖಕರಿಗೆ ಪರಮಾನಂದ ವಾಯಿತು. ಅವರು ರಾಯರನ್ನು ವಿನಯಪೂರ್ವಕ ಸಮನ್ವಯಿಸಿ ಅವರ ಆಸು ಪುತಿ ಪಡೆದು ಹೊರಡಲನುವಾದರು. ರಾಯರು “ ಇಲ್ಲಿ ಸೋಣದರಿ! ಇದೊಂದು ಸಿಗರೀಟು ಸೇದಿ ಹೋಗರಿ! ” ಎಂದು ಲೇಖಕರನ್ನು ಕರೆದು ತಮ್ಮ ಹತ್ತಿರಿಧ್ಯೆ ಕುಚೆಯು ಮೇಲೆ ಕುಳ್ಳಿರಿಸಿ ಬಂದು ಸಿಗರೀಟು ಕೊಟ್ಟಿರು. ಲೇಖಕರಿಗೆ ಆಸಂದವಾಯಿತು. ಇಷ್ಟ ಮನ್ಯಾಣಿಯು ರಾಯರ ಕೋಣೆಯಲ್ಲಿ ಇನ್ನಾವ ಸಾಹಿತಿಗಳಿಗೂ ಇಷ್ಟ ಬೇಗ ದೊರಕಿದ್ದಿಲ್ಲ. ತಮ್ಮ ಸುದ್ಯೇವಪೆಂದು ಲೇಖಕರು ತಮ್ಮ ಬೇಸ್ಟ್ ಚಪ್ಪರಿಸಿಕೊಂಡರು. ಆದರೆ ಸಿಗರೀಟು ಸೇದುವ ಬಗೆ ಹೇಗೆ? ಇಸ್ತೆದಲ್ಲಿ ಅವರು ಒಮ್ಮೆಯಾದರೂ ಧೂಮ್ರಪಾನ ಮಾಡಿದ್ದಿಲ್ಲ. ಸೇದುವದನ್ನು ಬಿಟ್ಟರೆ ರಾಯರು ತಮ್ಮ.... ಕಾದಂಬರಿಯನ್ನು..... ಭೇ! ಆದಾಗದ ಮಾತು! ಎಷ್ಟು ಶ್ರಮವಾದರೂ ಸೇದಿ ಹೋಗಬೇಕೆಂದು ಲೇಖಕರು ಸಿಧ್ಯಾರಿಸಿದರು. ತುಬಿಗಳ ಸಡುವೆ ಸಿಗರೀಟಿನ ತುದಿಯನ್ನು ಹಿಡಿದು ತಮ್ಮನ್ನೇ ಏಕೆ ಏಕೆ ಸೋಣತ್ತು ಕುಳಿತ ಲೇಖಕರನ್ನು ಸೋಣಿ ರಾಯರಿಗೆ ನಗುವು ಬಂದಿತು.

“ ಇಲ್ಲದೆ ಸೋಣದರಿ ಬೆಂಕಿಪೆಟ್ಟಿಗೆ! ಕಡ್ಡಿ ಕೊರೆಯೋಂದು ಗೊತ್ತು ಲ್ಲೇಸು ಸಿಮಾಗ? ಎಂದು ಕಡ್ಡಿ ಕೊರೆದು ಲೇಖಕರ ಮೋರೆಗೆ ಹಿಡಿದರು. ಇದ್ದ ಏಂಸೆಗಳಷ್ಟು ಸುಟ್ಟು ಹೋಗಬಹುದೆಂದು ಲೇಖಕರಿಗೆ ಭಯ ವಾಯಿತು. ರಾಯರ ಕೈಯಿಂದ ಕಡ್ಡಿಯನ್ನಿಸಿದುಕೊಂಡು ಹೆಲ್ಲಿಸೆ ಸಿಗರೀಟು ಹೊತ್ತಿಸಿದರು. ಅದರ ಹೊಗೆಯು ಗಂಟಲದಲ್ಲಿ ಸೇರಲು ಲೇಖಕರಿಗೆ ಪಾರಣಸಂಕಟವಾಯಿತು. ಬಾಯನ್ನು ಅಗಲವಾಗಿ ತೆರೆದು ಮಂಗನ್ನು

ಪಗ್ಗಿಸಿ ಅತಿಕರ್ಯವಾಗಿ ಕೆನ್ನುತ್ತೆ ಹೊಗೆಯನ್ನು ಹೊರಗೆ ಬಂಟ್ಯಿರು. ಹತ್ತಿರ ಕುಳಿತ ರಾಯರ ವೇಗವನ್ನು ಆ ಹೊಗೆಮೋಡವು ಮುಂಚ್ಚಿ ಬಂಟಿಕು.

ಒಟ್ಟಿಪಟ ರೂಢಿಸಿಕೊಂಡು ರಾಯರು ಆವೇಶದಲ್ಲಿ ಕುಚ್ಚೆಯ ವೇರೆಲೆ ಎದ್ದು ನಿಂತು: “ಹಂ ! ನಡಿರಿ ! ಅಲ್ಲಿ ಹೋಗರಿ ! ಒಂದು ಸಿಗ ರೇಟು ಸೇದಲಿಕ್ಕೆ ಬರುದುಲ್ಲ ನಿವುಗ ! ಕಾದಂಭರಿ ಏನು ಬರಿತಿರಿ ನಿವೃತ್ತಿ ! ” ಎಂದು ಸ್ಕೂಲಿನ ಕಡೆಗೆ ಚೊಟ್ಟು ಮಾಡಿದರು.

“ಇಲ್ಲ, ರಾಯರ ! ಬರತದ ! ” ಲೇಖಕರು ಗಾಬರಿಯಾಗಿ ಎನ್ನ ನಿಂತು ಹೇಳಿದರು.

“ಆಂ ? ಬರತದ ? ”

“ಇಲ್ಲ,....ರಾಯರ ! ಬರುದುಲ್ಲ ? ”

“ಬರುದುಲ್ಲ ? ”

“ಇಲ್ಲ, ಬರತದ ರಾಯರ ! ಸೇದತೇನಿ ! ”

“ಏ ! ಬಸಾಯ !.....”

“ಅದು ಮಾತ್ರ ಬಾಯಿದರಿ, ರಾಯರ ! ನನಗ ಅಪ್ಪು ಸೆಟ್ಟಿಗ ಬರದೇ ಇದ್ದರು ಮಂದಿ ಸೇದೋದು ನೋಡೇನಿ ! ” ಲೇಖಕರು ದ್ಯುನಾಸಬಟ್ಟು ಹೇಳಿದರು.

“ಹಂ ! ಹೀಗಿದ್ದರ ಅಡಿ ಇಲ್ಲಾ. ಇನ್ನು ಹೋಗರಿ. ನಾ ಓದ ತೇನಿ. ನಾಳೆ ಮುಂಜಾನೆ ಬರಿ. ” ಎಂದು ರಾಯರು ಸುಡಿದರು.

ಲೇಖಕರು ಮತ್ತೆ ಸಮಸ್ಯಾರ ಮಾಡಿ ಅವರ ಅಪ್ಪಣಿ ತೆಗೆದು ಕೊಂಡರು. ಇತ್ತು ರಾಯರು ‘ಇಲಿಯಡ್ಡ’ನ್ನು ಶೆಲ್ವನ ಮೇಲಿರಿಸಿ ಕಾದಂಭರಿಯನ್ನು ಓದತೋಡಿದರು.

ಇಜ್ಞೋದು

ಪ್ರಕರಣ ೧

ಮೊಗಾನ್ನಿ

ಮೊಗಾನ್ನಿಯು ಉತ್ತರ ಕನಾರಂಭಕದಲ್ಲಿಯು ಬಂದು ಉರು. ತರುಕಾಚಾಯ್ಯರು ಒರೆದ್ 'ತಾಲ್ಲೂಕರಾಜಾನ್ನೊತ್ತು' ದಲ್ಲಿ ಇದರ ಶಳ್ಳೀಭವಿತ್ವ. ಹುಬ್ಬಳ್ಳಿ-ಧಾರವಾಡದಂತೆ ದೊಡ್ಡ ಪಟ್ಟಣವಲ್ಲ; ಯಳ್ಳಿಯೂ ಅಲ್ಲ. ಕಳಿದ ಟಾನೇಸುವಾರಿಯಲ್ಲಿ ಅದರ ಜನಸಂಖ್ಯೆ ಸುಮಾರು ಹದಿನ್ಯೇದು ಸಾವಿರವತ್ತೀನ್ನು ಬಹುದು. ಇಲ್ಲಿ ಒಕ್ಕುಲಿಗರೂ ಉಂಟು. ಅಕ್ಕರಿಗರೂ ಉಂಟು. ಎರಡು ಪಾಲು ಒಕ್ಕುಲತನವಿದ್ದರೆ ಉರಿಸಲ್ಲಿ ಬಂದು ಪಾಲು ವಾಪಾರ, ಇನ್ನೊಂದು ಪಾಲು ಏದ್ಯಾರ್ಥನೆ. ಕರಣಿಕರು, ಒಕ್ಕುಲಿಗರು, ವಾಪಾರಸ್ಥರು, ಶಿಕ್ಷಕರು,— ಇವರೆಲ್ಲ ಅಲ್ಲಿಯ ಪ್ರಮುಖ ನಾಗರಿಕರು. ಆವರೆ ಸಂಸಾರಕ್ಕೆ ಉರು ಒಳ್ಳೆ ಸುಖಕರವಾಗಿತ್ತು. ಉರಿಸಿಂದ ಎಂಟು ಮೈಲು ದಾಂಡಿದರೆ ತೀರಿತು; ಸಿಲ್ಕನೆಯು ಅಲ್ಲಿಯ ಜನರಸ್ಸು ನಾಗರಿಕತೆಯ ಉಚ್ಚಾಸ್ಥಿತಿಯ ನೆನಸಿನಿಂದ ಹರಿದುಂಬಿಸುತ್ತು. ಪ್ರತಿ ಸೋಮವಾರ ಉರಿಲ್ಲಿ ಸಂಕೆ. ಆಗ ಸುತ್ತಲಿರುವ ಎಲ್ಲ ಯಳ್ಳಿಗಳಿಂದ ಬಿಸ್ತಿ, ಪಲ್ಲೆಕಾಯಿ ಮೊದಲಾದ ಆರೋಗ್ಯಕ್ಕೆ ಸಾಮಗ್ರಿಗಳು ಬಲು ಸುಲಭವಾದ ಕ್ರಯಕ್ಕೆ ಸಿಕ್ಕುತ್ತಿದ್ದವು. ಅಲ್ಲದೆ ತೋರ್ಬ-ಪಟ್ಟಿ ಬೇರೆ. ಈಸಲಿಕ್ಕೆ ಪ್ರಶಸ್ತವಾದ ಬಾವಿಗಳು— ರಾಮತೀರ್ಥ, ಆಗ್ರಹಿತೀರ್ಥಗಳು. ಜಾಗೃತಸಾಧನವೆಂದು ಹೆಸರುಗೊಂಡ ಕೇಶವದೇವರ ಗುಡಿಯೊಂದು. ಧನಿಕರುಇಲ್ಲಿ ತಮ್ಮ ವ್ಯವಹಾರವನ್ನೂ ಸುಲಭವಾಗಿ ಸಾಗಿಸಬಹುದು; ತೋರ್ಬಿಗರೂ ಒಕ್ಕುಲಿಗರೂ ಇಂಥ ವ್ಯವಹಾರವನ್ನು ಜೆನ್ನಾಗಿ ಉಪಯೋಗಿಸಿಕೊಳ್ಳುತ್ತಿದ್ದರು. ಕಾರಣ ಅನೇಕ ದೇಸಾಯಿಮನನೆತನಗಳು ಇಲ್ಲಿ ಬಂದು ನೆಲಿಗೊಂಡು ನಿಂತಿದ್ದವು.

ದೇಶಾವುದು ಬಹಿನಿಂದ ನೊಗಾಗ್ಗಿಯಲ್ಲಿ ಸುಪ್ತವಾಗೀದ್ದ ರಸಿಕತೆಗೂ ಕಳೆಯೇರಿತು ನಾಚು, ಸಂಗೀತ, ವಾದ್ಯ,- ಬಂದಿಲ್ಲ ಬಂದೆಡಿಗೆ ಇವು ಆಖರಿನ ದಿನಕೆಯೇರುತ್ತಿದ್ದವು. ಜನರಲ್ಲಿ ‘ರಸಕಸ್’ ಹಂಟ್ಯು ಪನ್ಮೃಷ್ಟ ಇವರ ರಸಿಕತೆಯೇರಿತ್ತಂದು ಜನರು ಒವ್ವೊಮ್ಮೆ ಆಡಿಕೊಳ್ಳುತ್ತಿದ್ದರು. ಒಕ್ಕುಗೆರೂ ಶಿಕ್ಷಕರೂ ಬರಬರಾತ್ತೆ ಇಂಥ ಪ್ರೇಭವಗಳಿಗೆ ಮನ ಸೋತದ್ದರಿಂದ ದೇಸಗತ್ತಿಯವರ ದಷ್ಟವು ಉರಳ್ಳಿ ಉನಿನಿಕ್ಕೆ ಚೆಣ್ಣತೊಡಗಿತು.

ಇಷ್ಟರಲ್ಲಿ ಹೊಗಾಗ್ಗಿಯು ತಾಂತ್ರಿಕುಸ್ಥವಾಯಿತೆಂದು ಸುದ್ದಿ ಬಂತು. ಹತ್ತಿರದ ಬಂದು ಉಳಿಸಿಂದ ಸರಕಾರದವರು ತಮ್ಮ ಪ್ರೇಸಿಸ್ಟರು ಯನ್ನು ಹೊಗಾಗ್ಗಿಯಿಗೆ ತರುವವರಿದ್ದರು. ಕ್ರೇಟ್ರ್ಯು, ಮಾಮಲೀದಾರರು, ಮುನಸೀಫರು, ಕಾರಕ್ತಾಸರು, ಸಿಹಾಯಿಗಳು,- ಹೊಗಾಗ್ಗಿಯಲ್ಲಿ ಇಷ್ಟೆಲ್ಲ ಹೊಸತನದ ಪ್ರವೇಶವಾಯಿತು. ಉರು ಸಲಹ್ತಿವಾಯಿತೆಂದು ಕೆಲವರಾಡಿಕೊಂಡರು. ಅವಲಕ್ಷಣವೆಂದು ಇನ್ನು ಇದವರು ದೂರಿದರು. ಅಂತೂ ಬೀರೆ ಕೆಲವು ಉದ್ದೋಜಗಳು ಬಂದು ಹೊಗಾಗ್ಗಿಯ ಸಮಾಜರಚನಯಲ್ಲಿ ಸೇರಿಕೊಂಡವು ಹೊದಲಿಗೆ ಬಂದ ಮಾಮಲೀದಾರರು ಅಂಥಿಂಥವರಲ್ಲ. ಅಳ್ಳಿ ಪ್ರೇಷ್ಟ್ ವರು, ಧಾರ್ಮಿಕರು. ಅವರು ಬಂದೆಡನೆ ಜೂಜುಗಾರರು ಹೊಗಾಗ್ಗಿಯನ್ನು ಬಿಟ್ಟು ಹಳ್ಳಿಗಳನ್ನು ಸೇರಿದರು. ಆ ಉರುವೈಷ್ಟವರಿಗೆ ಪ್ರಮುಖರಾದ ತಿರುಕಾಜಾಯರು ಬರಿದ ‘ತಾಲ್ಲೂಕರಾಜಾ ಸೈತ್ತಿಲ್ತು’ವೆಂಬ ಕಾವ್ಯದಲ್ಲಿ ಆಜಾಯರು ಮಾಮಲೀದಾರರನ್ನು ಸೂಚ್ಯನಿಗೂ, ಜೂಜುಗಾರರನ್ನು ಗೂಗೆಗಳಿಗೂ ಹೋಲಿಸಿದ್ದಾರೆ. ಇದೇ ಕಾವ್ಯದಲ್ಲಿ ‘ಸಾನೇಷು ಸನ್ನಿಪ್ರಾತತಿ’ ಎಂಬ ಇನ್ನೊಂದು ಅಧ್ಯಾಯವಿದೆ. ಮಾಮಲೀದಾರರು ಬಂದಂದಿನಿಂದ ಹೊಗಾಗ್ಗಿಯಲ್ಲಿಯ ಸಾನಿಯರಿಗೆಲ್ಲ ಪಿಂಗು ಬಂದಂತಾಗಿತ್ತು. ಕೆಲವು ಜನ ಏಲಾಸೀ ಪುರಂಫರಿಗೆ ಕತ್ತಿಯ ಹೇಳಿ ಕುಳಿತು ಹೆರೆಯುವ ಪ್ರಸಂಗ ಬಂದಿತ್ತು. ದೊಡ್ಡ ಜನರೆಂದು ಹೆಸರುಗೊಂಡ ಅನೇಕರು ಈ ಉತ್ಸವಗಳ ನಾಯಕರಾದರು. ಕೊನೆಗೆ ಕಲೆಕ್ಟರಿಂದ ವಿರುದ್ಧ ಹುಕುಮು ಬಂದಿತೆಂದು ಜನರಾಡಿಕೊಂಡಿದ್ದೀಸಿಜವೋ ಎನೋ! ಕೆಲವು ದಿವಸಗಳ ಮೇಲೆ ಇಂಥ ಹೆರೆವಣಿಗೆಗಳು ತಮಗೆ

ತಾವೇ ನಿಂತು ಹೋದವು. ಗೂರ್ಜೊಗಿನ ದೇಸಗ್ತ್ವೆಯ ಸರೆಲ್ಲ ಕೂಡಿ ಕರೆಕ್ಕುವ ರಿಗೆ ಅಬೇ ಪೂರ್ವಿರಬಹುದೆ? ಇಲ್ಲವೆ ತಿರುಕಾಚಾಯ್ರರ, 'ತಾಲ್ಲೂಕು ಕರಾಬಾ ಸ್ನೇಹಿತ್ರು' ಚಳ್ಳಿಯ ನಾಣಾಸೆಯ್ಯಾ ಈ ಮಾತಿನ ಮೇಲೆ ತುಸು ಬೀಳಕು ಕೆಡವು ವಂತಿದೆ. ಈ ವೈಷ್ಣವ 'ರಾಬರ' ಆಳಿಕೆಯಲ್ಲಿ ಉರಳ್ಳಿದ್ದ ವಸಂತಸೇಸೆಯ ರೆಲ್ಲ, 'ಹೂಕೆ' ಎಂದು ದುಡಿಗಳನ್ನು ತೆಗೆದರಂತೆ! ಅಲ್ಲಿಯ ಚಾರುದತ್ತ— ಚಾರುಗಾತ್ಮರೆಲ್ಲ ಲಂಬಕಣರಾದರಂತೆ! ಅಂತೂ ಈ ತಾಲ್ಲೂಕೆಂದರೆ ರಾಮು ರಾಜ್ಯವೆಂದು ವಣಿಕಿ, ರಾವಣು ಸವಾರಿ ನಾಶವಾಯಿತೆಂದು ಆಚಾ ಯೇರು ಬರೆಯುತ್ತಾರೆ.

ಹೊಗ್ಗಾನಿತಾಲೂಕು ರಾಮರಾಜ್ಯವೆಂದು ಸಿದ್ಧಪಟಸುವಾಗ ತಿರುಕಾಚಾಯ್ರರು ಇನ್ನೊಂದು ಆಧಾರವನ್ನು ಕೊಟ್ಟಿದ್ದಾರೆ. "ಯತ್ರ ಸಾಮರ್ಥ್ಯಸ್ತ ಪೂಜ್ಯಂತೆ, ರಮಂತೆ ತತ್ತ್ರ ದೇವತಾಃ" ಮಾಮಲೇದಾರರು ಬಂದಾಗಿಸಿಂದ ಹೊಗ್ಗಾನಿಯಲ್ಲಿ ನಾರಿಯರ, 'ಪುಣಿ'ಗೆ ಆಂಧ್ರವಾಗಿತ್ತು. ಅಂದರೆ ವೊದ್ವಾ ಹೊಣ್ಣು ಮಕ್ಕಳ ಸಲುವಾಗಿ ಕನ್ನಡ ನಾಲುಕು ಇಯತ್ತೀಯ ವರೆಗೆ ಸಾಲೀಯು ಇರುವಂತೆ ಇದ್ದು ದಲ್ಲಿದೆ ಈಗಿಂದು 'ನ. ಏ. ಸ್ಟಿ. ಗಿರ್' ಸ್ಕೂಲು' ಪಾರ್ವರಂಭವಾಗಿತ್ತು. ಅಲ್ಲಿ ಹುದಿಗೆಯರಿಗೆ ಇಂಗ್ಲಿಷು ಇನ್ನೆಯು ಇಯತ್ತೀಯ ವರೆಗೆ ಕಲಿಸುತ್ತಿದ್ದರು. ತಿರುಕಾಚಾಯ್ರರ ಪಂಗಡವೊಂದ ಸ್ನೇಹಿತ್ರು ಉರ್ಜೊಳಗಿನ ಅನೇಕ ಧಾರ್ಮಿಕರಿಗೆ ಇದು ಮನಸ್ಸಿಗೆ ಬರಲಿಲ್ಲ. ರಾಯರು ಬರಬರಾತ್ಮೆ ಸುಧಾರಕರಾಗಿತ್ತಿದರೆಂದು ಅವರು ಆಜಿಕೊಂಡರು. ತಿರುಕಾಚಾಯ್ರರಿಗೂ ಇದು ಮನಸ್ಸಿಗೆ ಬಂಧತ್ತೆಂದಲ್ಲ. ಆಸರೆ ಇದು ರಾಮು ರಾಜ್ಯವೆಂಬ ತಮ್ಮ ಪ್ರಮೇಯವನ್ನು ಸಿದ್ಧಗೊಳಿಸಲಿಕ್ಕೆ ಬೇಕಾದ ಆಧಾರ ಗಳನ್ನೆಲ್ಲ ಅವರು ಆಯ್ದುಕೊಂಡಿದ್ದರು.

'ತಾಲ್ಲೂಕು ಕರಾಬಾ ಸ್ನೇಹಿತ್ರು' ವನ್ನು ಓದುತ್ತೇ ಹೋದ ಹಾಗೆ, ಉತ್ತರಕನಾರ್ಥಿಕದಲ್ಲಿ ಈಗ ೩೦-೪೫ ವರ್ಷಗಳ ಹಿಂದಿನ ಒಸಬೀವನವು ಕಣ್ಣಾಕಟ್ಟಿವದು. ಅದರಲ್ಲಿಯೂ ಹೊಗ್ಗಾನಿತಾಲೂಕಿನ ವೈಭವವು ಮನದಳ್ಳಾಗುವದು. ಗಂಡುಮಕ್ಕಳ 'ನ. ಏ. ಸ್ಟಿ. ಸ್ಕೂಲು' ರಾಯರ ಕಾಲದಲ್ಲಿ ಹಾಯಸ್ಕೂಲಾಯಿತು. ಅಲ್ಲಿಂದ ವೈದಲನೆ ವರುಷ 'ಮೇರ್ಪೀಕ್' ಪರೀಕ್ಷೆಗೆ ಕೂತಿವನೆಂದರೆ ರಾಯರ ಮಗನೊಬ್ಬನೆ! ಪಾಸಾಗಿ ಬಂದ.

ಕೇಳುವದೇನು ? ವೊಗ್ಗಾವಿ ಸಾಲೆಯ ಮೇಟ್ಟಿಕ್ ಪರೀಕ್ಷೆಯ ಪರಿಣಾಮವು ನೂರಕ್ಕೆ ನೂರರಷ್ಟೆಂದು ಉಲ್ಲೇಖ ಡಂಗುರ ಹೊಡಿಯಿತು! ಇದಲ್ಲದೆ ರಾಯರ ಕಾಲದಲ್ಲಿ ತಾಲೂಕಿನ ಪ್ರತಿಯೊಂದು ಹಳ್ಳಿಗೆ ಬಂದು ಮಂಗಳೂರು- ಯಂಚಿನ ಧರ್ಮಶಾಲೆ, ಅದರೆಡು ಬಂದು, ಗಡೆ ಹಳ್ಳಿ ದಭಾಸ, ಆ ಭಾವಿಯ ದಂಡೆಗೆ ವಿಚಾರ ಮಾಡುತ್ತೇ 'ಪುಲ್' ಡೈಸ್‌ಸಲ್ಲಿ ಕೆಳಿತ ಬಬ್ಬು ಸ್ವಾಯಿ,- ಇಷ್ಟೆಲ್ಲ ಸುಧಾರಣೆಗಳಾದವು. 'ಅತೆಲ್ಲೋದಾರ' ಪ್ರಕಾಣದಲ್ಲಿ ಆಚಾರ್ಯರು ಇದನ್ನು ಸಂಪೂರ್ಣವಾಗಿ ವಣಿಸುತ್ತಾರೆ. ತಾಲೂಕಿನ ಗಾರುಮಗಳೆಲ್ಲ ಮೊದಲು ಕಲಾಗಿ ಬದ್ದುಕೊಂಡಿದ್ದವು; ರಾಯರೇ ಬಂದು ಅವುಗಳನ್ನು ತಮ್ಮ ಪಾದಧಳಿಸ್ತು ಕ್ರಿಂದ ಚೀತನೆಗೊಳಿಸಿ ಗೌತಮಪರಿಗೆ (ಗೌಡರಿಗೆ) ಬಪ್ಪೆಸಿಕೆಂಟ್ ರೆಂದು !

'ವೊಗ್ಗಾವಿ'ಯೆಂಬ ಹೆಸರು ಹೇಗೆ ಬಂದಿತ್ತೊಜನ್ನೂ ಸಮಗೆ ಹೊಳೆದಿಲ್ಲ. ತಿರುಕಾಚಾರ್ಯರೇನೊ ಅದನ್ನು, ಕೊರಕ ಕೂರ್ಮಪುರಿ'ಯೆಂದು ತಮ್ಮ ಕಾವ್ಯದಲ್ಲಿ ಬರೆದಿದ್ದಾರೆ. ಅವರ ಶಿಷ್ಟರಾದ ಅನೇಕ ಮೈಷ್ಟ್ರಿ ವರು ಈ ಸಂಸ್ಕೃತ ಹೆಸರಿನಿಂದಲೇ 'ವೊಗ್ಗಾವಿ'ಯು ಬಂದಿತೆಂದು ಇಂದಿಗೂ ಸಾಧಿಸುತ್ತಾರೆ. ಆದರೆ ವ್ಯಾಪ್ತತಿಶಾಸ್ತ್ರವು ಈ ಮಾತನ್ನು ಎತ್ತ ಹಿಡುಯಲಾರದು. ಏತಿದಾಸಿಕ ಕಾಲದಲ್ಲಿ ಪ್ರಸಂಗಿಸಿ ವಾದ ಯಾವ ಉಲಿನ ಹೆಸರೂ 'ಕೋ....ಕು....ರಿ' ಯಷ್ಟು ಭಯಾನಕವಿರಲಾರದೆಂದು ಸಮಗೆ ತೋರುತ್ತದೆ. ಬಬ್ಬಿ ವ್ಯಾಪ್ತತಿಶಾಸ್ತ್ರಜ್ಞರಿಗೆ ಈ ಪರ್ಶಿಯನ್ನು ಕೇಳಿದಾಗ ಆದು ಮೊದಲು 'ಮಾಗಾಯಿ' ಯಾಗಿರಬೇಕೆಂದು ಅವರು ಹೇಳಿದರು. ಬಬ್ಬಿ ಅರಸನು ತನ್ನ ರಾಣಿಯೊಡನೆ ಪಯಣ ಬಳಿಸುತ್ತಿರಬೇಕು. ರಾಣಿಯು ತನ್ನ ಮಗುವನ್ನು ಆಡಿಸುವಾಗ ಆ ಮಗುವಿನ ಮಾಗಾಯಿಯು ಕಳೆದು ಹೊಗಿರಬೇಕು. ಅರಸನಿಗೆ ಈ ಸುದ್ದಿಯು ತಿಳಿದ ಕೂಡಲೆ ಕಳೆದ ಮಾಗಾಯಿಯನ್ನು ಹೊಡುತ್ತಿರಿಗೆ ಹಳ್ಳಿಯನ್ನು ಇನಾಮು ಹಾಕಿಕೊಡುವೆನೆಂದು ಅವನು ಡಂಗುರ ಹೊಯಸ್ತುರಬೇಕು. ಆಗ ಹತ್ತಿರದಲ್ಲಿ ಗುಡಿಸಲು ಗಳನ್ನು ಹಾಕಿಕೊಂಡಿದ್ದ ಕಲ್ಲು ಕುಟೀಗರಲೊಬ್ಬನು ಬಂದು ಅದನ್ನು ಹುಡುಕಿ ಕೊಟ್ಟಿರಲೇಬೇಕಲ್ಲವೆ? ಅರಸನು ಅವನನ್ನು ಆ ಹಳ್ಳಿಯ ಗೌಡನನ್ನಾಗಿ ಮಾಡಿ ಗುಡಿಸಲು ಗಳನ್ನೆಲ್ಲ ಕಲ್ಲು ಮನೆಗಳನ್ನಾಗಿ ಮಾಡಲು ದುಡ್ಡ

ಕೆಂಪು ಉರಸ್ಸು 'ವಾಗಾಯಿ' ಯೆಂಬುದಾಗಿ ಕರೆಯಿರುತ್ತಂತು ಹೇಳಿರುತ್ತಿರು. 'ವಾಗಾಯಿ' ನೋಗಿ 'ವಾಗಾವಿ'ಯಾಯಿತು. ವಾಗಾವಿಯೇ ಅಂದಿನ ವೊಗಾಗ್ಗೆ ಇದನ್ನುಲ್ಲ ಕೇಳಿದಾಗ 'ಇದ್ದೀತು' ಎಂದಲ್ಲದೆ ಮತ್ತೀಂದು ಹೇಳಬಹುದು?

ಈ ಕಥೆಯನ್ನು ಹೇಳಿದಾಗ ಒಬ್ಬರು ಹೀಗೆ ಪಡಿಸುಡಿದರು: "ಈ ಅರಸನ ಕಥೆಯೇಕೆ ಹಾಳಾಗಲಿಕ್ಕು? ವಾಗಾಯಿ,-ವಾವಿನಕಾಯಿ ಬೇಕೆಯೂವ ಸ್ವಭಾವೆಂದು ಹೇಳಿದರಾಯಿತಲ್ಲವೇ? ವೊಗಾಗ್ಗೆಯೇ ಸುತ್ತು ವಾವಿನ ಮರವಾಗುಂಪಿರುವದು ಒಗತ್ತಿಗೇ ಗೊತ್ತಿದೆ." ಈ ಅಪೇಶಿದ ಉತ್ತರದಲ್ಲಿ ಹೆಚ್ಚು ಸಂಭವಸೀಯತೆಯು ಇರುವ ದಾಗಿ ಕಾಣುತ್ತದೆ.

ವಾವಿನಕಾಯಿಯು ಸಂದರ್ಭವು ಬಂದಿದ್ದರಿಂದ ಇಲ್ಲಿ ಹೇಳಬೇಕಾಯಿತು: ವೊಗಾಗ್ಗೆಯು ನೋಡಲಿಕ್ಕು ಬಲು ಸೊಗಸಾದ ಉರು— ಅಂದರೆ ಉರೇ ಸೊಗಸಾದುದೆಂತಲ್ಲ,—ಉರು ಹೊರಿಸ ರಮಣೀಯದೃಶ್ಯಗಳು, ಅಲ್ಲಿಯ ಪ್ರಕೃತಿ ಸೌಂದರ್ಯ. ಸುತ್ತುಲೂ ಕೀರು ಬೆಟ್ಟಗಳ ಸಾಲು; ಸೀಳವಾಗಿ ಬೇಳೆ ಮರಗಳ ಗುಂಪುಗಳೇಕ್ಕಿಂದ ಹಾಯ್ಯಾ ಹೋಗುತ್ತಿರುವ ರಾಜವಾಗಾಗಿಗಳು; ಯಾವಾಗಲೂ ಸಮುದ್ರದಂತಿ ತುಂಬಿ ತುಳುಕುತ್ತಿರುವ ಕರೆಗಳು, ಅಲ್ಲಿಂದ ಹರಿಯುವ ಕಾಲುವೆಗಳು,— ಇವೆಲ್ಲವುಗಳಿಂದ ಉರಿಗೆ ಬಂದು ತೋಭಿ ಬಂದಿತ್ತು. ಸುತ್ತೆಲ್ಲ ಹಂಸಿರು ತೋಟಪಟ್ಟಿ. ತೋಟಗಳಲ್ಲಿ ಹೊಕ್ಕೊಕ್ಕು ದನೆ ದಿಕ್ಕೇ ತಪ್ಪಿದಂತಾಗುವದು. ತೆಂಗು, ಕೊಂಗು, ಹಲಸು, ವಾಸು, ಬಾಳಿ, ಮಲ್ಲಿಗಿ, ಗುಲಾಬಿ ಮುಂತಾದ ಹಣ್ಣು—ಹೂ—ಕಾಯಿಗಳೆಲ್ಲ ಇಲ್ಲಿಯ ತೋಟಗಿರಿಗೆ ದಿನದ ಸ್ನೇಹಿತರು. ಪ್ರತಿಯೊಂದು ತೋಟದಲ್ಲಿ ನಿತ್ಯವೂ ತೋಟಗಿರ ಉತ್ಸಾಹಯುಕ್ತವಾದ ಧ್ವನಿ, ಹಕ್ಕಿಗಳ ಕಲರವ, ಹರಿಯುವ ನಿರ್ಧಿನ ಮಂಜುಳ ಸ್ವರ, - ಇನೇ ಮುಂತಾಗಿ ಕೇಳಿ ಬರುವವು. ತಿರುಕಾಶಾಯ-ರಿಗೂ ಈ ನಿಸರ್ವರಮಣೀಯತೆಯಲ್ಲಿ ಆನಂದವಿಶ್ವಿಂದು ಹೇಳಬೇಕಿಲ್ಲ. ತಮ್ಮ ಮಾಹಾಕಾವ್ಯದ 'ಅರಣ್ಯಕಾಂಡ' ದಲ್ಲಿ ಅವರು ಇದನ್ನು ಬಹು ಪ್ರೀತಿಯಿಂದ ಬಣ್ಣಿಸಿದಾದರೆ. ರಾಯರು ಸಂಗ್ರಹ-ಚಾಂಬುವಂತರಂತಿದ್ದ ಕಾರಕೂನರೊಡನೆ ತೋಟದಿಂದ ತೋಟಕ್ಕು ಹೂಡಿದ್ದು; ಸ್ವತಃ ಸಂತು ಎಂಥಿ ಉದ್ದ್ವಾದ ಹೊಲವನ್ನೂ ವಾರುತಿಯಂತೆ ಪಟ್ಟಿಲಿಂದ ಅಳೆಯಬಲ್ಲ

ಬಾಂದಿನವರಿಂದ ಅಳೆಯಿಸಿ ತೆರಿಗೆಯನ್ನು ಕಟ್ಟಿದ್ದು; ಸರಕಾರದ ಕಾನಕ ಅಕ್ಷೀಯನ್ನು ಈ ಪ್ರಕಾರ ಸರೆಯಿಂದ ಬಿಡಿಸಿ ತಂದ್ದೂ,- ಆಚಾರ್ಯರು ಯಾವುದನ್ನೂ ಬಿಟ್ಟಿಲ್ಲ; ಸಂಹಿತ್ಯಾಫೋರ್ಮಾರ್ಡಿ ಕಾಡು ಪಶುಗಳಿಂದ ಈ ವಸವ, ತುಂಬಿತ್ತೆಂದೂ ಆವು ಬರೆಯುತ್ತಾರೆ. ಇನ್ನೂ ಇದರ ಶೋಧನೆಯಾಗಿ ಬೇಕು ವೊಗಾಗ್ಗೆ ಹೊಗಿ ವಿನಿಯೋದನ್ನು ವಿಚಾರಿಸಿದಾಗ, ಆಚಾರ್ಯರು ತನ್ನ ಬಡ್ಡಿಯನ್ನು ಕೊಡಲು ತಪ್ಪಿದ ಶೋಧಿಗರನ್ನು 'ವಾಗ್ಯಾಫ್' 'ಪಶು' ಎಂದು ಕರೆಯುತ್ತಿದ್ದರೆಂಬುದು ತಿಳಿದುಬರುತ್ತದೆ.

ಅಲ್ಲದೆ ವೊಗಾಗ್ಗೆ ವಿಯು ಇತಿಹಾಸ ಪ್ರಸಿದ್ಧವಾದ ಸ್ಥಳ. ಆದರ ಸುತ್ತ ಲದ್ದು ಹಾಳುಕ್ಕೊಳ್ಳಿಯು ಗೋಡೆಗಳು ಇನ್ನೂ ಈ ಸಂಗತಿಯನ್ನು ಜಿಸರ ಸಿದ್ಧಾರ್ಥನಕ್ಕೆ ತರುತ್ತಾರೆ. ಆಳವಾದ ಕಂಡಕಗಳಲ್ಲಿ ಅಲ್ಲಲ್ಲಿಗೆ ಕೊಳ್ಳಿತ ಸೀರು ನಿಂತಿರುತ್ತದೆ. ಆಗಸೆಯ ಬಾಗಿಲೊಳಗಿಂದ ಈಗ ಆಗಸನು ಗುಡ್ಡದಂಧ ವೊಟ್ಟಿಯನ್ನು ಸುರಕ್ಷಿತವಾಗಿ ಹೊತ್ತುಕೊಂಡು ಹೊಗಬಹುದು; ಮೇಲಿನ ಕಟ್ಟಣವೇಇಲ್ಲ. ವೊನ್ನೆ ಮೊನ್ನೆಯ ವರೆಗೆ ಈ ಬಾಗಿಲಿವಿತ್ತು. ಆದರ ವಿಷಯಕ್ಕೆ ಒಂದು ಕಢಿಯನ್ನೂ ಜನರು ಹೇಳುತ್ತಾರೆ. ಹಳ್ಳಿಗಳಿಂದ ವೊಗಾಗ್ಗೆ ವಿಯ ಸಂತೆಗೆ ಬರುವವರೆಲ್ಲ ಈ ಬಾಗಿಲೊಳಗಿಂದ ರಾಯ್ಯು ಬರಬೇಕಾಗುತ್ತಿತ್ತು. ಒಂದು ಹಳ್ಳಿಯ ಕರಣಿಕರಿಗೆ ವೊಕ್ಕು ಇಡು ಮರಣದಂಧ ಕುತ್ತಾಗಿ ಪರಿ ಜಾವಿಸಿತ್ತು. ದಾಟುವಷ್ಟುರಲ್ಲಿಯೇ ಮೇಲಿನ ಬಂಡಿಗಳು ತಮ್ಮ ಮೇಲಿ ಕಳಬಿಬೆಳೆಬಹುದೆಂಬ ಹೆದರಿಕೆಯಿಂದ ಆವರೆದೆಯು ಡವಡವಿಸುತ್ತಿತ್ತು. ಹೆಬ್ಬಾಗಿಲಕ್ಕೆ ಬಂಡೊಡನೆ ಅವರು ಒಮ್ಮನ್ನಿಂದ ದೇವರನ್ನು ನೆನೆಸುತ್ತು ಒಮ್ಮೆಯಾದರೂ ಹಿಂತರುಗಿ ನೇರೆಡದೆ ದಿಕ್ಕೆಟ್ಟು ಬಿಡಿ ಸುವಾರು ಅರ್ಥ ಮ್ಯಾಲಿನಾಚಿ ತೇಕುತ್ತ ನಿಲ್ಲಿತ್ತಿದ್ದರು! ಪ್ರತಿಸಲದಂತೆ ಒಂದು ಸೋರುವ ವಾರ ಒಂದು ನೋಡುತ್ತಾರೆ, ಬಾಗಿಲವು ಬಿದ್ದು, ಹೊಗಿತ್ತು! ನೆಟ್ಟಿಗೆ ಸಂತೆಗೆ ಹೊಡವರೇ- ಕರಣಿಕರು ಜೋಡು ಟಿಂಗಿಸಕಾಯಿಯನ್ನು ಕೊಂಡು ಕೇಶವದೇವರ ಪೂಜಾರಿಯಿಂದ ಬಡೆಸಿ ತಂದು ಗುರುತಿಸವರಿಗೆಲ್ಲ ಹಂಚಿದರು! ಕರಣಿಕರಿಗೆ ಅಗ್ನಿ ವಾಗಿ ಬಹಳ ಪರಿಗಳಾದ ಮೇಲಿ ಒಂದು ಗಂಡು ಮಗುವು ಹುಟ್ಟಿದ್ದಿಂದ ಅವರಿಂದ ಈ ಪ್ರಸಾದವು ದೊರೆಯಿತೆಂದು

ಒಲ್ಲವರು ಹೇಳಿದರು. ಆದರೆ ಅಗಸೆಬಾಗಿಲಿನ ಸಿವಾರಣೆಯೂ ಆದರಲ್ಲಿ ಸವಾ ವೇತವಾಗಿರಬೇಕು!

ಪ್ರಣೆಯ ಹೇಳ್ಯಿಯರ ಹಾಗು ಹೆಚ್ಚಿನರೊಡೆಯರ ನಡುವೆ ಯಾವುದ್ದು ಗಳು ಮೇಲಿಂದನೇರಲೇ ಭರಗುತ್ತಿದ್ದಾಗ, ಈಗಿನ ಬೆಳಗಾವಿ-ಥಾರವಾಡ ಪಾರ್ಜಂತರ ಸ್ನಾತಿಯು ಶೋಚಸೀಯವಾಗಿತ್ತು. ಎರಡೂ ಕಡೆಯಂದ ಗುಪ್ತಿಯ ಬಾಗಳನ್ನು ಬಳ್ಳಿತೆ,- ಅವು ತಗಲುವದು ಇಲ್ಲಿಯ ಜನರಿಗೆ! ಈ ಪಾರ್ಜಂತರ ಆಗ ಸವಣಾರ ಸವಾಬರ ಆಧಿಪತ್ಯದಲ್ಲಿತ್ತು. ಆದಕತ್ತಿನ ಶೈವ್ಯರು ಸಂತಿದ್ದ ಸ್ವಾರ್ಥ ಮೊಳೆಯಾಗಬೇಕೆಂದೇನೋ ಸವಾಬರ ಮನಸ್ಸಿನ ಲ್ಲಿತ್ತು. ಆದರೆ ನಂತರ ತರು ಉವರು ಉದರ ಎರಡೂ ಕೈಗಳ ನಡುವೆ ಸಿಕ್ಕಿ ಅಡಕಬೆಳ್ಟುದಂತಾಗಿದ್ದರು. ಹೇಳ್ಯಿಯರೇ ಬಲವರ್ತಿದ್ದುದರಿಂದ ಆವರು ಸವಾಬರ ಗೆಳಿತನವನ್ನು ಸಂಪಾದಿಸಿದ್ದರು. ಇದರಿಂದ ಟೀಪ್ಪುಸುಲ್ಲಾಸನ ಕಾಲದಲ್ಲಿ ಸವಾಬರ ಪಾರ್ಜಂತರಕ್ಕೆ ಸುಖವಿರಲಿಲ್ಲ. ಟೀಪ್ಪುವು ಪುಸ್ತಿ ಪುಸ್ತಿ ದಾಳಿಯಿಡುತ್ತಿದ್ದನು. ಮೊಗಾಗ್ಗೆಯ ಕೋಟಿಯು ಟೀಪ್ಪುಸುಲ್ಲಾಸನ ದಾಳಿಯಿಟ್ಟಾಗಲೇ ನಾಶವಾಯಿತೆಂದು ಹೇಳುತ್ತಾರೆ. ಟೀಪ್ಪುವು ಒಂದು ಗುಪ್ತಮಾರ್ಗದಿಂದೇರಿ ಕೋಟಿಯನ್ನು ಕೃಪತಮಾಡಿಕೊಂಡನಂತೆ. ಅಲ್ಲಿ ಕೆಲವು ಒಂಡೆಗಳ ಮೇಲೆ ಆವನ ವಾದದ ಗುರುತಂಗಳು ಮೂಡಿರುವದನ್ನು ಜನರು ಇನ್ನೂ ತೋರಿಸುತ್ತಾರೆ. ಎರಡು-ಮೂರಡಿಯಷ್ಟು ಉದ್ದವಿದ್ದ ಈ ಚಿನ್ನಗಳು ಮನುಷ್ಯರ ಹೆಚ್ಚಿಗಳಿನೆಂಬುದೇ ಪ್ರಶ್ನಾಸ್ವಾದವಾಗಿದೆ.

ಹೇಳ್ಯಿಯವರು ಪ್ರಣೆಯಂದ ಹೆಚ್ಚಿನರೆಡಿಗೆ ದಂಡಯಾತ್ರೆಗಾಗಿ ಸಡೆ ದಾಗ ಮೊದಲನೆಯ ವರಾಧವರಾಯುಸು ಮೊಗಾಗ್ಗೆಯಲ್ಲಿಯೇ ಹುಟ್ಟಿದ ನೆಂದು ಜನರು ಹೇಳುತ್ತಾರೆ! ನುಂದೆ ಸವಾಬರು ಸವಣಾರಿಗೆ ರಾಜ ಕುಟುಂಬವನ್ನೂ ಪರಿವಾರವನ್ನೂ ಆಮಂತ್ರಿಸಿ, ಕರೆದುಕೊಂಡು ಹೊರೀಗಿ ಮನ್ನಿಸಿದರೆಂದು ಆ ಸಂಸಾಧನದ ಬಖರುಗಳಲ್ಲಿ ಬರೆದಿದೆ.

ಅಂತೂ ಮೊಗಾಗ್ಗೆಯು ಸುಪ್ರಸಿದ್ಧವಾದ ಉರು. ಉರಿನ ರಚನೆಯ ಮಾಟವೂ ಸಹ ಅದರ ಹಿಂದಿನ ವೈಭವವನ್ನು ನೆನಪಿಗೆ ತರುತ್ತದೆ. ಕೋಟಿಯ ಗೊಡೆಗಳು ವರ್ತುಲಾಕಾರವಾಗಿ ಉರಾನ್ನು ಸುತ್ತಿಕೊಂಡಿವೆ. ಉರ ನಟ್ಟನಡುವೆ ಮಾಮಲೇದಾರರ ಕಚೇರಿಯಿದೆ. ಆದರ ಎಚ್ಚಬಲದಲ್ಲಿ

ಬಾಂದಿಸವರಿಂದ ಅಳಿಯಿಸಿ ತೆರಿಗೆಯನ್ನು ಕೆಟ್ಟಿಮ್ಮು; ಸರಕಾರದ ಕಾನ್ಕಾ ಶಿಕ್ಷಣ ಯನ್ನು ಈ ಪ್ರಕಾರ ಸರೆಯಿಂದ ಬಿಡಿಸಿ ತಂದ್ದು,- ಆಚಾರ್ಯರು ಯಾವುದನ್ನೂ ಬಿಟ್ಟಿಲ್ಲ; ಸಂಹಿತ್ಯಾಘಾರದಿ ಕಾಡು ಪಶುಗಳಿಂದ ಈ ಹನಪ್ಪ, ತುಂಬಿತ್ತೆಂದೂ ಆವು ಬರೆಯುತ್ತಾರೆ. ಇನ್ನೊಂದರ ಶೋಧನೆಯಾಗಿ ಬೇಕು ವೊಗ್ಗಾವಿಗೆ ಹೋಗಿ ಈ ವಿಷಯವನ್ನು ವಿಚಾರಿಸಿದಾಗ, ಆಚಾರ್ಯರು ತಮ್ಮ ಬಡ್ಡಿಯನ್ನು ಕೊಡಲು ತಪ್ಪಿದ ಶೋಧಿಗರನ್ನು 'ವಾಗ್ಘಾರ' 'ಪಶು' ಎಂದು ಕರೆಯುತ್ತಿದ್ದೀರಿಂಬುದು ತಿಳದುಬರುತ್ತದೆ.

ಅಲ್ಲದೆ ವೊಗ್ಗಾವಿಯು ಇತಿಹಾಸ ಪರಿಸ್ಥಿತಿ ವಾದ ಸ್ಥಳ. ಆದರ ಸುತ್ತ ಲಿಂಗಾಂಶಕೊಳ್ಳಬಿಯ ಗೋಡೆಗಳು ಇನ್ನೂ ಈ ಸಂಗತಿಯನ್ನು ಒಂದರ ಸಿದ್ಧಾರ್ಥನಕ್ಕೆ ತರುತ್ತವೆ. ಆಳವಾದ ಕಂದಕಗಳಲ್ಲಿ ಅಲ್ಲಲ್ಲಿಗೆ ಕೊಳ್ಳಿತ ಸೀರು ನಿಂತಿರುತ್ತದೆ. ಆಗನೆಯ ಬಾಗಿಲೊಳಗಿಂದ ಈಗ ಆಗಸನು ಗುಡ್ಡದಂಧ ವೊಟ್ಟಿಯನ್ನು ಸುರಕ್ಷಿತವಾಗಿ ಹೊತ್ತುಕೊಂಡು ಹೋಗಬಹುದು; ಮೇಲಿನ ಕಟ್ಟಬೇಜಿಲ್ಲ. ವೇನೆನ್ನ ವೇನೆನ್ನ ಯ ವರೆಗೆ ಈ ಬಾಗಿಲಿವಿತ್ತು. ಆದರ ವಿಷಯಕ್ಕೆ ಒಂದು ಕಢಿಯನ್ನೂ ಇನರು ಹೇಳುತ್ತಾರೆ. ಹಳ್ಳಿಗಳಿಂದ ವೊಗ್ಗಾವಿಯ ಸಂತೆಗೆ ಬರುವವರೆಲ್ಲ ಈ ಬಾಗಿಲೊಳಗಿಂದ ಹಾಯ್ಯು ಬರಬೇಕಾಗುತ್ತಿತ್ತು. ಒಂದು ಹಳ್ಳಿಯ ಕರಣಿಕರಿಗೆ ಮಾತ್ರ ಇದು ಮರಣದಂಧ ಕುತ್ತಾಗಿ ಪರಿ ಜಾವಿಸಿತ್ತು. ದಾಟುವಷ್ಟುರಲ್ಲಿಯೇ ಮೇಲಿನ ಬಂಡಿಗಳು ತಮ್ಮ ಮೇಲಿ ಕಳಬಿಂಬಿಸಬಹುದೆಂಬ ಹೆದರಿಕೆಯಿಂದ ಅಹರೆದೆಯು ಜವಡವಿಸುತ್ತಿತ್ತು. ಹೆಬ್ಬಾಗಿಲಕ್ಕೆ ಬಂಡೊಡನೆ ಆವರು ಒಮ್ಮನ್ನಿಂದ ದೇವರನ್ನು ನೇನೆಸುತ್ತು ಒಮ್ಮೆಯಾದರೂ ಹಿಂತಿರುಗಿ ನೋಡಿದೆ ದಿಕ್ಕುಟ್ಟು ಓಡಿ ಸುಮಾರು ಅರ್ಥ ಮೈಲಿನಾಚಿ ತೇಕುತ್ತ ನಿಲ್ಲುತ್ತಿದ್ದು! ಪ್ರತಿಸಲದಂತೆ ಒಂದು ಸೋಮ ವಾರ ಒಂದು ನೋಡುತ್ತಾರೆ, ಬಾಗಿಲವು ಬಿದ್ದು, ಹೋಗಿತ್ತು! ನೆಟ್ಟಿಗೆ ಸಂತೆಗೆ ಹೋದವರೇ- ಕರಣಿಕರು ಜೋಡು ಟಿಂಗಿಸಕಾಯಿಯನ್ನು ಕೊಂಡು ಕೇಶವದೇವರ ಪೂಜಾರಿಯಿಂದ ಬಡೆಸೆ ತಂದು ಗುರುತಿನವರಿಗೆಲ್ಲ ಹಂಚಿದರು! ಕರಣಿಕರಿಗೆ ಲಗ್ಗುವಾಗಿ ಬಹಳ ವರ್ಷಗಳಾದ ಮೇಲಿ ಒಂದು ಗಂಡು ಮಗುವು ಹುಟ್ಟಿದ್ದರಿಂದ ಅವರಿಂದ ಈ ಪ್ರಸಾದವು ದೊರೆಯಿತೆಂದು

ಒಲ್ಲವರು ಹೋದರು. ಆದರೆ ಅಗಸೆಬಾಗಿಲೀನ ಸಿವಾರಣೆಯೂ ಆದರಲ್ಲಿ ಸವಾ ವೇತವಾಗಿರಬೇಕು!

ಪುಣಿಯ ಪೇಶ್ಯೆಯರ ಹಾಗು ಮೈಸೂರೀನೊಂಡಿಯರ ನಡುವೆ ಯಾವುದ್ದು ಗಳು ಮೇಲಿಂದಮೇಲೆ ಭರಗುತ್ತಿದ್ದಾಗು, ಈಗಿನ ಬೆಳಗಾವಿ-ಥಾರವಾಡ ಪಾರ್ಬತಪ ಸ್ವಾತಿಯು ಶೋಚಸೀಯವಾಗಿತ್ತು. ಎರಡೂ ಕಡೆಯಂದ ಗುಪ್ತಿಯಾಗಳನ್ನು ಬೆಳ್ಳುತ್ತೇ,- ಅವು ತಗಲುವದು ಇಲ್ಲಿಯ ಜನರಿಗೆ! ಈ ಪಾರ್ಬತಪ ಆಗ ಸವಣಾರ ಸವಾಬರ ಆಧಿಪತ್ಯದಲ್ಲಿತ್ತು. ಆಡಕತ್ತಿನ ಶೈವಾರ್ಥಿನಂತಿದ್ದ ಸ್ವಾತಿ ಮೊಳೆಯಾಗಬೇಕೆಂದೇನೋ ಸವಾಬರ ಮನಸ್ಸಿನ ಲ್ಲಿತ್ತು. ಆದರೆ ವಸ್ತುತಃ ಇವರು ಉದರ ಎರಡೂ ಕೈಗಳ ನಡುವೆ ಸೆಕ್ಕು ಆಡಕೆಬೆಳ್ಳುತ್ತಂತಾಗಿದ್ದರು. ಹೇಶ್ಯೆಯರೇ ಬಲವಂತರಿದ್ದುದರಿಂದ ಆವರು ಸವಾಬರ ಗೆಳೆತಸವನ್ನು ಸಂಪಾದಿಸಿದ್ದರು. ಇದರಿಂದ ಟೀಪ್ಪುಸುಲಾತ್ತಾನನ ಕಾಲದಲ್ಲಿ ಸವಾಬರ ಪಾರ್ಬತಕ್ಕೆ ಸುಖವಿರಲಿಲ್ಲ. ಟೀಪ್ಪುವು ಪುಸ್ತಿ ಪುಸ್ತಿ ದಾಳಿಯಿಡುತ್ತಿದ್ದಿಸು. ಮೊಗಾಗ್ಗೆಯ ಕೋಟಿಯು ಟೀಪ್ಪುಸುಲಾತ್ತಾನನ ದಾಳಿಯಿಟ್ಟಾಗೆಲೇ ನಾಶವಾಯಿತೆಂದು ಹೇಳುತ್ತಾರೆ. ಟೀಪ್ಪುವು ಒಂದು ಗುಪ್ತವಾಗೆದಿಂದೇರಿ ಕೋಟಿಯನ್ನು ಕೃಪತವಾಡಿಕೊಂಡಸಂತೆ. ಅಲ್ಲಿ ಕೆಲವು ಒಂಡೆಗಳ ಮೇಲೆ ಆವನ ವಾದದ ಗುರುತಂಗಳು ಮೂಡಿರುವದನ್ನು ಜನರು ಇನ್ನೂ ತೋರಿಸುತ್ತಾರೆ. ಎರಡು-ಮೂರಡಿಯಷ್ಟು ಉದ್ದೇವಿದ್ದ ಈ ಚಿನ್ನಗಳು ಮನುಷ್ಯರ ಹೆಚ್ಚಿಗಳೇನೆಂಬುದೇ ಪ್ರಶ್ನಾಸ್ವಾದವಾಗಿದೆ.

ಹೇಶ್ಯೆಯವರು ಪುಣಿಯಂದ ಮೈಸೂರೀನೊಂಡಿಗೆ ದಂಡಯಾತ್ರೆಗಾಗಿ ಸಡೆ ದಾಗ ಮೊದಲಸೆಯ ವರಾಧವರಾಯುಸು ಮೊಗಾಗ್ಗೆಯಲ್ಲಿಯೇ ಹುಟ್ಟಿದ ಸೆಂದು ಜನರು ಹೇಳುತ್ತಾರೆ! ನುಂಂದೆ ಸವಾಬರು ಸವಣಾರಿಗೆ ರಾಜ ಕುಟುಂಬವನ್ನೂ ಪರಿವಾರವನ್ನೂ ಆಮಂತ್ರಿಸಿ, ಕರೆದುಕೊಂಡು ಹೋಗಿ ಮನ್ನಿಸಿದರಿಂದು ಆ ಸಂಸಾಧನದ ಬಖರುಗಳಲ್ಲಿ ಬರೆದಿದೆ.

ಅಂತೂ ಮೊಗಾಗ್ಗೆಯು ಸುಪ್ರಸಿದ್ಧವಾದ ಉರು. ಉರಿನ ರಚನೆಯ ವಾಟವೂ ಸಹ ಅದರ ಹಿಂದಿನ ವೈಭವವನ್ನು ನೆನಪಿಗೆ ತರುತ್ತದೆ. ಕೋಟಿಯ ಗೋಡೆಗಳು ವರ್ತುಲಾಕಾರವಾಗಿ ಉರಾನ್ನು ಸುತ್ತಿಕೊಂಡಿವೆ. ಉರ ನಟ್ಟನಡುವೆ ಮಾಮಲೇದಾರರ ಕಚೇರಿಯಿದೆ. ಆದರ ಎಂಬಲದಲ್ಲಿ

ಸಾಲೆ, ಪೇಟೆ, ಖಳಿದ ಕಚೇರಿಗಳು. ಉರಲ್ಲಿ ಉತ್ತರಕ್ಕೆ - ಒಂದು ಮಗ್ಗುಗಳಲ್ಲಿ ಕೇರಣದೇವರ ಗುಡಿಯಿಡೆ. ಆ ಗುಡಿಯ ಸುತ್ತುಲೂ ಭಾರಹ್ಯಾಣರ ಮನೆನಾರುಗಳು ಹೆಸೆದುಕೊಂಡಿನೆ. ದಕ್ಕಿಣಕ್ಕೆ-ಕೆರೆಯ ಮಗ್ಗುಗೆ-ತೋಟಿಗರ ಷಿಳೆ. ಉಂದ ಎಲ್ಲ ಭಾಗಗಳಲ್ಲಿ ಇನ್ನು ತಿಂಡಿಪರ ಮನೆಗಳು. ಹಳೆಯದನ್ನೂ ಹೊಷಣ್ಣನ್ನೂ ಬೆರೆಂದುಕೊಂಡು ಬೇರೆಯೊಂದು ಅದೃಷ್ಟಕಾಣಿಕಾತೆಯಿಂದ ಮೊಗಾಗ್ಗೆಯಿಲ್ಲ.

ಉರಿನ ಜನರೂ ಹಾಗೆಯೆಂದು ಸುತ್ತಲಿನ ರಮಣೀಯ ಪ್ರಕೃತಿಯಂತೆ ಅವರು ಸಾಧಾರಣವಾಗಿ ಚೆಲುವರಿರುತ್ತಾರೆ. ಅಲ್ಲಿಯ ಗಂಡುಮಕ್ಕಳ ಬೆಳುವಣಿಗೆಯೇಲ್ಲ ಬಹುಶರವಾಗಿ ಜಲಸಿಸ ಮರದಂತೆ ಎತ್ತರವಾಗಿ, ಗಡುಸಾಗಿ ರುವದು. ಅಲ್ಲಿಯ ಹೊಣ್ಣು ಮಕ್ಕಳ ಹೆರಳು ಬಾಲೆಗೈನಿಸೆಯಂತೆ. ಅವರು ಸಕ್ಕರೆ ಒಂದು ಮುಕ್ಕು ಮಲ್ಲಿಗೆ ಹೂ ಚಲ್ಲಿದಂತೆ. ಹಕ್ಕಿಗಳ "ಕಿಲಿಪಿಲು ಯಂತೆ ಅವರ ಮಾತ್ರ; ಏರಳೆಗಂಗಳಂತೆ ಶರಳವಾದ ನೋಟ; ಕುಂಡಣದ ಇಂದವನ್ನು ಹುಡಿದ ನೈಸ್. ಆದರೆ ಉರಲ್ಲಿ ಹಳತು ಹೊಸತು ಕೂಡಿ ಬೆರೆತಿ ರುವಂತೆ ಆನರ ಮನಸ್ಸಿನಲ್ಲಿ ಮಾಲಿಸ್ತು, ಸಾಮನ್ಯವೂ ಸಂಗಮಿಸಿರುವವು. ಅವರ ವಿಚಾರಗಳೆಲ್ಲ ಹಾಳು ಕೋಟಿಯಂತೆ ಹುಗಿದುಕೊಂಡಿವೆ. ತರುಣರ ವಿಚಾರಪಥದಲ್ಲಿ ಒಂದು ಸ್ವಾತಂತ್ರ್ಯವು ಇಂಗ ಸುಳಿದಾಡುತ್ತಿದೆ. ವಾರಚೀನವಿದ್ದುದು ಅವಾರ್ಥಕೇನವಿದ್ದುದೂ ಕೂಡಿ ಒಂದಾಗುವ ವರೆಗೆ ಸದೆನ ಅಂತಹ ಕಲಪಕ್ಕೆ ಈ ಕಥೆಯೇ ಸಾಕ್ಷಿ.

ಕೇರಣದೇವರ ಗುಡಿಯ ಸಮಾವಧಲ್ಲಿಯೇ ಎದುರು ಬದಿರಾಗಿ ಏರಿಸು ದೊಡ್ಡ ಮನೆಗಳಿವೆ. ಒಂದು ಹೈಗ್ರಿಫ್ರಾಚಾಯರದು. ಇನ್ನೊಂದು ದೇಸಾಯಿ ಗೋವಿಂದರಾಯರದು. 'ತಾಲ್ಕೂಕರಾಜಾಸೆತ್ತುತ್ತ'ದಲ್ಲಿ ಈ ಏರಡೂ ಮನೆಗಳ ಉಲ್ಲೇಖವಿದೆ. ದೇಸಾಯರು ಒಂದು ಹಳ್ಳಿಯಿಂದ ಒಂದು ಮೊಗಾಗ್ಗೆಯಲ್ಲಿ ನೇಲಿಸಿದವರು. ಭೋಗ-ವಿಲಾಸಗಳಲ್ಲಿ ವಿತ್ತಾ ಜೀತವನ್ನೆಲ್ಲ ಕಳಿದುಕೊಳ್ಳುತ್ತು ನಡೆದವರು. ಅವರ ಭಾಗ್ಯರವಿಯು ತೇಜೋಷಿಂಸಾಗುತ್ತ ನಡೆದಿದ್ದನು. ಮೊದಲನೆಯ ಮಾಮಲೇದಾರರು ಮೊಗಾಗ್ಗೆಯಿಗೆ ಒಂದಾಗ ಗೋವಿಂದರಾಯರು ತೀರ ತರುಣರು. ಅವರ ತಂಡ

ರಾಜುರು ಅದೇ ಹೊಸ ಸಂಸಾರವನ್ನು ಹೊಟಿದ್ದರು. ಮಾಮಲ್ಯೇ ದಾರರು ಕೊಟ್ಟ ಬುದ್ಧಿವಾದವು ಅವರಿಗೆ ರುಚಿಸಿದ್ದಿಲ್ಲ. ಅವರ ವಿರುದ್ಧ ಕಲೆಕ್ಕುರಿಗೆ ಅಸೀಫ್ ಮಾಡಿದವರಲ್ಲಿ ರಾಯರೊಬ್ಬರಂದು ಉನರು ಅಡಿಕೊಳ್ಳುತ್ತಿದ್ದರು. ಹೀಗಾಗ್ಗೆ “ತಾಲ್ಲೂಕರಾಜಾಸ್ತೋತ್ತರ”ದಲ್ಲಿ ರಾಯರಿಗೆ ಸಂಗಳಾರತಿಯಾಗಿದ್ದ ಏನಾಕ್ಷಯ ಯ್ಯಾ?

ಅದೇ ಕಾವ್ಯದಲ್ಲಿ, ಶ್ರಕ್ರನು ಅಸ್ತುಂಗತನಾಗುತ್ತಿರುವಾಗ ಉದಿತ್ತೋ ದಿತಸಾಗುವ ಬಾಲಶತೀಯಂತೆ ಹೈಗ್ರೀವಾಚಾರ್ಯರ ಮನೆತನವು ಬೆಳಗು ತ್ವತ್ತಿಂದು ತಿರುಕಾಚಾರ್ಯರು ಬರೆಯುತ್ತಾರೆ. ಹೈಗ್ರೀವಾಚಾರ್ಯರಾದರೂ ವೊದಬನ್ಯು ಮಾಮಲೇದಾರರ ಕಾಲದಲ್ಲಿ ಮುಂದೆ ಬಂದ ವ್ಯುತಿ ಕರಲ್ಲಿ ಬಬ್ಬಿರು. ತೀರ ಬಡತನದಲ್ಲಿ ಅವರು ಸಂಸಾರವನ್ನು ವಾರಂಭಿಸಿದರು. ಆದರೆ ಮಾಮಲೇದಾರರ ಆಕಿಕೆಯಲ್ಲಿ ತಾಲ್ಲೂಕಿನಲ್ಲಿಲ್ಲ ಜರುಗಿದ ಧಾರ್ಮಿಕ ಪ್ರಸಂಗಗಳಲ್ಲಿ ದೊರೆತ ಸಂಭಾವನೆಯ ಹಣವು ಅವರಲ್ಲಿ ಕೂಡಿ ಬಿತ್ತು. ಅದನ್ನು ಬಡಿಗೆ ಹಚ್ಚಿದರು. ಅವರ ಬಿಂದ ಮೇಲೆ ಬಕ್ಕಲಿಗರೊಡನೆ ಹಾಗು ತೇಲೆಗಿಗರೊಡನೆ ವ್ಯವಹಾರ ಬೆಳೆಸಿದರು. ಕೆಲವು ವರ್ಷಗಳಲ್ಲಿ, ಅವರ ಮನೆಯಲ್ಲಿ ಪ್ರತಿವರ್ಷ ಸಡೆಯುವ ಲಕ್ಷ್ಯತ್ವಪೂರ್ಣಿಯೂ ಉಂಟಿಲ್ಲಿಯೇ ಪ್ರತಿ ಷ್ಟೇಯನ್ನು ಹೊಂದಿತು. ಆಚಾರ್ಯರು, ನಾಲ್ಕುಂಟು ಹೊಲಗಳನ್ನು ಕೊಂಡರು; ಕೆಲವನ್ನು ಒತ್ತಿ ಹಿಡಿದರು; ಬಂದರೆಡು ತೇಳಿಂಬಳಿ ಬಡಿಯು ಬದಲಾಗಿ ಅವರ ಪರಿಸರ್ಲಿ ಬಿಡ್ಡಿವು. ಆಚಾರ್ಯರ ಘಾಸತೆಯು ಏಗಿಲಾ ಯಿತು. ಅಂತಹೇಗೆ “ತಾಲ್ಲೂಕರಾಜಾಸ್ತೋತ್ತರ”ದಲ್ಲಿ ಅತಿಶಯೋಚ್ಚಿ ಯಿದೆಯಂದು ಹೇಗೆ ಹೇಳುವದು?

ಆದರೆ ಈ ಎರಡು ಮನೆತನಗಳ ದ್ವೈವನಂತರ ಮುಂದಿನ ಇತಿಹಾಸ ವನ್ನೂ ಬಣ್ಣಿಸಲು ತಿರುಕಾಚಾರ್ಯರು ಬೇಂಪಂತನಿರಲಿಲ್ಲ. ಅದು ಸಮ್ಮಾನ ದುದ್ದೇವನೇ ಸರಿ. ಈ ಕಥೆಯು ಸುರುವಾಗುವದಕ್ಕಿಂತ ಕೆಲವು ವರ್ಷ ಮುಂಚಿಕಾಗಿ ವೊದಲನೆಯ ಮಾಮಲೇದಾರಿಗೆ ವರ್ಗವಾಯಿತು. ಮುಂದೆ ಕೆಲವು ತಿಂಗಳಲ್ಲಿಯೇ ತಿರುಕಾಚಾರ್ಯರಿಗೆ ಸ್ವರ್ಗವಾಯಿತು. ಅಂತೇ ಈ ಕಥೆಯನ್ನು ಇನ್ನೊಬ್ಬರು ಬರೆಯಲಿಕ್ಕೆ ಮಾರ್ಗವಾಯಿತು.

ಉ ಬಡ್ಡಿ--ಹೈಗ್ರೀವ ಮಡ್ಡಿ.

ಹೈಗ್ರೀವಾಚಾರ್ಯರಿಗೆ ರವಾಚಾರ್ಯಿಯು ನಾಳ್ಕುನೇರು ಹೆಂಡ ತಿಯು. ತವರಿಗೆ ಅರ್ಥಶತವಾನವನ್ನು ಸರ್ವಗೋಳಿಸಿದ್ದರು. ತವರುಮನಸೆಯಲ್ಲಿ ಕೊಮುಲ ಲತೆಗಳಂತೆ ಬೆಳೆದ ಆ ಹಂಗಳಿಯರು ಈ ಪ್ರಚಂತ ಭಾಸ್ತುರನ ಪ್ರಖರ ಕಿರಣಗಳನ್ನು ತಡೆಯಲಾರದೆ ಬಾಟಿ ಹೊದರು. ಜೀನತನವೂ ಆಚಾರ್ಯರಲ್ಲಿ ಮನಸೆವಾಡಿಕೊಂಡಿತ್ತು. ‘ಭಾಯಾರ ರೂಪವತ್ತೇ ಶತ್ತು’ ಎಂಬ ಮಾತ್ರ ಕಾಮಾಂಥವಾದ ಸಮಾಜಕ್ಕೆ ಮಾತ್ರ ಅನುನೋದಿಸುವದು. ಸ್ತ್ರೀಯು ಕಾಮೋಪಭೋಗ ವಸ್ತುಮಾತ್ರವೆಂದು ತಿಳಿದಿದ್ದ ಒನ್ನಿಗೆ ಜೀಲಿ. ಎನಿಬೆ ಬೇಟಿಯು ಮೊಲಗಳ ಬೇಟಿಯಂತೆ ಸುಖಿಕರವಾಗಿ ಪರಿಣಾಮಿಸುವದು. ಆದರೆ ಸ್ತ್ರೀಯು ಪುರುಷನಿಗೆ ಸರಿಸಮಾನಳಾದ ಒವರ್ ವ್ಯಕ್ತಿಯೆಂಬ ವಿಶಾಪ್ತಿ ಸವು ದೃಢವಾಗಿ ನೆಲಿಗಿಲಂಡ ದೇಶದಲ್ಲಿ ಸೌಂದರ್ಯವು ಎಂದಿಗೂ ಆಪಾಯ ಕರವಾಗಲಾರದು. ಅಂತಹ ಸಮಾಜದಲ್ಲಿ ಸುಂದರ ಗೃಹಿಣಿಯರು ಇಳಿಗಿ ಇದು ಬಂದ ದೇವಿಯರಂತೆ ಕಂಗೊಳಿಸುತ್ತಾರೆ. ಸಂಪತ್ತಿನ ಸ್ಥಿತಿಯೂ ಹಿಗೆಯೇ ಅದರಿಂದಾಗಿಯುದಾದ ಅವೌಲ್ಯ ಸುಧಾರಣೆಗಳನ್ನು ಕಂಡ ವರ್ಷು ಧನವನ್ನು ಒಳ್ಳಿಯ ರೀತಿಯಂದ ವಿನಿಯೋಗಿಸಿ ಕೀರ್ತಿಪಾತ್ರಾಯರಾಗುತ್ತಾರೆ. ಸೌಂದರ್ಯದಂತೆ ವಶ್ವಯರ್ವಣ ಬಂದು ದೈವಿಕ ಶಕ್ತಿಯಾಗಿದೆ. ಆದರೆ ಸಮ್ಮಾನ ಆಚಾರ್ಯರಿಗೆ ಇದು ಗೊತ್ತಿರಬಹುದೆ? ರೂಪವತ್ತಿಯಾದ ಪತ್ನಿಯನ್ನು ಒವರ್ ಪತಿಯು ಆಳಲು ಬಯಸಿದಂತೆ ಅವರು ತಮ್ಮ ಸಂಪತ್ತನ್ನು ಆಳಲು ಪ್ರಯತ್ನಿಸಿದರು. ಜನರು ಆಚಾರ್ಯರ ಈ ಉದ್ದೀಕ ವನ್ನು ತಿಳಿದೊ ತಿಳಿಯದೆಯೋ ಅವರಿಗೆ ಜೀನರೆಂದು ಹೆಸರಿಟ್ಟಿರು.

ಅದು ಏನೇ ಇರಲಿ; ನಾಳ್ಕುನೇಯ ಹೆಂಡತಿಯು ಮನಿಗೆ ಬಂದ ವೇಲೆ ಆಚಾರ್ಯರ ದರ್ವಣೆ ಲಯವಾಯಿತು. ಹುಲಿಯಂತೆ ಗರ್ಜೆಸುತ್ತು ಮನಸೆಯನ್ನು ಪ್ರವೇಶಿಸುತ್ತಿದ್ದ ಅವರು ಈಗ ಹೊಸ್ತುಲದೊಳಗೆ ಕಾಲಿಟ್ಟ

ಕೊಡಲೆ ಧೋತರವನ್ನು ಶಾಮಿಸಿಕೊಂಡು, ಭಕ್ತಿ-ಆದರಗಳು ಒಡೆದು, ಕಾಣುವ ಭಾಷುಜಕೆತ ಮುದ್ದೆಯನ್ನು ತಾಳಿ, ಅತ್ತು ಇತ್ತು ಇಣಿಕೆ ನೋಡುತ್ತು, ಬೆಕ್ಕಿನ ಯಾಗೆ ಕುಂಘುಗುತ್ತು ಬರುತ್ತಿದ್ದರು. ಆ ಮೇಲೆ ಸಗೆ ಹೋಗಲ, ಬಂದು ತಪ್ಪಿವು ಪ್ರತ್ಯಾತ್ಮರವಾಗಿ ದೊರೆತರೆ ಸಾಕು ತಾವು, ಘನ್ಯರೆಂದು ಭಾವಿಸಿಕೊಳ್ಳುತ್ತಿದ್ದರು. ಬಗಲಕಸಿಯಂಗಿಯನ್ನು ತೊಟ್ಟು ತಲೆಗೆ ಭಾರವಾದ ಬಂದು ರುಮಾಲವನ್ನು ವಾಡಿಕೆಯಾಗಿ ಸುತ್ತುವ ಆಚಾರ್ಯರು ನಿಂದೆಯನ್ನು ಬೋಳಿಸಿದ್ದರೂ, ಹಂಡಿತ್ತು ಹೇಳಿಕೆಗಾಗಿ ಹಾಗೆ ಮಾಡಿದ ರೆಂಬ ಆವಾದಕ್ಕೆ ಗುರಿಯಾಗುವ ಸಂಭವವು ಎಂದೂ ಇದ್ದಿಲ್ಲ. ಏಕಂದರೆ ಆದಕ್ಕೆ ವೈದಿಕ ಮತದ ರೂಢಿಯು ಬೆಂಬಲಿನಿತ್ತು. ಇನ್ನು ತಲೆಯ ಮೇಲೆ ‘ಗೋಪಾದ’ವರಬೀಕೋ ‘ಜಾಂಬುವಂತಾದ’ ವರಬೀಕೋ ಎಂಬ ಪ್ರಶ್ನೆಯೂ ಅವರನ್ನು ಬಾಧಿಸಿದ್ದಿಲ್ಲ, ‘ಖಾತ್ವಾಪ್ತಿಕೋ ದಿವಸೇಶ್ವರಸ್’ ಎಂಬ ಮಾಲಿಕೆಯಲ್ಲಿ ಅವರ ಗಣನೆಯಾಗಿತ್ತು. ಹೋತಿನ ಗಡ್ಡದಂತೆ ನಾಲ್ಕುರು ಕೂದಲು ತಲೆಯ ಮೇಲೆ ಹಾರಾಡಿ ಚಂಡಿಕೆಯೆಂದು ಹೇಳಿಕೊಳ್ಳುತ್ತಿದ್ದವು. ಅಗಸರ ತಿಮ್ಮಪ್ಪನಿಗೆ ಇವರು ಸಾಹುಕಾರರು ಬೇರೆ. ಅವನು ತಪ್ಪದೆ ನಾಲ್ಕು ದಿನಗಳಗೊಮೆತ್ತು ಗಂಬಿಯ ಅರಿವೆಗಳನ್ನು ತೆಂದು ಕೊಡುತ್ತಿದ್ದನು ಯೋವ್ವನವು ಹೋಗಿ ಮುಖ್ಯ ಬಂದರೆ ಆ ಮಾತ್ರ ಬೇರೆಯೋವ್ವನವೇ ಮುಖ್ಯದರೆ ಅದು ಯೋವ್ವನವಲ್ಲವೇನು? ಆಚಾರ್ಯರಲ್ಲಿ ಯೋವನವೇ ಮುಖ್ಯಗಿತ್ತು. ಆ ಪಚ್ಚಬಡೆದ ಗ್ಲಿ, ಸಪ್ಪಗಾದ ಮೊಗ,—ಸಾಕು, ಸಾಕು! ರಮಾಭಾಯರೇ ಆ ರೂಪವನ್ನು ವಣಿಸುತ್ತಿರು!

ಬಂದು ದಿವಸ ವಿಚಿತ್ರವಾದ ಪ್ರಸಂಗವೊಂದು ಸಡೆಯಿಲುತ್ತು. ಆಚಾರ್ಯರೆಡಿಗೆ ಅಡವಿಟ್ಟು ನಾಗಮುರಿಗೆಯ ಜೋಡನ್ನು ಒವೆ ಗೃಹಸ್ಥರು ಬಂದು ಬಡಿಸಿಕೊಂಡು ಹೋದರು. ನಾಲ್ಕು ದು ತಿಂಗಳ ವರೆಗೆ ಅವು ಆಚಾರ್ಯರ ಬಳಿಯಲ್ಲಿದ್ದವು: ಅಂದರೆ, ಅವನ್ನು ನಿಕ್ಷೇಪಿಸಿ ರಮಾಭಾಯಿ ಯವರು ಇಟ್ಟುಕೊಂಡು ಗುಡಿಗೆ ಹೋಗಿ ಬರುತ್ತಿದ್ದರು. ಆದರೆ ನಾಗಮುರಿಗೆ ಹೋದ ಮೇಲೆ ಅವರು ಗುಡಿಗೆ ಹೋಗುವುದು ಹೇಗೆ? ಆ ದಿನ ಆಚಾರ್ಯರ ಮೇಲೆ ಅವರ ಭುವನೇಶ್ವರಿಯ ಸುವರ್ಣವೃಷ್ಣಿಯಾಗಿತ್ತು.

ವಾತಿನ ವಾಖೆಯ ಭರದಲ್ಲಿ ರವಾಬಾಯರು ಗೆಂಡಸಿಗೆ ಉಂಟಕ್ಕೆ ಹಾಕು ವದನ್ನೇ ಮಾರೆತರು; ಆಚಾರ್ಯರಿಗೂ ಕೇಳುವ ಘೃರ್ಣವಾಗಲ್ಲಿಲ್ಲ. ಅನಾಯಾಸವಾಗಿ ಅಂದು ಏಕಾಡಶಿಯಿದ್ದು ದರಿಂದ ಆಚಾರ್ಯರು: “ ಎನ್ನು, ಸಿನ್ನ ಸೇವಕನನ್ನಾ ” ಎನ್ನುತ್ತೇ ರಾತ್ರಿಯನ್ನು ಕಳೆದರು, ಬೇಳಾಸಿಲ್ಲಾದರೂ ದೇವಿಯು ಪರಸನ್ನಾಳಾಗಬಹುದೆಂಬ ಒಪರ ಎನಿಕೆಯೂ ತಪಾಗಿ ಮೋಹಿತು ರವಾಬಾಲಿಯವರು ಆಚಾರ್ಯರನ್ನು ಹಳಿಯುತ್ತ ತಮ್ಮ ದುರದೃಷ್ಟಿ ವನ್ನು ಯಾಟಿಕೊಂಡು ಆಳಹತ್ತಿದರು. ದೇಸಾರ್ಥಿಗೂ ನಿಂದರಾಯರ ಪತ್ತಿ ಜಾನಕೀಬಾಯರು “ ಏನು ಆಚಾರ ! ಉಂಟ ಆತ ? ” ಎಂದು ತಮ್ಮ ಮನೆಯ ಕಷ್ಟೀಯವೇಲೆ ಸಿಂತು ಕೈತೊಳಿದರುಕೊಳ್ಳುತ್ತೇ ಕೇಳಿದರು. ಒಳ ಹೊರಗೆ ತಿರುಗಾಡಿ ಏಚಾರ ವಾಡುತ್ತಿದ್ದ ಆಚಾರ್ಯರಿಗೆ ಇದು ಅವವಾನದ ಪರಿಣಾವಧಿಯೆಸಿರಬೇಕು. ಗಡಿಸಿಇಂದೆದ್ದ ಸತ್ಯನಾಜನಿಸಿಗೆನ್ನು ತೀರಿಸಿ ನಾನುಗಳನ್ನು ಲೇಪಿಸಿಕೊಂಡು ಅವರು ಪೇಟಿಗೆ ಸಡೆದರು. ಲಗುಬಗೆಯಿಂದ ಬಂದವರೆ ತಾವು ತಂದಿದ್ದ ತೆಳ್ಳನ್ನು ಕಾಗಿದದ ಪುಡಿಕೆಯನ್ನು ಅಡಿಗೆ ಮನೆಯಲ್ಲ ಕುಳಿತ್ತಿದ್ದ ಪತ್ತಿಯ ಮುಂದಿಲ್ಲು ಕೈಮುಗಿದು: “ ಇಕೋ ! ಮಹಾತಾಲಿ ! ಇನ್ನು ಅಂಬೆಡ. ಸಾಪಾಂಗ ಹಾಕಲೇನು ? ಶಾಂತಾಗು ” ಎಂದು ನರಸಿಂಹನ ರಾಹವನನ್ನು ಕಂಡ ಪ್ರಲ್ಭಾದನಂತೆ ಭಯಭಕ್ತಿಯಿಂದ ಹೇಳಿದರು. ಆಗ ರವಾಬಾಲಿಯವರ ಬಿಕ್ಕು ಸಿಂತು. ನಿಮಿಷೀರಡು ನಿಮಿಷ ಸುಮೃತಿನಿದ್ದು ಅವರು “ ಇದು ಆಗ ತಾನೇ ? ಇಷ್ಟ ಹೊದಲೇ ಆಗಿದ್ದರೇ ? ” ಎಂದು ಆಚಾರ್ಯರನ್ನು ಕುಪಿತರಾಗಿ ನೋಡಿ ಅವರ ಮೋರಿಗೆ ಕೈತ್ತಿವಿದು ಅಡಿಗೆಯ ಒಲೆಯನ್ನು ಸರಿಪಡಿಸಲಾರಂಭಿಸಿದರು. ಆಗ ಆಚಾರ್ಯರ ಜೀವದಲ್ಲಿ ಜೀವ ಬಂದಿತು.

ಬಟ್ಟಿನ ಹೇಳಿ, ಸುಖಬಡಬೇಕೆಂದು ಹಾತೊರೆದರೂ ಆಚಾರ್ಯರಿಗೆ ಪ್ರಪಂಚದಲ್ಲಿ ಸುಖವಿರಲಿಲ್ಲ. ಅವರ ಸಾಮಧ್ಯವು ಕುಂದುವದರಲ್ಲಿತ್ತು. ಇದ್ದ ಕೂಡಲು ಬೆಳ್ಗಾಗಿದ್ದವು. ರವಾಬಾಲಿಯವರ ಪೂಣಾಧಿಪತ್ಯಕ್ಕೆ ಒಳಪಟ್ಟು ಅವರಲ್ಲಿ ಒಂದು ತರಹದ ಉದಾಸೀನತೆಯು ನೆಲೆಸಿ ಹೋಗಿತ್ತು. ಹೊದಲಿನಿಂದ ಕೈಬಿಗಿಹಿಡಿದು ಸಂಸಾರವನ್ನು ಸಾಗಿಸಿದ ಆಚಾರ್ಯರಿಗೆ ಸವಿಾಪದ ಆಪ್ತರಾಗಲಿ, ಹಿತಚಿಂತಕರಾಗಲಿ ಇರಲಿಲ್ಲ. ತಮ್ಮ ಜತುಧರ್

ಪತ್ತಿಯಾದರೋ ಅನಂಥ ಹುಡಿಗೆ; ದಿಕ್ಕಿಲ್ಲದ ಒಮ್ಮ ಕನ್ಸೈಯಸ್ಸು ವಿಕ್ರಯಕ್ಕೆ ತಂದು ಆಚಾರ್ಯರು ಮಂದವೇ ನಾಡಿಕೊಂಡಿದ್ದರು. ಅಂತೇ ಐಗರ ಮಂದ ಯವರಾರೂ ಶರಲಿಫ್. ಸಾವಿನ ವಿಚಾರಗಳು ಒವೆಟ್‌ಮೆಚ್ ಅವರ ಸಮಾಧಾನದಲ್ಲಿ ಸುಳಿಯುತ್ತಿದ್ದವು. ತನ್ನ ತೀರಿಕೆಯಂಡ ಪ್ರೇಶೇಗೆ? ಸರಹರಿಯು (ಅವರಿಗೆ ಮಾರನೆಯ ಹೆಂಡತಿಯಿಂದಾದ ವ್ಯಾಗ್ನ) ರಘಾಬಾಲಿಯವರನ್ನು ಯೋಗ್ಯ ರೀತಿಯಿಂದ ಸಂರಕ್ಷಿಸುವನೆ? ಪಾತ್ರವತ್ತಿಯೂ (ಅವರಿಗೆ ಮಾರನೆಯ ಹೆಂಡತಿಯಿಂದಾದ ಹಣ್ಣು ವ್ಯಾಗ್ನ) ಬೆಳಿಗೆಯಲ್ಲಿದ್ದಳು. ನಾಳಿ ಬೆಳಗಾದರೆ ಅವಳ ಲಗ್ಗಿವಾಗಬೇಕಳ್ಳವೇ? ಹೀಗೆ ಚಿಂತಾಕಾರಂತರಾಗಿ ಕರಳಿತಾಗ ಆಚಾರ್ಯರಿಗೆ ತನ್ನ ಮನೆಯ ಪ್ರೋಪಿತರಾದ ಸುಭೂತಾ ಚಾರ್ಯರ ನೆನಪಾಗುತ್ತಿತ್ತು. ಸುಭೂನ ಮೇಲೆ ಆಚಾರ್ಯರ ವೀಕ್ಷಣೆ ಬಹಳ. ನನ್ನ ತರುವಾಯ ನನ್ನ ಮನೆತನದ ಸ್ಥಿಗಿತಯಸ್ಸು ನೋಡಿಕೆಂಬಳ್ಳಲು ಅವರಿಗೆ ಹೇಳಲಿಯಾ? ಲ್ಲಿ! ಅದು ಅಲ್ಲಾಕಿಕೆವೆಂದು ಇನ್ನೊಮ್ಮೆ ಹೇಳಿಯುತ್ತಿತ್ತು. ಹೀಗೆ ವಿಚಾರಗಳ ಸಳೆತಕ್ಕೆ ಸಿಕ್ಕು ಮುಂದುಗಾಳಿದಂತಾಗಿ ಆಚಾರ್ಯರು ನಿದ್ದೆ ಹೋಗಿ ಬಿಡುತ್ತಿದ್ದರು. .

ಸರಹರಿ-ಪದಾತ್ಮಿಯರ ಬಾಳುವೆಯಾದರೂ ಅತಿ ಕಷ್ಟಕರವಾಗಿ ತ್ವರಿತ ಬೇರೆ ಹೇಳಬೇಕಿಲ್ಲ ಎಲ್ಲರಿಗೂ ಮುದ್ದು ಬರುವ ಹಾಗೆ ಪದಾತ್ಮಿಯ ಸ್ವಭಾವವಿದ್ದಿತ್ತು. ಉಲ್ಲಾಸಕ್ಕಿಂತ ಗಾಂಭೀರ್ಯವು ಹೆಚ್ಚು. ಬುದ್ಧಿ ತೀಕ್ಷ್ಣವಾಗಿದ್ದರೂ ಅವಳ ಕೋನುಲ ಹೃದಯವು ಹೆಚ್ಚಿಗೆ ಮೋಹಕವಾಗಿತ್ತು. ಮೋರೆಯು ಮೇಲೆ ಎಳೆಯು ಕಳಿಯು ಬೆಳಗುತ್ತಿದ್ದರೂ ತುಂಬುಲಕ್ಷ್ಯಗಳು ಎಲ್ಲಾವ್ಯಾದರೂ ಇರಲಿಲ್ಲ. ಆಟನೋಟಗಳಲ್ಲಿ ಅವಳಿಗೆ ಅಭಿಲಾಷೆಯಿಲ್ಲ; ತನ್ನ ಗೆಳತಿಯರ ಸುಖದುಃಖಗಳಲ್ಲಿ ಭಾಗ ವಹಿಸಲು ಪಾತ್ರ ನಿತ್ಯಹಾತೊರೆಯುತ್ತಿದ್ದಳು. ಅವರ ಕಣ್ಣಗಳಲ್ಲಿ ನೀರು ಬಂದರೆ ಪದಾತ್ಮಿಯ ಶೋಕವೂ ಒತ್ತುರಿಸುವದು. ಅವರು ನಗುತ್ತ ಕೆಲೆಯುತ್ತಿದ್ದರೆ ಅವಳ ಸಂತೋಷಕ್ಕೆ ಪಾರವೇ ಇಲ್ಲ. ಒಣಿಯಲ್ಲಿಲ್ಲ ಪದಾತ್ಮಿಯ ಮುದ್ದಾಗಿದ್ದಳು. ಆದರೆ ಅವಳ ಪ್ರೇಮವು ತಮ್ಮನಾದ ಸರಹರಿಯಲ್ಲಿ ಒಟ್ಟುಗೂಡಿಸಿದಂತಾಗಿತ್ತು.

ಸರಹರಿಯು ಪಾತ್ರ ಚಿಕ್ಕಂದಿನಲ್ಲಿ ತುಸು ತುಂಟಸಾಗಿದ್ದ. ಹೆರವರು

ಪದ್ಭಾವತಿಯ ಸನಿಯಕ್ಕೆ ಸುಳಿದರೆ ತೀರಿತು, ಅವನಿಗೆ ಅಳುವು ತುಂಬಿ ಬರುವದು. ಅಕ್ಕನನ್ನು ಒಂದು ಇನ್ನಾರ ಸವಿಾವಕ್ಕೂ ಅವನು ಹೋಗು ತ್ತರಲಿಲ್ಲ. ಅಕ್ಕನೇ ಉಣಿಸಬೇಕು; ಉಂಟವಾದ ಮೇಲೆ ಕೈತೊಳಿಸಿ ಅಕ್ಕನೇ ತನ್ನ ಹತ್ತಿರ ಮಲಗಿಸಿಕೊಳ್ಳಬೇಕು. ತಂದೆಯ ಹತ್ತಿರ ಕ್ಷೇತ್ರ ತಾಗಿ ಹೋಗುವನು; ಆದರೆ ರಮಾಬಾಯಿಯವರನ್ನು ಕಂಡರೆ ವೋರೆ ಯನ್ನು ಗಂಟಿಕ್ಕು ಅಕ್ಕನಿಡಿಗೆ ಓಡುವನು.

ರಮಾಬಾಯಿಯವರ ಕೋಪವು ಇವರಿಬ್ಬರ ಮೇಲೂ ಹರಿದು ಹೋಗುತ್ತತ್ತು. ಪದ್ಭಾವತಿಗೆ ಅನೇಕ ಮನಸೆಗೆಲಸಗಳನ್ನು ಅವರು ಒಪ್ಪಿಸಿದ್ದರು. ತಪ್ಪಿದರೆ ಬಡತವು ತಪ್ಪಿತ್ತರಲಿಲ್ಲ. ಅಕ್ಕನು ಅತ್ತಿತ್ತ ಸುಳಿದಾಮವಾಗ ಕಿರಿಕಿರಿ ಮಾಡುವ ನರಹರಿಗೆ ವಾರದಲ್ಲಿ ಅನೇಕ ಸಲ ಬಂದೀ ವಾಸವಾಗುತ್ತತ್ತು. ಅವನನ್ನು ಮಲಗುವ ಕೋಣಿಯಲ್ಲಿ ಎಳೆದೆಯುವ ರಮಾಬಾಯಿಯವರು ಬಾಗಲಕ್ಕೆ ಬೇಗವನ್ನು ಒತ್ತಿ ಬಿಡುತ್ತಿದ್ದರು; ಪದ್ಭಾವತಿಯ ಕಣಿಲ್ಲಿ ಸೀರು ತುಂಬಿ ಬಾದರೆ ಆಕೆಗೂ ಪ್ರವೃತ್ತಿಯಾಗುತ್ತತ್ತು. ಒಮೆತ್ತ ನರಹರಿಗೆ ಬಹು ದೀರ್ಘಕಾಲವನ್ನು ಸೇರಿಮನಿಯಲ್ಲಿ ಕಳೆಯುವ ಪ್ರಸಂಗವು ಬಂದಿತು. ಬೆಳಗಿನಿಂದ ಒಳಗಿದ್ದವನಿಗೆ ಮಧ್ಯಾಹ್ನ ವಾದರೂ ಏಮೋಚನಯಾಗಲಿಲ್ಲ. ಆಚಾರ್ಯರು ಅರ್ಚನೆಯಾದ ಮೇಲೆ “ಬಿಟ್ಟು ಬಿಡೇ! ತುಂಬಿ ಸೂಳಿಮಂಗ ಉಂಟಾ ಮಾಡತಾನೆ” ಎಂದು ಅಂಗಲಾಳಿ ಬೇಡಿಕೊಂಡರು. ಆಗ ಅರ್ಥಕ್ಕೆ ಸಿಂತಿದ್ದ ರಮಾಬಾಯಿಯವರ ಸಿಕ್ಕಿ ಆಚಾರ್ಯರ ಮೇಲೆಯೇ ಹರಿದು ಅವರನ್ನು ಮ್ಯಾಲಿಗೆ ಮಾಡಿ ಬಿಟ್ಟೆತು. ಇತ್ತ ನರಹರಿಯು ಒಂದು ತಾಸು ಅತ್ತನು. ಬಾಗಿಲು ಹೊದಲಿಸಂತೆ ಭದ್ರವಾಗಿರಲು, ಇನ್ನು ಅತ್ತೇನು ಫಲವೆಂದು ಕೋಣಿಯನ್ನು ಪರೀಕ್ಷೆ ಸತ್ಯಾಜಿಗಿದನು. ಹಸಿದ ಹುಡುಗನಿಗೆ ಅಮೃತ ಸಿಕ್ಕಂತಾಯಿತು. ಆಚಾರ್ಯರ ಪಲ್ಲಂಗದ ಬುಡೆದಲ್ಲಿ ಕಿತ್ತಲ್-ದಾರಕ್ಕೆ ಗಳು ಹಾಗೆಯೇ ತಾಬಿನಲ್ಲಿ ಉಳಿದುಕೊಂಡಿದ್ದವು ನರಹರಿಯು ಅವನ್ನೇಲ್ಲ ತಿಂದು ಯಾವ ವಿಚಾರವೂ ಇಲ್ಲದೆ ಒಂದು ಮೂರೆಯಲ್ಲಿ ಸಿದ್ದಹೋದನು. ದೀಪ ಹಜ್ಜಿ ವಹಾತ್ತಿಗೆ ಬಾಗಿಲು ತೆರೆದಾಗ ಮೇಲ್ಲನೆ ಹೋಗಿ ಅಕ್ಕನನ್ನು ಕೊಡಿಕೊಂಡನು.

ಮುಂದಿನದು ಗೋತ್ತೀ ಇದೆ. ತೀರದ ಕಿತ್ತಲೆ ಹಣ್ಣು ಏರಡನೆಯು ದಿವಸದ ಬಂದೀವಾಸಕ್ಕೆ ಕಾರಣವಾದವು!

ಮುಂದೆ ಕ್ರಮೇಣ ಸರಹಡಿಯು ಪಾರಧಮಿಕ ಶಾಲೆಗೆ ಹೊಗಹತ್ತಿದನು. ಆಗ ವಕ್ಕೀಲರ ಶೀನೂನೊಡನೆ ಸಿಕಟ್ಟಿವಾಗಿ ಅವನ ಸ್ನೇಹವ ಬೆಳೆಯಿತು. ಬಂದು ದಿವಸ ಶೀನೂನೊಡನೆ ತಿರುಗಾಡಲು ಹೋದನರಹರಿಯು ರಾತ್ರಿಯಾದರೂ ಮನೆಗೆ ಬರಲಿಲ್ಲ. ರಮಾಭಾರಿಯವರು ಸಂತಪ್ತರಾದರು. ಎಲ್ಲವನ್ನೂ ಮುಗಿಸಿ ಉಡುಸಾರಣೆ ಮಾಡಿ ಮಲಗಿಬೆಟ್ಟುರು. ಪದ್ಮಾವತಿಯು ಅಡಿಗೆ ಮಾಡಿಹಾಕಬೇಕೆಂದರೆ ಸಾಮಾನುಗಳಿಲ್ಲ ಬೀಗದಲ್ಲಿ. ಸರಹಡಿಯು ಬಂದು ನಡುವನೆಯಿಂದ ಅಡಿಗೆಮನೆಗೆ ಒಂದೆರಡು ಸಲ ತಿರುಗಿದನು. ಹೆಂಡತಿಯು ರೇಗಿದ್ದನ್ನು ನೋಡಿ ಆಚಾರ್ಯರಿಗೆ ಸಾರ್ಥಕವಿರಲಿಲ್ಲ. ಅವರೂ ಸರಹರಿಗೆ ನಾಲಕ್ಕೂರು ಬರುಸು ಮಾತುಗಳನ್ನಾಡಿದರು. ತೀರಿತು. ಅವನಿಗೆ ಅಂದು ರಾತ್ರಿ ಮನೆಯಲ್ಲಿ ಸಿಲ್ಲುವ ಹಾಗಾಗಲಿಲ್ಲ. ಹೊರಗೆ ಬದ್ದು ಎಲ್ಲಿಯೋ ಹೊರಟು ನೋಡನು. ಆಚಾರ್ಯರು ತನ್ನ ಆಳಿನೊಡನೆ ಕಂಡೀಲು ಹಿಂಸಿಕೊಂಡು ಹೋಗಿ ಉರಹರಿಗೆ ಹೊಲದಲ್ಲಿ ಕೂಡಿತುವ ಸರಹರಿಯನ್ನು ತಿರುಗಿ ಕರೆತರಬೇಕಾದರೆ ಮಧ್ಯರಾತ್ರಿಯಾಗಿ ಹೋಯಿತು.

ಪದ್ಮಾವತಿಗಾಂಧರ್ಷ ಕಲಿಯುವ ಲಪಲವಿಕೆ ಹೆಚ್ಚು. ಆದರೇನು? ಸರಹರಿಯಂತೆ ಅವಳು ಗಂಡುವಂಗುವಾಗಿ ಹುಟ್ಟಿರಲ್ಲ. ಕಾಂಚನವೆಂದರೆ ದೋಮಾಂಜನವೇಳುವ ಜನತೆಗೆ ಸ್ತ್ರೀಯೆಂದರೆ ಬಂದು ಲಾಂಭನಾಸ್ವದ ವಸ್ತುವೆಂದು ದಿಗ್ಭೂತೇಯಾಗುವದು. ಎಳೆತನದಲ್ಲಿ ತಾಣಿಯನ್ನು ಕಳೆದು ಕೊಂಡ ಪದ್ಮಾವತಿಗೆ ಸುಖವೆಂದರೇನೆಂಬುದು ಗೋತ್ತಿರಲಿಲ್ಲ. ಹೇಗಾದರೂ ಮಾಡಿ ಕನ್ನಡ ಎರಡನೆ ಇಯತ್ತೀಯ ವರೆಗೆ ಅವಳಿಗೆ ಹೆಗ್ಗು ಮಕ್ಕಳ ಸಾಲೆಗೆ ಹೋಗುವದು ಸಾಧ್ಯವಾಯಿತು. ಮುಂದೆ ರಮಾಭಾರಿಯವರಿಗೆ ಒಳಗೆಲನಕ್ಕೆ ಬಂದು ಆಳು ಬೇಕಲ್ಲ? ಸರಿ. ಪದ್ಮಾವತಿಯ ಶಿಕ್ಷಣವು ಮನೆಗೆ ಲಸಕ್ಕೆ ಆಹುತಿಯಾಯಿತು. ಆದರೂ ಅವಳು ಓದುವದನ್ನು ಬಟ್ಟಿರಲಿಲ್ಲ. ವಕ್ಕೀಲರ ಶೀನೂನ ಮನೆಯಿಂದ ನರಹರಿಯು, 'ಕನಾಂಟರ್ ಭಾವಾಸೇವಕ' 'ಕಾದಂಬರಿ', 'ವೇಣೀಸರಹಾರ ನಾಟಕ' ಮೊದಲಾದ ಮಾಸಿಕ-ಪ್ರಸ್ತುತ ಗಳನ್ನು ಇಸಿದುಕೊಂಡು ಬರುತ್ತಿದ್ದನು. ಅಲ್ಲದೆ ಪದ್ಮಾವತಿಯು ತನ್ನ

ಗೆಳತಿಯರ ತಾಯಂದಿಲಿಂದ ದಾಸರ ಪದಗಳನ್ನು ಬರೆಯಿಸುಕೊಂಡು ಅವುಗಳನ್ನು ಕಂತೋಕ್ತವಾಗಿ ಹೇಳುತ್ತಿದ್ದಳು. ಅದೇ ತಾಸದಲ್ಲಿ ಶಬ್ದಗಳನ್ನು ಕೂಡಿಸಿ ಕೆಲವು ಪದಗಳನ್ನು ರಚಿಸುವ ಪರಿಪಾಠವೂ ಅವಶಲ್ಲಿ ಬೆಳಿದು ಬಂದಿತು. ಮುಂದೆ ಸರಹರಿಯು ಇಂಗಿಣ ಶಾಲೆಗೆ ಹೋಗುತ್ತಿದ್ದಾಗ ಪರಯಾಸಪಟ್ಟು ಪದಾರ್ಥವತಿಯು ಅವಸ್ಥಿಂದ ಕೆಲವು ಇಂಗಿಣ ವಾರ್ತೆಗಳನ್ನು ಕಲಿತ್ತಕೊಂಡಳು.

ಸರಹರಿಯು ಇಂಗಿಣ ನಾಲ್ಕುನೇ ಇಯತ್ತೆಯಲ್ಲಿದ್ದಾಗ ಇನ್ನೊಂದು ಪ್ರಸಂಗವು ಸಂಭವಿಸಿತು. ಸುಭೂತಾಚಾರ್ಯರು ಅಗ್ರಹಾರದಿಂದ ತಮ್ಮ ಮಗ ತಿಪ್ಪಸನ್ನು ಕರೆದುಕೊಂಡು ಬಂದು ಹೈಗ್ರಿವಾಚಾರ್ಯರ ಮನೆಯಲ್ಲಿ ಅವನ ಪ್ರತಿಷ್ಠಾಪನೆ ಮಾಡಿದರು. ಇನ್ನು ತಿಪ್ಪನು ಇಂಗಿಣ ಕಲಿಯಬೇಕು! ಕನಿಷ್ಠಪಕ್ಷಕ್ಕೆ ತಮ್ಮ ಮಗನಾಡರೂ ದೊಡ್ಡ ಸುಭೇದಾರನಾಗಬೇಕೆಂದು ಅವರ ಮಹತ್ವಾಕಾಂಕ್ಷೆಯಾಗಿತ್ತು. ಒಂದು ‘ಘಾಯನಲ್ಲಾ’ ಪರೀಕ್ಷೆಯಾದರೆ ಸಾಕೆಂದು ಅವರ ಅಭಿಕಾರ್ಯ. ಅದಕ್ಕಾಗಿ ಏಕು ವರ್ಷ ತಿಪ್ಪನು ನೋಗಾಗ್ಗೆ ವಿಯಲ್ಲಿ ಆಚಾರ್ಯರ ನ.ಸೆಯಲ್ಲಿರಬೇಕು. ಇದಕ್ಕೆ ರಘೂಬಾಬಾಯರ ವಿರೋಧವೇನೂ ಇರಲಿಲ್ಲ. ಹೇಳಾಗಿ ತಿಪ್ಪನು ಮನೆಯಲ್ಲಿ ಖಾಟ ಮಾಡುವೆಡು ಪರ್ವದಲ್ಲಿ ಎಷ್ಟು ಸಲ? ಹೊರಗಿನ ಛಿತ್ರಗಳೇ ಬಹು. ಆಚಾರ್ಯರು ಆತಂಕವಲ್ಲದೆ ಒಮ್ಮೆಕೊಂಡರು. ತಿಪ್ಪನು ಯಥಾಪ್ರಕಾರವಾಗಿ ‘ಸಾಗರಿಕ’ ನಾಡನು.

ಅದರ ತಿಪ್ಪಸಲ್ಲಿ ವೈದಿಕವೃತ್ತಿಯ ಹಾಡಗರ ಮಂಗತಸವೆಲ್ಲ ತುಂಬಿಕೊಂಡಿತ್ತು. ಅಗ್ರಹಾರದಲ್ಲಿ ನಾಲೆಗೆ ಹೋಗಹತ್ತಿ ಆರು ಪರ್ವಗಳಲ್ಲಿ ಕನ್ನಡ ನಾಲ್ಕು ಇಯತ್ತೆಗಳನ್ನು ಅಂತೂ ಇಂತೂ ಮುಗಿಸಿದ್ದನು. ಅವನು ನೋಗಾಗ್ಗೆ ಬರಲು ಸಮ್ಮತಿಯಿತ್ತಿದು ಕಲಿಯಲಕ್ಷ್ಯಂದಲ್ಲ; ದೊಡ್ಡ ಖಾರಿಸಲ್ಲಿ ಇರಲು ಸಿಗುವದೆಂದು. ತಾತ್ಪೂತ್ರಿಕ ಮಂತ್ರ-ತಂತ್ರಗಳಲ್ಲಿ ಅವನಿಗೆ ಗತಿಯಿತ್ತು. ಆಚಾರ್ಯರ ಮನೆಯಲ್ಲಿಯ ದೇವರ ಪೂಜೆಯನ್ನು ತಡೆಯಿಲ್ಲದೆ ಸಾಗಿಸುತ್ತಿದ್ದನು. ಖಣಿಖಣಲ್ಲಿಂದು ಅವನು ಮಂತ್ರಗಳನ್ನು ಹೇಳುವಾಗ ರಘೂಬಾಬಾಯರಿಗೆ ಹಿಡಿಸಲಾರದಷ್ಟು ಆನಂದವಾಗುತ್ತಿತ್ತು. ಸರಹರಿಯು ಮಂಂತನನನ್ನು ತೆಗಳಿ ಅವರು ತಿಪ್ಪನು ಧಾರ್ವಿಕತೆಯನ್ನು

ಪುಸವಾರೆ ಹೊಗಳುತ್ತಿದ್ದರು. ಇದಕ್ಕಾಗಿ ತಿಪ್ಪನೆಂದರೆ ಸರಹರಿಗೆ ಪಿತ್ತ, ವೇರುತ್ತಿತ್ತು. ಅನನನ್ನ ಅನೇಕ ಸಲ ಧರಿಸಿ ಸರಹರಿಯು ಮೆತ್ತಗೆ ಮಾಡಿದ್ದನು. ಹೀಗಿದ್ದರೂ ಮನಿಗೆ ಬಂದ ಮೇಲೆ ತಿಪ್ಪನ ಕ್ಷೇತ್ರ ಮೇಲು. ರಮಾಭಾರು ರೆದುರಿಗೆ ಅನನು ತನ್ನ ಫರ್ಮಾದನ್ನು ದಾಖಲು ಸಾಧಿದಾಗ ಶಿಕ್ಷೆಯು ತಪ್ಪದೆ ಸರಹರಿಯು ಪಾಲಿಗೆ ಬರುತ್ತಿತ್ತು!

ಇದೇ ಸುವಾರಿಸಲ್ಲಿ ರಮಾಭಾರು ಗಫಿಂಜಿಯಿದ್ದು ದರಿಂದ ಬಾಣಂತಿತವಕ್ಕೆ ಯಾರ ಸಹಾಯವನ್ನು ದೊರಕಿಸಬೇಕೆಂದು ಹೈಗ್ರೀವಾ ಚಾರ್ಚರು ಚಿಂತಿಸುತ್ತಿದ್ದರು. ಶಾರವಣಮಾಸಕ್ಕೆಂದು ಸುಭೂತಾಚಾರ್ಚರು ಬಂದಾಗ ಅವರೆದುರಿಗೆ ಈ ವಿಚಾರವನ್ನು ಆಚಾರ್ಚರು ಮಂಡಿಸಿದರು.

ಸುಭೂತಾಚಾರ್ಚರು ಧಿಗಿಳ್ಳನೇ ಏದ್ದು ನಿಂತರು.

“ ಏನು ಆಚಾರ ? ಇದಕ್ಕೆ ಇಷ್ಟು ಈಂತಿ ಮಾಡಬೇಕ ? ಏನು ನಮ್ಮ ಮನಿ ಬಾಣಂತಿನ ಮತ್ತ ನಿಮ್ಮ ವನ್ನೀದು ಬಾಯಿರೇನ ? ನಿಮ್ಮ ಅಡಜಣಿ ನಮ್ಮ ಅಡಜಣಿ ಅಲ್ಲ ? ನನ್ನ ಹೇಳಿ ಇದ್ದರ, ವಣಾನುಗಟ್ಟಿಲ್ಲಿ ಇಲ್ಲೇ ತೆಂದು ಇಡತಿದ್ದೆ ಆಕಿನ್ನ ! ಮನಿ ಕೆಲಸಾ ಎಲ್ಲಾ ಸೇರಿಡಕ್ಕೇತ್ತಿದ್ದಳು. ಆದರ ಏನು ಮಾಡೋದು ಆಚಾರ ! ನಾ ಪಾಪಿ ! ನನ್ನ ನಡುನೀರಾಗ ಬಿಟ್ಟು ಹೋಡಳು.....” ಸುಭೂತಾಚಾರ್ಚರು ಬಿಕ್ಕಿಸಿ ಬಿಕ್ಕಿಸಿ ಆಳಹತ್ತಿದರು. ಹೈಗ್ರೀವಾಚಾರ್ಚರ ಅಂತಃಕರಣವು ಕಲಪುಲವಾಯಿತು.

“ ಹೌದಷಾ, ಸುಭೂ. ಏನು ಮಾಡೋದು ? ದೇವರ ಚಿತ್ತ : ”

ತಡವರಿಸುತ್ತು ಆಚಾರ್ಚರು ಸುಡಿದರು. ಕಣ್ಣಿಲಿಸುತ್ತು ಸುಭೂತಾಚಾರ್ಚರು ಮುಂದೆ ಸಾಗಿದರು. ‘ಆಚಾರ, ಯಾರೇನು ಮಾಡೋದು ? ಆಕಿ ದೈವದಾಗ ಇಲ್ಲ ರಮಾಭಾರುಂಧ ಸಜ್ಜನಿಗೆ ಸಹಾಯಾಗಿಂದು. ನಾಕ ವಣ ನಾನದ ಕೈಬಾಯಿ ಸುಟಗೊಂಡಿ. ತಿಪ್ಪಗ ಅನಾತ್ಮ ಮಾಡಿ ಹಾಕಿದೆ. ಬಹಳ ಅನನುಕೂಲಾತು. ನಮ್ಮ ಅತ್ಯಿಗಿ ಇದ್ದಾರಲ್ಲಾ ವೆಂಕ ಮ್ಯಾನವರು, ಹರಿಯಣ್ಣ ಸತ್ಯಾಗಿನಿಂದ ತವರುಮನಿ ಸೇರಿಕೊಂಡಾರ, ಹೋಗಿ ಅವರ ಕೈಕಾಲು ಕಟ್ಟಿಗೊಂಡು ಮನಿಗೆ ಕರಕೊಂಡು ಬಂದಿ. ಈಗ ನನ್ನ ಕಷ್ಟ ಹಿಂಗೇದ. ನಾಳೆ ಅಗ್ರಹಾರಕ್ಕ ಹೋಗಿ ಅವರನ್ನ ಕರಕೊಂಡು

ಬರತೇನಿ ಇಲ್ಲಿ, ಆಚಾರ. ನಿಮ್ಮ ಕೂಸು ಆರು ತಿಂಗಳಿಂದ್ದು ಆಗೋಡನಕ ಇಲ್ಲಿ ಜಿಡತೇನಿ. ಮತ್ತೀನು ?”

ಹೈಗ್ರೀವಾಚಾರ್ಯರು ಸಂತುಷ್ಟರಾದರು. ಆಗಬಹುದೆಂದು ತಲೆಯಲ್ಲಾಡಿಸಿದರು. ನಂರಾದಿವಸ ಸುಭೂತಾಚಾರ್ಯರು ರೈಲಿಸಿಂದ ಹೊರಟ್ಟಿ ಆಗ್ರಹಾರವನ್ನು ತಲುಪಿದರು. ಆಲ್ಲಿ ಏಳಿಂಟ್ಟು ದಿವಸಪದ್ಧು ಎಲ್ಲವನ್ನೂ ಸಜ್ಜಗೊಳಿಸಿ ವೆಂಕಮ್ಮನವರ ಬಾಯಲ್ಲಿ ಸೀರು ಬರುವಂತೆ ವೊಗಾಗ್ಗಿಯ ಕೇಶವದೇವರ ಗುಡಿಯಲ್ಲಿ ನಡೆಯುವ ಪುರಾಣ-ಪುಣ್ಯಕಥಿಗಳನ್ನು ಬಣ್ಣಿಸ್ತೇ ಹೈಗ್ರೀವಾಚಾರ್ಯರೆಂದರೆ ಸಾಕಾಶಾತ್ ನಾರದರೆಂದು ಸ್ವಷ್ಟಪಡಿಸಿ, ಅವರನ್ನು ಕರೆದುಕೊಂಡು ಬಂದು ಮುಣ್ಣಿದರು.

ಅವರು ಬಂದಾಗ ಹೈಗ್ರೀವಾಚಾರ್ಯರು ಮನೆಯಲ್ಲಿರಲ್ಲ. ರವಾ ಬಾಯರೇ ಅವರಬ್ಬರನ್ನೂ ಬರೆವಾಡಿಕೂಂಡರು. ಸವಾರನು ತಾನು ಬೆಳಿಗೆ ಕೊಳ್ಳುವ ಕುದುರೆಯನ್ನು ಕೂಲಂಕಷವಾಗಿ ಪರಿಕ್ಷೇಸುವಂತೆ ರವಾ ಬಾಯರು ವೆಂಕಮ್ಮನವರನ್ನು ಸವಿತ್ರಿಖಾಂತವಾಗಿ ದಿಟ್ಟಿಸಿ ನೋಡಿ “ಬರಿ!” ಎಂದು ಉಪಚರಿಸಿದರು. ಸುಭೂತಾಚಾರ್ಯರ ಉತ್ಸಾಹಕ್ಕೆ ಮೇರೆಯೇ ಇರಲಿಲ್ಲ. ಹೈಗ್ರೀವಾಚಾರ್ಯರು ಬಂದಕೂಡಲೇ ಅವರು “ಇಕಾ! ಬಂದರು ಹಿರೇರು. ಸುಭೂ ನಮಸ್ಕಾರ ಮಾಡತಾನ, ನಿಮಗ್, ಆಚಾರ. ಆಶೀರ್ವಾದ ಮಾಡಬೇಕು ತಾವು ! ” ಎಂದು ಸಾಂಪ್ರಾಂಗ ಹಾಕಿದರು.

“ಹೋದ ಕೆಲಸ ಗಂಡಾತೋ ಹೆಣ್ಣಾತೋ ? ” ಎಂದು ಆಚಾರ್ಯರು ಅತ್ಯಿತ್ತ ನೋಡುತ್ತ ನಕ್ಕು ಕೇಳಿದರು.

“ ಗಂಡು, ಆಚಾರ ! ಅಲ್ಲ, ಹೆಣ್ಣು ! ಹೆಣ್ಣು ! ” ಎಂದು ಸುಭೂಸು ಅಡಿಗೆಯ ಮನೆಯ ಕಡೆಗೆ ಚೊಳ್ಳುಮಾಡಿ ತೋರಿಸುತ್ತ ಉತ್ತರ ಕೊಟ್ಟನು.

“ ಸುಖವಾಗಿರಬಾ, ಸುಭೂ ! ನಾ ನಿನಗ ಏನಂತ ಆಶೀರ್ವಾದ ಮಾಡಲಿ ? ನಿನ್ನ ಹೆಂಡತಿ ಆರ ಇದ್ದರ ಇನ್ನೊಂದು ಗಂಡುಮಗ ಆಗಲಿ ಅಂತ ಹರಸತ್ತಿದ್ದೆ. ಉಪಾಯ ಇಲ್ಲ. ನನ್ನ ಸ್ಥಿತಿ ನೋಡಲಾ, ನಮ್ಮಾಕ್ಷಿ ನಾಕನೆಯಕ್ಕ ”

ಸುಭೂತಾಚಾರ್ಯರು ವೇರೆಯನ್ನು ತುಸು ಶಗ್ಗಿಸಿದರು. “ ಸ್ಥಿತಿ

ಹಂಗ ಸನ್ನ ಸ್ಥಿತಿ ಅಲ್ಲ, ಆಚಾರ. ನೀವು ನಾಕು ದುಡ್ಡಿದ್ದವರು. ನಾಕು ಬಿಟ್ಟು ಎಂಟು ಲಗ್ಗು ಮಾಡಿಕೊಂಬೋ ನಾಮದ್ಯು ಕೊಟ್ಟಾನ ದೇವರು ನಿಮಗೆ. ನಾನು ಬಡ ಸೋಽಂತ್ರ....”

“ ಸಾಕು ಬಿಡೋ, ಸುಭಾವ್. ಬಾಲಿ ಮೂಚ್ಯೋ ! ಅಳಿಕ್ಕೆ ಏನಾಗೆ ಗೇದೋ ಲ್ಲಾ.....ಮಗನ ! ನಾ ಹೇಳಿಲ್ಲೋನು ನಿನಗ, ವಣ್ಣ ತಗದು ಲಗ್ಗು ಮಾಡತೇನಿ ಅಂತ ” ಎಂದು ಆಚಾರ್ಯರು ಅಂಗಿಯ ಕಸಿಗಳನ್ನು ಬಿಚ್ಚಿದರು.

“ ಬಾಯಿದ, ಮಹರಾಯ ! ಇನ್ನ ಯಾರಿಗೆ ಬೇಕು ಲಗ್ಗು ? ರಾಮ ರಾಮಾ ಅಂತ ಸ್ಪಷ್ಟಿಕಿತ್ತದಿಂದ ಇರತೇನಿ. ನೀವ ತಿಖಿದವರು, ಆಚಾರ ! ಮತ್ತು ಯಾಕ ಪ್ರಪಂಚದಾಗ ಹಾಕತೀರಿ ಸನ್ನ ? ” ಎಂದು ಸುಭ್ರಾನು ಪರಕ್ಕಿಷ್ಟಪೂರ್ಣವಾಗಿ ಪ್ರಶ್ನಿಮಾಡಿದನು.

“ ಎಲಾ ಇವನ ! ಇದೂ ಒಂದು ಹೆದರಕೇನ ಏನು ? ಮಾಡತೇನಿ ಅಂದ್ರ ಮಾಡೇ ಬಿಟ್ಟೇನಿ ಅಂತ ತಿಳಿದೋಽಿ ಏನು ? ”

ಎಂದು ಆಚಾರ್ಯರು ಬಾಲಿ ಹಾಕಿದರು.

“ ಹೂಂ ! ಈರಿಸ್ಯ ! ಪೂಜಿ ಮಾಡಿರಿ ! ಮಾತಿಗೆ ಸಿಕ್ಕರ ನೀವು ಉಂಟಾನ ಪರಿತೀರಿ. ” ರಮಾಬಾಯರು ಸಿಟ್ಟಿಸಿಂದ ಹೇಳಿದರು. ನಡು ಮನೆಯ ಬಾಗಿಲಲ್ಲಿ ನಿಂತು ಈ ಮಾತುಗಳನ್ನೆಲ್ಲ ಕೇಳಿ ಅವರ ತಲೆಗೆ ಪಿತ್ತ ವೇರಿತ್ತು.

ಆಚಾರ್ಯರು ಗಡಬಿಡಿಸಿಕೊಂಡು ಎದ್ದರು. ಇನ್ನ ಸ್ತಾನಕ್ಕೆಂದು ಹೋಗುವವರು. ಅಷ್ಟರಲ್ಲಿ ಸುಭ್ರಾನು ನೆನವಾಲಿತು. “ ನಿಸ್ಸ ಪೂಜೆನ ಆಗಲವಾ ಇವತ್ತು, ಸುಭಾವ್ ! ಅನಾಯನಾ ಪುರೋಹಿತ ಬಂದಿದಿ ಉರಿಂದ. ”

ಒಳಗೆ ಹೋಗುತ್ತಿದ್ದ ರಮಾಬಾಯರು ಮತ್ತೆ ನಿಂತು ಹೋರಿಯನ್ನು ಗಂಟಿಕ್ಕು “ ಹೂಂ ! ಸುಭ್ರಾಚಾರು ಬಂದಾರಲಾಲ್. ಅದೊಂದು ಕೆಲನ ತಪ್ಪಿತು ನಿಮಗೆ ” ಎಂದರು.

ಆಚಾರ್ಯರು ತುಸು ಹೊತ್ತು ಸುಮೃನಿದ್ದರು. ತಿಳಿಕ್ಕುನೆ ಅವರಿಗೆ

ವೆಂಕಮೃನವರು ಬಂದುದು 'ಸೆನಪಾಯಿತು. "ಪತ್ತನಿಸಗಾದರು ವನ್ನ ಇವತ್ತಿನಿಂದ ಕೆಲಸ.....!" ಎಂದು ಗಟ್ಟಿಯೋಗಿ ನಕ್ಕಬಿಟ್ಟರು.

ಮುಂದೆ ಕೆಲವು ದಿವಸಗಳ ಮೇಲೆ ಸುಭೂತಾಚಾರ್ಯರು ಹೇಳಿದಂತೆ ರವಾಬಾಯರು, 'ಸಮುಹಾರ್ಥದಲ್ಲಿ ಸುಸೂತ್ರವಾಗಿ' ಬಂದು ಗಂಡು ಮಗುವನ್ನು ಹೇತ್ತಿರು. ಹೃಗ್ರೀವಾಚಾರ್ಯರಿಗೆ ಒಂದು ಬಗೆಯಿಂದ ಸಂತೋಷವಾಗಿದ್ದೇನೋ ನಿಬ. ಆದರೆ ಹೊಣೆಯು ಹೆಚ್ಚಿತೆಂದು ಅವರ ಚಿಂತೆಯೂ ಹೆಚ್ಚಿತು. ಸಕಾಲದಲ್ಲಿ ಮಗುವಿಗೆ ಕೃಷ್ಣನೆಂದು ನಾಮಕರಣ ವಾಯಿತು. ವೆಂಕಮೃನವರು ಎಲ್ಲ ಮನೆಗೆಲಸಗಳನ್ನು ಸುಸೂತ್ರವಾಗಿ ಸಾಗಿಸಿಕೊಂಡು ನಡೆದರು. ಆಚಾರ್ಯರ ಸಹಾಯಕ್ಕೊಂಡು ಸುಭೂತಾಚಾರ್ಯರೂ ಏರಡು—ಮಾರು ತಿಂಗಳು ಅಲ್ಲಿಯೇ ನಿಂತುಕೊಂಡರು.

ಒಂದು ದಿವಸ ಸುಭೂತಾಚಾರ್ಯರಿಗೆ ಪೇಟೆಯಲ್ಲಿ ದೇಸಾಯಿಗೋವಿಂದರಾಯರ ಭೀಟ್ಯಿಯಾಯಿತು. ಅವರನ್ನು ತಪ್ಪಿಸಿ ಸಾಗಿ ಹೋಗಬೇಕೆಂದು ಆಚಾರ್ಯರು ಪ್ರಯತ್ನಿಸಿದರು. ಎರಡೂ ಮನೆತನಗಳ ನಡುವೆ ಅಷ್ಟೂಂದು ಸುಖನುಯ ಸಂಬಂಧವಿದ್ದಲ್ಲವೆಂಬುದು ಅವರಿಗೆ ಗೊತ್ತಿತ್ತು. ಆದರೆ ದೇಸಾಯರೇ ಹೊದಲು ಮಾತನಾಡಿದರು.

"ಏನು ಆಚಾರ ಸಾಧ್ಯಾ ! ನೀವು ಇಲ್ಲೇ ತಳ ಉಲಿದ ಹಾಂಗ ಕಾಣ ತದ !"

"ಇಲ್ಲ ಮಹರಾಯಾ ! ಹಿರೇರ ಆಡಜಣಿ ನಾವಲ್ಲದ ಇನ್ನಾರು ನೋಡಬೇಕು ?" ಎಂದು ಹೇಳಿ ಆಚಾರ್ಯರು ಅವಸರದಿಂದ ಮುಂದೆ ಸಾಗಿದರು. ಮಂಗಳನಗೆ ನಕ್ಕಿ ಗೋವಿಂದರಾಯರು ಮನೆಯ ಕಡೆಗೆ ನಡೆದರು.

ಪ್ರಕರಣ ಇ

ಗೋವಿಂದರಾಯರ ಮನೆ

ದೇಸಾಯಿ ಗೋವಿಂದರಾಯರ ಮನೆಯಲ್ಲಿಯೂ ಅನೇಕ ಪಾಠಾರ್ಥಿಗಳು ಸಂಭವಸುತ್ತು ಸಡೆದಿದ್ದವು. ದೇಸಾಯರ ಸ್ವಭಾವವು ಸರಳವಾಗಿರುವದೇನೋ ನಿಜ. ಆದರೆ ಜಾನಕಿಬಾಯಿಯವರಂತಹ ಗೃಹಿಣಿಯ ಕ್ಯಾಯಲ್ಲಿ ಸಿಕ್ಕು ಅವರ ಬೀವವು ಜರ್ರಿವಾಗಿತ್ತು. ಅವರ ಆಕಾಂಕ್ಷೆಗಳೆಲ್ಲ ಮಣ್ಣಗೂಡಿ ಹೊಗಿದ್ದವು. ಅದಕ್ಕಾಗಿಯೇ ಅವರು ಈ ರೀತಿಯಾಗಿ ಮನೆಯ ಹೊರಕ್ಕೆ ಸಾಮಾನ್ಯರಸುತ್ತ ಅಂಡಲೆಯುತ್ತಿದ್ದರು.

ಗೋವಿಂದರಾಯರಿಗೆ ತಮ್ಮ ಲಗ್ಗು ದ ಕಾಲವು ಇನ್ನೂ ಅಚ್ಚಳೆಯದೆ ನೆನಪಿತ್ತು. ಅವರು ಹದಿನೆಂಟು ವರುಷದವರಿದ್ದರು. ಅದೇ ಪಾರ್ಯದ ಕಳಿಯು ಸುರಿಯುತ್ತಿತ್ತು. ಆಗ ಅವರ ತಂದೆಯ ಮನಸ್ಸನಲ್ಲಿ ಇವರ ಲಗ್ಗು ಮಾಡಬೇಕೆಂದು ಬಂದಿತು. ಇಂಜಲಾಪುರದ ದೇಸಾಯರ ನುಗ್ಗೆ ನ್ನು ತೆಗೆದುಕೊಳ್ಳಬೇಕಂದು ನಿಶ್ಚಯವಾಯಿತು. ಗೋವಿಂದರಾಯರಿಗೆ ಲಗ್ಗುವಾಗುವದಕ್ಕುಂತ ಪೂರ್ವದಲ್ಲಿ ತಮ್ಮ ಪಾಲುಗಾತ್ಮಕಯನ್ನು ನೋಡುವ ಭಾಗ್ಯವೇ ಒದಗಿ ಬಂದಿವ್ವಲ್ಲ. ಲಗ್ಗುವಾದ ಮೇಲೆ ಅವರು ಗೃಹಿಣಿಯ ಬದಲು ಸಿಂಹಿಣಿಯನ್ನು ಕಂಡರು. ಅಂದಿನಿಂದ ಆವರ ಸಾಮಾನ್ಯ ಸ್ವಪ್ನವು ಬಯಲಾಯಿತು. ಆಗ ಅವರು ಪ್ರಪಂಚದ ಏಷಯವಾಗಿ ತಾಳಿದ ವೈರಾಗ್ಯವೇ ಮನೆತನದ ಎಲ್ಲ ವಿವರಗಳಿಗೆ ಕಾರಣವಾಯಿತು. ರಾಯರ ತಾರುಣ್ಯವು ತುಸು ಕಂಡಿದ ವೇಲೆ ಮತ್ತೆ ಮನೆಯ ಕಡೆಗೆ ಆವರ ದೃಷ್ಟಿಯು ಹರಿಯಿತು. ಕೇಶವ-ಕುಸುಮೆಯರೇ ಈ ತಡೆದ ಬಯಕೆಯ ಫಲವಾಗಿದ್ದರು.

ರಾಯರಿಗೆ ಬೀವನದಲ್ಲಿ ಸುಖವಿದ್ದರೆ ಅವರು ತಮ್ಮ ಮಕ್ಕಳನ್ನು ಉತ್ತಮರೀತಿಯಿಂದ ಬೆಳೆಸುತ್ತಿದ್ದರು. ಎಷ್ಟಂದರೂ ರಾಯರಿಗೆ ಪಾಶಾಚಾತ್ಯನ್ನಿಂದ ಸಂಸ್ಕೃತಿಯ ಸಂಸ್ಕಾರವಿತ್ತು. ‘ಫಾಯಿನಲ್’ ಪರೀಕ್ಷೆಯನ್ನು ಪಾಸಾಗಿದಿದ್ದರೂ ಅದಕ್ಕಾಗಿ ಅವರು ಒಧಿಕೊಂಡಿದ್ದರು. ಅಲ್ಲದೆ ಮೆಕಾಲೆ,

ಹರಫಟ್‌ ಸ್ವೇಸ್‌ರ್, ಹಕ್ಕೆಗೆ ವೊದಲಾದವರ ಗ್ರಂಥಗಳನ್ನು ಪ್ರೀತಿಯಿಂದ ಪರಿಶೀಲಿಸಿದ್ದರು. ಮತ್ತು ಹೀಗೆ ಕಲಿಸುವ ಹಂಬಲವೂ ಅವರಿಗಿತ್ತು. ಆದರೆ ಪತ್ತಿಯಿದ್ದಾಗ ಮನೆಯಲ್ಲಿ ನೀಲ್ಲಲು ಕೂಡ ಒಮ್ಮೆಯೈ ಅವರಿಗೆ ಮನಸ್ಸಾಗುತ್ತಿದ್ದಿಲ್ಲ. ಹೀಗಾಗೆ ಕೇಳವನು ಪದಾರ್ಥಾಭ್ಯಾಸದ ಕಡೆಗೆ ಅವರ ಲಕ್ಷ್ಯವೇ ಹರಿಯಲಿಲ್ಲ. ಕೇಳವನು ಬರಬರುತ್ತ ದೇಸಗತ್ತಿಯು ಎಲ್ಲ ಧುರಂಧರತೆಗೆ ಚಾಧ್ಯನಾಡುಡಕ್ಕೆ ಇದೇ ಕಾರಣವಾಗಿರಬಹುದು. ಕುಸುಮೆಯ ಅಸಾಧಾರಣ ಬುದ್ಧಿಚಾಶ್ಯವನ್ನು ಸೋಡಿ ಮಾತ್ರ ರಾಯರು ಅವಕಸ್ಸು ಸಾಲೆಗೆ ಹಾಕಿಸಿದ್ದರು. ಇಲ್ಲದಿದ್ದರೆ ಕುಸುಮೆಯು ಕಲಿಸುವ ಸಂಭವಪೇರುತ್ತಿರಲಿಲ್ಲ. ಮನೆಗೆ ಬಂದರೆ ಉಳಿಂಬಾಗುವ ತನಕ ನಿಂತು ಕುಸುಮೆಯನ್ನು ಮಾತನಾಡಿಸಿ ರಾಯರು ಮತ್ತೆ ಹೊರಟು ಹೋಗುತ್ತಿದ್ದರು.

ಹೈಗ್ರಿಂವಾಚಾರ್ಯರಿಗೂ ದೇಸಾಯರಿಗೂ ಅಷ್ಟೋಂದು ಸೆಟ್ಟಿಗರಲಿಲ್ಲ. ಸ್ವಭಾವವೈಚಿತ್ರ್ಯವೇ ಇದಕ್ಕೆ ಕಾರಣವಾಗಿತ್ತನ್ನಬಹುದು. ದೇಸಾಯರದು ಉದಾರ ಹೃದಯ; ಆಚಾರ್ಯರವು ಸಂಕುಚಿತವಾದ ಮನಸ್ಸು. ಈಗ ಶಾಂಪತ್ತಿಕ ಸ್ಥಿತಿಯು ಜೆನಾನ್‌ಗಿರಿದಿದ್ದರೂ ದೇಸಾಯರು ಗಭ್ರ-ಶ್ರೀಮಂತರು; ಆಚಾರ್ಯರು ಅನೇಕ ಬಡವರಗೊಣು ಮುರಿದು ಪೈಗೆ ಪೈಯಂತೆ ದುಡ್ಡ ಕೂಡಿಸಿ ಹಾಕಿದವರು. ಆಚಾರ್ಯರು ಧರ್ಮದ ಹೆಸರಿನಿಂದ ಅನಾಜ್ಯಯವರಂಪರೆಯನ್ನು ಎನಿಗಿದವರು; ರಾಯರು ಸಮಾಜದ ದೃಷ್ಟಿಯಿಂದ ನಿತಿಬಾಹಿರಾದರೂ ಸ್ವಂತದ ದೃಷ್ಟಿಯಿಂದ ಅಭಿಮಾನವುಳ್ಳವರು. ಆಚಾರ್ಯರ ಡಾಂಬಿಕವೃತ್ತಿಯನ್ನು ಸೋಡಿ ರಾಯರಿಗೆ ವಿವರಿತವಾದ ಸಂತಾಪವಾಗುತ್ತಿತ್ತು. “ಆ ಆಚಾರ್ಯ ಮಾತ್ರ ಬಾಂದ. ಈಗಂಟೆ ಹೊಡಿಯೋ ಬಾರಹ್ಯಣ ಈಗ ಸಮ್ಮು ಮನೆ ಎಚುರಿಗೆ ಮನೆ ಹಾಕಿಸಿ ಮೆರಿತಾನ! ” ಎಂದು ಅವರು ಒಮ್ಮೆಯೈ ಉದ್ದಾರವನ್ನು ತೆಗೆಯುತ್ತಿದ್ದರು.

ಜಾನಕಿಬಾಲಿಯವರಿಗೂ ರಾಯರಿಗೂ ಸಾಮಾನ್ಯವಾದ ಗುಣವೆಂದರೆ ಇದೇ ಬಂದು. ಅವರಿಗೂ ಆಚಾರ್ಯರ ಮನೆಯವರನ್ನು ಕಂಡರೆ ಸರಿಬರುತ್ತಿರಲಿಲ್ಲ. ಆದರೆ ಅವರ ಕಾರಣಗಳು ಬೇರೆ. ದಿನ ಬೆಳಗಾಂದರೆ ಒಡತಿಯರು ಬದಲಾಗುವ ಧರ್ಮಕಾಲೀಯೆಂದರೆ ಆಚಾರ್ಯರ

ಮನೆಯೆಂದು ಅವರು ಹೀಯಾಳಿಸುತ್ತಿದ್ದರು. ಮೊದಲು ಲಕ್ಷ್ಮೀಬಾಯಿ, ಆ ಮೇಲೆ ಇಂದಿರಾಬಾಯಿ, ಅಮೇಲೆ ಸೇತಾಬಾಯಿ, ಸದ್ಗುರೈ ರವಾಬಾಯಿ ! ಮುಂದಿನ ಪಾಳಿ ಯಾರಾದೋ ಯಾರು ಕಂಡಿರುವರು ! ಈ ಭಾಯಾದಚತುಷ್ಪತ್ಯಯದಲ್ಲಿ ಸೇತಾಬಾಯಿಯವರಿದ್ದಾಗ ಜಾನಕಿಬಾಯಿಯ ಪರಿಗೆ ಸಂತೋಷವಿತ್ತು. ಸೇತಾಬಾಯಿಯವರು ಒಳ್ಳೆಯ ಸ್ವಭಾವದ ವರು, ನಿಮುಖಾಂತಕರಣವ್ಯಾವರು. ಯಾರಿಗೂ ಕೆಡಕು ಬಯಸುವವರಲ್ಲ. ಜಾನಕಿಬಾಯಿಯವರು ಏನೆಂದರೂ ಆದಕ್ಕೆ ಪ್ರತಿಯಾಗಿ ಅವರು ಪೀಠಿಯನ್ನೇ ತೋರಿಸುತ್ತಿದ್ದರು. ಇದರಿಂದ ಜಾನಕಿಬಾಯಿಯವರು ಸಂತುಷ್ಟಿರಾಗುತ್ತಿದ್ದರು. ಆದರೆ ರವಾಬಾಯಿಯವರು ಸೇತಾಬಾಯಿಯವರ ಸ್ಥಾನವನ್ನು ಆಕ್ರಮಿಸಿದ ಮೇಲೆ ಜಾನಕಿಬಾಯಿಯವರ ಮನಕಿಸ್ಥಿತಿಯು ಒಹಳವಾಗಿ ಬದಲಿತತ್ತು; ರವಾಬಾಯಿಯವರ ಒಯ್ಯಾರವನ್ನೂ ಸ್ವತಂತ್ರವೃತ್ತಿಯನ್ನೂ ಕಂಡರೆ ಅವರಿಗೆ ಸರಿಬರುತ್ತಿರಲ್ಲ. “ನೇತ್ರಮೇಲಿನ ಮಾಂಸ ಹಾರಲ್ಲ, ಈಗಾಗಲೆ ಎಷ್ಟು ಜಂಭ, ಎಷ್ಟು ಡೊಲು !” ಸರಹಂ-ಪದ್ಮಾವತಿಯರ ಪಕ್ಕನೆನ್ನು ಹಿಡಿದು ರವಾಬಾಯಿಯವರನ್ನು ಅವರು ಆಡಿಕೊಳ್ಳುವದರಿಂದ, ಅವರ ಮನೆಗೆ ಯಾರಾ ಚೋಗಬಾರದೆಂದು ರವಾಬಾಯಿಯವರು ಕಟ್ಟಪ್ರಸ್ತಾಯನ್ನು ಘಾತಿಬಟ್ಟಿರು !

ಸಾಧಾರಣವಾಗಿ ಜಾನಕಿಬಾಯಿಯವರ ಸ್ವಭಾವವು ಶ್ರವ್ಯ ಕತೆಗಾರನು ಅಭ್ಯಾಸಿಸುವ ಹಾಗಿತ್ತು. ಹಳ್ಳಿಯ ಹವೆಯಲ್ಲಿ ಉಸುರಾಡಿಸಿದ ಅವರಿಗೆ ಜಗತ್ತಿನ ಕಲ್ಪನೆಯೇ ಇರಲಿಲ್ಲ. ತಾವಿರುವ ಮನೆಹಾಗೆ ಇಂಜಲಾ ಪ್ರರದಲ್ಲಿ ತಂದೆಯ ಮನೆ,— ಇವರಡನ್ನು ಮಾತ್ರ ಅವರು ಚೆನಾನ್ನಿಗಿ ಬಲ್ಲರು. ಅಲ್ಲಿಯೂ ಹಿತ್ತಲವೆಂದರೆ ಅಷ್ಟು ಪರಿಜಯವಿಲ್ಲ, ಅಡಿಗೆಯ ಮನೆಯಲ್ಲಿ ಮಾತ್ರ ಪ್ರತಿಯೊಂದು ಮೂಲಿಯನ್ನೂ ಗುರುತಿಸುತ್ತಿದ್ದರು. ಇನ್ನೂ ಸಣ್ಣ ವರಿರುವಳಿಗ ಅವರ ತಾಯಿಯ ಸತ್ತು ಕಳೆದಿತ್ತು. “ಅವಾನ್ ! ಅಡಕಲದ ಸಂದಿಯ ಗಡಿಗೆ ಹಿಂದೆ ಜೋಳದ ಜೀಲದ ಮಣಿ ಹತ್ತೆರ ಬಿಡ್ಡರ ! ನೋಡು !” ಎಂದು ಒದರಿ ಹೇಳಿದ್ದರು. ಅವರಿಗೆ ಉಳಿದ ಜಗತ್ತೆಲ್ಲ ಬಯಲು. ಸಾಪ್ತಂತ್ರ್ಯ, ಸಂಸ್ಕೃತಿ, ನಾಗರಿಕತೆ, ಸಹಾನುಭೂತಿ, ಪ್ರೇಮ,- ಈ ತಬ್ಬಗಳು ಮನುಷ್ಯಕೋರಿಗೆ ಅನ್ವಯಿಸುತ್ತವೆಂದು

ಹೇಳಿದ್ದರೆ ಅವರಿಗೆ ಆಶ್ಚರ್ಯವಾಗುತ್ತಿತ್ತು ಹೀಗಾಗೆ ಸಣ್ಣವರಿರುವಾಗ ಹಳ್ಳಿಯ ಹವೆಯಲ್ಲಿ, ಸಾಂಪ್ರದಾಯಿಕರ ಕುಟುಂಬದಲ್ಲಿ, ಕರ್ಮಾರರ ಸಾನಿಂದ್ರಾಧಲ್ಲಿ ಅವರು ಬೆಳೆಯಹತ್ತಿದ್ದರು. ಮುಡಿಯೆಂದರೆ ಅವರಿಗೆ ಧರ್ಮ, ಮೈಲಿಗೆಯೆಂದರೆ ಅಧಿಕತನ್. ಅಗ್ನಿಯ ಕುಂಡವನ್ನು ಸುತ್ತುವ ಚೇಳಿನಂತೆ ಅವರು ಈ ಕರ್ಮಕಾಂಡವನ್ನು ಸುತ್ತುತ್ತಿದ್ದರು.

ಇನ್ನು ಸಮಾಜದ ವಿಷಯಕ್ಕುರುವ ಅವರ ಕಲ್ಪನೆಯೂ ಅಸಾಮಾನ್ಯವಾದುದು. ಆಳುವ ಹವಾಯಾಸವು ಅವರಿಗೆ ಬಲವಾಗಿದ್ದಿತು. ಗಂಡಸನ್ನು ಆಳುತ್ತಿದ್ದರು, ಮಗನನ್ನು ಆಳುತ್ತಿದ್ದರು, ಮಗಳನ್ನು ಆಳುತ್ತಿದ್ದರು. ಅವರಿಗೆ ಅಂಕಿತದಲ್ಲಿ ಜನರು ಕೆಚ್ಚಾಗಿ ಬಂದಂತೆ ಸಂತೋಷವು ಅಧಿಕವಾಗುತ್ತಿದ್ದಿತು. ಕೇಶವನ ವಿಷಯದಲ್ಲಿ ಮಾತ್ರ ಬಲಮೇಗಿಂತ ಹೊರಹವು ತುಸುಹಚ್ಚಾಗಿತ್ತು. ಹೀಗೆ ತಮ್ಮ ಪ್ರಪಂಚಕ್ಕೆಲ್ಲ ಸೂತ್ರಧಾರಿಯಾಗಿ, ಮಕ್ಕಳನ್ನು ವಿಧೀಯರನಾಳ್ಳಿಗಿ ವಾಡಿಕೊಂಡು ನಾಲ್ಕು ಜನರ ಕಡೆಯಿಂದ ಧರ್ಮನಿಷ್ಠರೆಂದೆಸಿಕೊಳ್ಳುವವರೇ ಅವರಿಗೆ ಸ್ವರ್ಗಸುಖವಾಗಿತ್ತಿಸ್ತೂಬಹುದು. ಆದರೆ ಗೋವಿಂದರಾಯರ ವರ್ತನೆಯು ಇದಕ್ಕೆ ಮೇಲಿಂದ ಮೇಲೆ ಭಂಗತರುತ್ತಿತ್ತು.

ಕೇಶವನು ಜನ್ತುತ್ತೆ ಸೋಮವಾರಿ. ಉದಾಸೀನನಾದ ತಂದೆಯಿಂದ, ಅತಿಯಾಗಿ ಹುಣ್ಣುಚೊಗ್ಗಿ ಪ್ರೀತಿಸುವ ತಾಯಿಯಿಂದ ಆತನು ಇದೇ ಒಂದು ಪಾಠವನ್ನು ಕಲಿತುಕೊಂಡಿದ್ದನು. ತನ್ನ ಸರಜೀಡಿಯ ಹುಡುಗರೆಲ್ಲ ಇಂಗ್ಲಿಷು ಸಾಲೆಯನ್ನು ಸೇರುವಾಗ ಅವನು ಇನ್ನೂ ಕಣ್ಣದ ಎರಡನೇ ಇಯತ್ತೆಯಲ್ಲಿ ಕೊಳೆಯುತ್ತಿದ್ದನು. ಒಮ್ಮೆ ಜಾನಕಿಬಾಯರು ಕುಸುಮೆಯನ್ನು ಕರೆದುಕೊಂಡು ತವರೂರಿಗೆ ಹೊರಿದ್ದರು. ಕೇಶವ-ಗೋವಿಂದರಾಯರು ಮಾತ್ರ ಇದ್ದರು. ಗೋವಿಂದರಾಯರು ಈ ನಾಲ್ಕು ದಿವಸದ ಮಧ್ಯಗೆ ಮನೆಯಲ್ಲಿಯೇ ಹೊತ್ತುಗೆಳೆಯುತ್ತಿದ್ದರು. ಒಂದು ದಿವಸ ಬೆಳ್ಳಬೆಳ್ಳಿಗಾಗಿತ್ತು. ಇನ್ನೂ ಕೇಶವನು ಎದ್ದಿದ್ದಿಲ್ಲ.

“ ಏ ! ಕೇಶವ ! ನಡೆ ಸಾಲಿಗೆ ! ” ಗೋವಿಂದರಾಯರು ತಮ್ಮ ಹೊರಗಿನ ಕೊಳೆಯಿಂದ ಒದರಿಕೊಂಡರು.

“ಅವ್ಯಾ ! ಒಲ್ಲೆ ಹೋಗಿಬಿ ! ” ಎಂದು ಮತ್ತೆ ಮುಸುಕು ಹಾಕಿದ ಕೇರಳವೆ.

“ ಸಾಲಿಗೆ ನೋಗಲಿಕ್ಕೆ ಬಾಗ್ಯದ ಹೌಡ ನಿನಗ ” ಎಂದು ರಾಯರು ಕೇರಳವನ ಹತ್ತಿರ ಬಂದರು. ಆಗ ಕೇರಳವನು ಆಕಳಿಸುತ್ತು ಎದ್ದು ಕುಳಿತನು. ಕೊಣ್ಣು ತಿಕ್ಕೆ ಇನ್ನು ಅನಿವಾರಹಪಕ್ಷ ಪೆಂದು ಏಳುವದರಲ್ಲಿದ್ದನು. ಆಗ ರಾಯರಿಗೆ ದರ್ಶನ ಹೇಚ್ಚಾಗಿಯಿತ್ತು. “ ಹಂ ! ಏಳು ಮಾನ್ಯಲಕ ! ” ಎಂದು ಮತ್ತೆ ಗಟ್ಟಿರುಬಾಗಿ ನುಡಿದರು. ಎದ್ದು ಕುಳಿತಿದ್ದ ಕೇರಳವನು ಆಗ ಮತ್ತೆ ಮುಸುಕುಹಾಕಿದನು. “ ಅವ್ಯಾ ! ನಾ ಒಲ್ಲೆ ಹೋಗೋ ಸಾಲಿಗೆ ! ಮಾನ್ಯರು ಹೊಡಿತಾರ ! ದಿನಾಬೀಳಿಗಾದರ ಇದ್ದ ತಾರುಸಾನತಾರು. ಅವ್ಯಾ ಇದ್ದರ ಕಥಸತಿದ್ದಳ ನನ್ನ ! ” ಎಂದು ಮುಸುಕಿನಲ್ಲಿಯೇ ದೊಡ್ಡ ದನಿ ತೆಗೆದು ಅಳತ್ತಿದನು.

ರಾಯರಿಗೆ ಇನ್ನು ಸಿಕ್ಕಿ ಮಾಡುವದು ವ್ಯಧರವೈಸಿತು. ಇದು ಒಂದು ದಿವಸದ ರೂಢಿಯಲ್ಲ, ಅನೇಕ ವರ್ಷಗಳಿಗೆ ಅದು ಅವರ ಮನೇ ತನದ ದೈವವೇ ಸರಿ. ಇವಕ್ಕೂ ಇಷ್ಟೆಲ್ಲ ಜುಲುಮೇ ಮಾಡಿ ಆಗುವ ದಾದೂರೂ ಏನು ? ರಾಯರು ಸಡಿಲುಬೆಬ್ಬಿರು. “ ನಿನ್ನಂಥ ಮಾಗ, ಆಕಿ ಅಂಥ ಹೇಣ್ಣಿ ! ಉಣಬೀಕು ನೋಡು ಪ್ರಪಂಚದ ಸುಖ ! ಮದುವೆ ಆದ ಹದಿನ್ಯೇದು ವರ್ಷದ ಮಾನ್ಯಲ ಹುಟ್ಟಿದಿ ಅಂತ ಅಳ್ಳಬಾಗ್ಗೆ ಮಾಡಿದರ ತಲೆ ಮಾನ್ಯಲ ಏರ ಕೂರ್ಕೆಲ್ಲೋ ನನ ಮಾನ್ಯನ ! ” ಎಂದು ಕಳಕಳಿಯಿಂದ ಉದ್ದಾರ ತೆಗೆದರು.

ಕೇರಳವನ ಬುದ್ಧಿಯು ತುಸು ಚೆರುಕಾಯಿತು. “ ಹಂಗಲ್ಲಿಪಾನಾ ಹೇಳೋದು ! ನಾ ಸಾಲಿ ಕಲಿತರ ದೇಸಾಯರ ಕುಲಕ್ಕೆ ಕಲಾಕ ಹೌದೋ ಅಲ್ಲೋ ! ನಮ್ಮಿಜ್ಞ ಕಲಿತಿಲ್ಲ, ನಮ್ಮಿಪ್ಪಿಲ್ಲ, ನಾ ಮಾನಾರ ಯಾಕ ಕಲೀಬೀಕು ? ದೇಸಾಯರಂದರೇನು ? ಕೆಳಗ ಹೋಲ ಮಾನ್ಯಲ ಸಾಲ, ನಡುವ ದೇಸಾಯರ ಮಜಾ ಮಾಡಕೋತ ಮಾನದಿಂದ ಇರಬೀಕು. ನಿನ್ನ ಅವರ ಮನಿಗೆ ಹೋದಾಗ ಹೇಳತಿದ್ದಿಲ್ಲೋನು ರಂಗಾಸಾನಿ ? ”

“ ಭಲೆ ! ಮಾನ್ಯನ ! ಸಂಗಿತ ಕೇಳಿಕ್ಕೆ ಅಂತ ನಿನ್ನ ಅಲ್ಲಿ ಕರಕೋಂಡು ಹೋದರ ನೀತಿ ನಾಳಾನ್ತ ಕಲಕೋಂಡು ಬಂದಿಯೇನು ? ಇನ್ನೊಮೈ

ಬಂದಾರ ಬಾ ನನ್ನ ಸಂಗತಿಲೆ ! ” ಎಂದು ದೇಸಾಯರು ಹೆಡರಿಸಿದರು. ಆದರೆ ಆ ಹೆಡರಿಕೆಯಲ್ಲಿ ಜೀವವಿರಲ್ಲಿ.

ಇಷ್ಟರಲ್ಲಿ ರಂಗಾಸಾನಿಯ ಸಣ್ಣ ಮಗುವು ದೇಸಾಯರನ್ನು ಕರೆಯ ಬಂದಿತ್ತು. ರಂಗಾಸಾನಿಯ ಶಂಗಿಯು ದೂರ ದೇಶದಿಂದ ಒಂದಿದ್ದ ಖಂತೆ. ಇಂದು ಅವಳ ಗಾಯಸವಾಗುವದಂತೆ. ಆದರೆ ಆದಕ್ಕಿಂತ ವೊದಲು ದೇಸಾಯರು ಅಗಕ್ಕಾವಾಗಿ ಉಂಟಾನ್ನು ಕಾಣಬೇಕು. ಅದಕ್ಕಾಗಿ ಈಗ ಕರೆಯು ಬಂದಿರುವದು

ನಿಂತ ಕಾಲಮೇಲೆ ದೇಸಾಯರು ಹೊರಡಲನ್ನಾದರು. ಮನೆಯಲ್ಲಿ ಕೇಶವ ಬೇರೆ. “ ಏ ಕೇಶವ ! ಸಾಲಿಗೆ ಹೊಗಿದ್ದರ ಬಿಷು. ಹೊಗಿದ್ದರ ಮನಿ ಕೀಲಿ ಹಾಕಿ ನಿರುಂಬಳಾಗತಿದ್ದೆ. ಅಡಿಗಿಮನಾಗ್ಗಿನ ಕಪ್ಪು, ಬಸ್ಸಿ ಬಯ್ಯಾ ಹಿತ್ತುಲದಾಗ ಇಡು. ಭರಮಪ್ಪ ಬಂದು ತೋಳಿತಾನ್. ” ಎಂದು ದೇಸಾಯರು ಹೊಸ್ತಿಲದ ಹೊರಗೆ ಕಾಲುಹಾಕಿದರು.

‘ ಕಪ್ಪು ಬಸಿ ಹೊಲಾಗ್ ? ನಮ್ಮಪ್ಪನ ದುಡ್ಡು ನಾ ಏನು ತಿಂದದ್ದು. ಬೇಕಾಡರ ಬಂದು ಕಪ್ಪು ಚಹಾ ಮಾಡಿಕೊಂಡು ಕುಡಿತೇನಿ ’ ಎಂದು ಕೇಶವನು ಸಕ್ಕುನು. ಅದೇ ಎಡ್ಡು ಸೋರ್ಕೆವಸ್ತು ಹೊತ್ತಿಸಿದನು. ಅಷ್ಟರಲ್ಲಿ ಬಾಗಿಲಲ್ಲಿ ಟಾಂಗಾದ ಸಪ್ಪಳವು ಕೇಳಿಸಿತು. ಸೆರಿಹೊರೆಯವರ ಮನೆಗೆ ಯಾರಾದರೂ ಬಂದಿರಬಹುದೆಂದು ಬಗೆದು ಕೇಶವನು “ ಬೆದರುತ ತೆರಳುವ ದದೇತಕೆ ” ಎಂದು ಹಾಡುತ್ತು. ಅಡಿಗೆ ಮನೆಯ ತುಂಬ ತಿರುಗಾಡಹತ್ತಿದನು. ಸೋರ್ಕೆವನು ಸಪ್ಪಳವನ್ನೂ ಕೇಶವನ ಆವೇಶವನ್ನೂ ಕೇಳುತ್ತು. ಜಾನಕಿ ಬಾಯಿಯವರ ಪ್ರವೇಶವಾಯಿತು. ಅದೇ ಟಾಂಗಾದವನ ಕೂಡ ರೊಕ್ಕುದ ಸಲುವಾಗಿ ಬಡಿದಾಡಿ ರೇಗಿ ಬಂದಿದ್ದರು. ಅಡಿಗೆಯ ಮನೆಯಲ್ಲಿ ಈ ಧೃತ್ಯಾಗಿ ಬೇರೆ. ಜಾನಕಿಬಾಯಿಯವರಿಗೆ ಹಿಡಿಸಲಾರದಷ್ಟು ಸಂತಾಪವಾಯಿತು. ಅವರು ತಾವು ಅದೇ ಉರಿನಿಂದ ಬಂದವರೆಂಬುನನ್ನು ಮರೆತು ಬಿಟ್ಟರು. ಸದುಮನೆಯೊಳಗಿಂದ ಗಟ್ಟಿಯಾಗಿ ಬದರಿಕೊಂಡರು. “ ಏ ಕೇಶಾಗ್ ! ಅಡಿಗಿನುಸಿಯೊಳಗೇನು ಅನಾಗ್ಯಾಯ ? ಬಾ ಹೊರಗ ? ಕಪ್ಪು ಬಸಿ ಯಾರ ಹರವಾಗ್ಯಾರ ಇಲ್ಲ ? ಕುಲಗೆಟ್ಟಿವರ ಮನಾಷ್ಟಿಗ ಇರೋ ಪಾಳಿ ಸನಗ ತಂದಾಗ್, ದೇವಾ ? ಮಣಿ ಇಲ್ಲ, ಮೈಲಿಗಿಲ್ಲ. ಉರಿಗೆ ಹೋದಾಗ ಏನು ಮಾಡಾಗ್ಯಾರೋ

ವನು ಬಿಟ್ಟಾರೋ ! ಇವರು ಕಾಲಿಟ್ಟ ಅಡಿಗಿ ಮನ್ಯಾಗ್ ನಾ ಅಡಿಗಿಯಾರ ಹ್ಯಾಂಗ ವಾಡಲಿ ? ”

ಕೇಶವನು ಬೆಚ್ಚಿ ಬೆದ್ದುಸು. ತಾಯಿಯು ಹೀಗೆ ಅಕೆಸಾತ್ತತ್ವಾಗಿ ಬರುವಳಿಂದು ಅವನು ತಿಳಿದಿರಲಿಲ್ಲ. ಅದರೂ ಉತ್ತರಕೊಡುವ ಸಾಹಸ ವಾಡಿದನು. “ ಹೌರಗ ವಾತಾಡ, ಅವ್ಯಾ. ಅಪ್ಪೇಸು ಮನ್ಯಾಗಿಲ್ಲ. ಅಪ್ಪಿದಾದ್ದಾಗ ಗುಡುಗು ಮಳಿಯಾಗಲಿ. ನಾ ಇದಾದ್ದಾಗ ಯಾಕ ಬಿಸಿಲು ಬೀಳಬಾರದು ? ”

“ ಎಲ್ಲಿ ಹೋಗಾಗ್ಗೇರೋ ಕೇಶವ ಅವರು ? ವೃನ್ಯಾಗ್ ಇದಾದ್ದಾರ ಅಂತ ವಾಡಿದ್ದಿನ್ನಾಲ್ಲಾ ! ”

“ ಅಪ್ಪ ಹೋಗಾಗ್ಗೆನ ರಂಗಾಸಾನಿ ಮನಿಗೆ. ಇನ್ನು ಬರೋದು ಯಾ ಹೊತ್ತೋಗ್ಗೇ ಅಂತ ಒಂದು ಕಪ್ಪು ಚಹಾ ವಾಡಿಕೋತಿದ್ದೆ ” ಎಂದು ಅಳು ವೇಗೇರಿಯಂದ ಕೇಶವನು ಹೇಳಿದನು.

“ ನನಗ ಗೊತ್ತು. ಸಾನಿಯವರ ಮನಿ ಮುಂದ ಸನಾದಿ ಉದ್ದೇಶೇ ದೇಸಾಯರ ಮನಿಗೆ ನನಗ ಕೊಡಬಾಗ್ಗೆಡಾ ಅಂತ ಗಂಟುಬೆದ್ದೆ. ಅಪ್ಪ ಕೇಳಿಲ್ಲಿ. ಇದ್ದ ಹೊಲಸ ಮನ್ಯಾಗ್ ಇಷ್ಟು ಧರ್ಮ ಉಳಿಸೋಣು ಅಂದ್ರ ಅಡಿಗಿ ಮನ್ಯಾಗ್ ಈ ಅನಾಯತ ಬಾಗ್ಗೆರೆ. ಆಗಲಿ. ದೇವರ ಇಚ್ಛಾ. ಯಾರೇನು ವಾಡಿಕೋದು. ಕೇಶವಾ ! ನೀ ಇಷ್ಟು ಹೊರಗ ಬಾರಪಾ. ಅಡಿಗಿಮನಿ ಸಾರಿಸ ಮೈ ತೊಳಕೊಂಡು ನಿನಗ ಬೆಲ್ಲಾಗ್ ಹಿಟ್ಟು ಕಲಿಸಿ ಕೊಡತೇನಿ. ಬಿಟ್ಟು ಬಿಡು ಸುಬ್ಬಿ ಚಹಾ, ಆ ಟೋಗೆ ಆರಸು. ”

“ ಆಧ್ಯ ಚಹಾ ಆಗೆದವಾ. ವಾಡಿದ್ದು ಕೆಡಸೋದೇನು ? ಇದ ನ್ನಿಷ್ಟು ಕೆಡಿತನಿ. ಆ ಮಾಸ್ಯಾಲ ಬೆಲ್ಲಾಗ್-ಹಿಟ್ಟು ಕೊಡುವಂತಿ ” ಎಂದು ಕೇಶವನು ತನ್ನ ತಾಯಿಯ ಪೀಠಿಯನ್ನು ಕಾಯ್ದಿದ್ದಲ್ಲದೆ ತನ್ನ ಇಂಜ್ಞಿಯನ್ನೂ ನೆರವೇರಿಸಿದನು !

ದೇಸಾಯರ ಮನೆಯಲ್ಲಿ ಸಡೆಯುತ್ತಿದ್ದ ಇಂಥ ಪ್ರಸಂಗಗಳಿಗೆ ಲೆಕ್ಕ ವಿಲ್ಲ. ಒಂದು ವರ್ಷ ಕೇಶವನು ಏರಡನೆ ಇಯತ್ತೇಯಲ್ಲಿ ನಬಾಸಾದಚ್ಚು ಕೇವಲ ಚಹದ ಸಲುವಾಗಿ ! ಮುಂಜಾನೆ ಆರು ಗಂಟೆಗೆ ಏದ್ದು ಅನೇಕ ಹಂಡುಗರು ಏನನ್ನೂ ತಿನ್ನಿದೆ ಸಾಲೆಗೆ ಬರುತ್ತಿದ್ದರು. ಉಳಿದವರು

ಕಿಸೆಯಲ್ಲಿ ವಿಧ ವಿಧನ ತಂಡಿಯ, ಸ್ವಾ ತುಂಬಿಕೊಳ್ಳುತ್ತಿದ್ದರು. ಗೇಡ್ಡೆನ್ನು ಯಂವರ ಮನೆಯ ವಿರೂಪಾಕ್ಷ ನು ಒಂದು ಲೋಟಪಾಲು ಕುಡಿದು ಬರುತ್ತಿದ್ದನು. ದೇಶಪಾಂಡಿ ಬೋಧರಾಯರ ಮನೆಯ ವಿಷ್ಣು ಅವಲಕ್ಷ್ಯಯನ್ನು ತೆಗೆದುಕೊಂಡು ಬರುತ್ತಿದ್ದು. ಕೇಶವನು ಮಾತ್ರ ನಿತ್ಯವೂ ಚಹ ಕುಡಿದು ಆಮೇಲಿ ಸಾವಕಾರ್ಯಾಗಿ ಸಾಲೆಯೆಡಿಗೆ ಹೊರಳುತ್ತಿದ್ದು.

ಕೇಶವನು ಎರಡನೆ ಇಯತ್ತೀಯಲ್ಲಿ ಸಪಾಸಾದ ಸಂಗತಿಯು ಎಲ್ಲಿಗೂ ಗೊತ್ತು. ವಾರ್ಷಿಕ ಪರೀಕ್ಷೆಯಿಂದ್ದು ದರಿಂದ ನಸುಕಿನಲ್ಲಿ ಸಾಲೆಗೆ ಹೋಗಬೇಕಾಗಿತ್ತು. ಅಂದು ಕೇಶವನ ಮನೆಯಲ್ಲಿ ಚಹ ಮಾಡುವದಕ್ಕೆ ತುಸು ಹೊತ್ತಾಯಿತು. ಆದರೆ ಆತನೇನು ಮನೆ ಬಿಟ್ಟು ಕಡಲಲಿಲ್ಲ. ಚಹ ಕುಡಿದ ಮೇಲಿ ಇದ್ದರೆ ಪರೀಕ್ಷೆಯಂದು ಸಿಧರಿಸಿದನು. ಅವನ ನಂಬರು ಹಾರಿ ಹೋಯಿತು. ಸಾಲೆಗೆ ಬರುವವ್ಯಾರಲ್ಲಿ ಪರೀಕ್ಷೆಯ ಮುಗಿಯ ಲಕ್ಷ್ಯ ಒಂದಿತ್ತು.

“ ಎಲೆ ! ಕೇಶಾ ? ಧ್ವದ್ದ ಸೋ...ಮಗನ ! ಈಗ ಎದ್ದೀನು ? ” ಎಂದು ಪರೀಕ್ಷೆಕರ ಬಳಿಯಲ್ಲಿ ಕುಳಿತ್ತಿದ್ದ ಮಾಸ್ತರರು ಎದ್ದು ಒಂದು ಹಲ್ಲು ಕಡಿಯುತ್ತೇ ಕೇಳಿದರು.

“ ಜಹಾ ಆಗಿದ್ದಲ್ಲಿ ಮಾಸ್ತರ ಮನ್ಯಾಗ ” ಎಂದು ಕೇಶವನು ನಡುಗುತ್ತ ಹೇಳಿದನು. ಕಿವಿ ಹಿಂಡುತ್ತ ಕೇಶವನನ್ನು ಎಳೆದೊಯ್ದು ಗುರುಗಳು ಪರೀಕ್ಷೆಕರೆದುರಿಗೆ ಒಯ್ದು ನಿಲ್ಲಿಸಿದರು. ಅವನಿಗೆ ಒಂದು ಶಬ್ದ ವನ್ನೂ ಹೇಳುವದಾಗಲಿಲ್ಲ !

ಈ ಮತ್ತೆ ಎರಡನೆ ಇಯತ್ತೀಯಲ್ಲಿ ಕೇಶವನು ವಿರಾಜಮಾನ ನಾಗಿದ್ದ. ಒಂದು ದಿವಸ ತುಪ್ಪ ಹಚ್ಚಿದ ಅವಲಕ್ಷ್ಯಗಳನ್ನು ಕಿಸೆಯೊಳಗಿಂದ ತುಸುವೆ ತೆಗೆದು ತಿಸ್ತುತ್ತ ಸಾವಕಾರ್ಯಾಗಿ ಸಾಲೆಯೆಡಿಗೆ ಸಾಗಿದ್ದನು. ಹಾದಿಯಲ್ಲಿ ಅವನ ಪರಮಸ್ವೇಹಿತನಾದ ಭೀಮು ಭೀಟ್ಟಿಯಾದ.

“ ಹೊತ್ತಾತೇನೋ ಕೇಶವ ? ”

“ ಇಲ್ಲಿ ಬಾರೋ, ನಿನ ! ಮಾಸ್ತರಕ ಹೊತ್ತೇರಿ ಬರತಾರ. ಅವಲಕ್ಷ್ಯ ಬೇಕೇನು ? ”

“ ಕೊಟ್ಟರ ಬೀಕು ” ಭೀಮುನ ಹಾಲಿಗೆ ಒಂದು ಹಿಡಿ ಅವಲಕ್ಷ್ಯ ಒಂದವು. ಇಬ್ಬರೂ ಮೆಲ್ಲನೆ ಮುಂದುವರಿದರು.

ಎಲ್ಲ ಹುಡುಗರೂ ತಮ್ಮ ಪರ್ವದಲ್ಲಿ ಸೇರಿದು ಗುರುಗಳು ಬರುವ ದಾರಿಯನ್ನು ಸೋಧುತ್ತಿದ್ದರು. ಕಡೆಯ ಗಂಟೆಯೂ ಆಯಿತು. ಸುಳ್ಳ ವಿಲ್ಲದಾದ ಕೂಡಲೆ ಹುಡುಗರ ಹರಟಿಗೆ ಆರಂಭವಾಯಿತು. ಭೀಮನಿಗೆ ಕೇಶವನಿಂದ ಇನ್ನಿಷ್ಟ್ಯಾ ಅವಲಕ್ಷ್ಯಗಳು ಸಿಕ್ಕುವು. ಹೀಗೆ ಎಲ್ಲರೂ ಸಿಧಿರ್ಥ ರಾಗಿರುವಾಗ ಬಡಿಗೆಯ ಸಪ್ಪಳವಾಯಿತು. ಒಂದರು ಮಾಸ್ತರು! ಶಿಷ್ಯರು ತಮ್ಮ ತಮ್ಮ ಸ್ಥಳದಲ್ಲಿ ಎದ್ದೂ ನಿಂತರು.

ಭವ್ಯವಾಗಿ ವಿಭಾತಿಯನ್ನು ಬಡೆದುಕೊಂಡು ಜರದ ಪಾವುಡವನ್ನು ಸುತ್ತಿ ಇನ್ನೂ ಚಿಕ್ಕ ವಯಸ್ಸಿನವರಾದ ಜೆನ್ನಪ್ಪನವರು ಬಂದರು. ಮುಲ್ಲ್ಯೇ ಪರೀಕ್ಷೆಯಲ್ಲದೆ ಕಾಲೇಜಿನಲ್ಲಿಯ ಒಂದು ವರ್ಷದ ‘ಕಲ್ಬಿ’ ಪರೀಕ್ಷೆಯೂ ಆಗಿತ್ತು.

“ ಎದ್ದು ನಿಂದರೆಲೆ ಸೆಟ್ಟಿಗೆ! ಕಾಸೇಮ ಹ್ಯಾಲಿಗ ಸಿಂತಾನ ಸೋಧುಹೊಳ್ಳಿಸಿಕೊಂಡು! ಏ! ಡೊಳ್ಳುಹೊಟ್ಟಿ ಆಚಾರಿ! ಮಾನವ್ಯ ತುಪ್ಪ ಭಾರಾಗೈತೇನು? ಯಾಕಲೆ! ಜೆನ್ನಾ! ಹೀಂಗ ಮಾಡಿದರ ರಂಟಿ ಹೊಡ್ಯಾಕ ಕಳಸತಾನ ನಿಮ್ಮಪ್ಪ! ‘ ಕಾಲು ಜೊಡಿಸುತ್ತು ಕಂಭಡಂತೆ ನಿಲ್ಲಿರಿ ’ ಕಲತಿಲ್ಲೇನು ಕವತೇನ ? ”

ಎಲ್ಲವೂ ನಿಶ್ಚಯಿತ್ತಾಗಿತ್ತು. ಯಾರೂ ಹಿಳ್ಳಿಂದು ಮಾತಾಡಲಿಲ್ಲ. ಮಾಸ್ತರು ಹೋಗಿ ಕುಚೆಯ ಮೇಲೆ ಕುಳಿತರು. ಅವರ ಸಿಂಹಾಸನಾ ರೋಹಣವಾಯಿತು. ದಾನ,-ಕಾಣಿಕೆ- ಇವುಗಳ ಸುರಮಳಿ ಇನ್ನೂ ಉಳಿಯಿತು.

“ ಇವತ್ತ ಯಾರ್ದೆಲೆ ಹೊತ್ತುಮಾಡಿ ಬಂದವರು ? ” ಮಾಸ್ತರರು ಗಡೆಸಿದರು.

“ ಭೀಮು, ಕೇಶವರಿ, ಮಾಸ್ತರ— ” ಅವರ ಚಾಳಿ ‘ಫೂ’ ಬಿಟ್ಟ ನಾನಿಯು ಹೇಳಿದನು.

“ ಕುಚೆ ನಿಂದರೋ ಮಂಗ ನನ ಮಕ್ಕಳರ್ಯಾ ! ಏ ಕಾಸೇಮಾ ! ನಿಂದರಸು ಅವರನ್ನು ಬಗ್ಗಿಸಿ ! ಒಲ್ಲೆ ಅಂತಾರೇನು ? ಜಂಡಿನ ಮಾಡುತ್ತೊಂದು

ಗುದ್ದು ! ಹೂ ! ಹಾಂಗ ! ತಗಿರಿ ಇನ್ನು ಮಾಡುವು ಕವತೇದ ಅಥವಾ ! ಯಾ ಪಾಠಲೆ ಬಸ್ಯಾ ? ”

“ ದ್ವಿವಂದರಿ, ಮಾಸ್ತುರ ” ಎಂದು ಹೇಳಿ ಪಟ್ಟಶಿಷ್ಯನಾದ ಒಸವ ಇಳ್ಳಿಯು ಉಳಿದ ಹುಡುಗರ ಕಡೆಗೆ ದರ್ಶಾದಿಂದ ಸೋಡಿದನು.

ಗುರುಗಳು ಪಾರಂಭಿಸಿದರು. “ ಶಿಂಗೇ ವಾತ. ಧುರವಚರಿತ್ರೆ. ಓದೂದು ಕೇಳಿ:-

“ ಒಂದು ದಿನ ಧುರವ ತಾಯ ಬಳಿಯಲಿ
ಬಂದು ತನ್ನಯ ತಂಡೆ ಯಾರೋ.....

ಎಲೆ ! ತಂಕರಾಯ ತಿಳಿತೇನು ಅತ್ಯ ? ”

ಎನನ್ನಾದರೂ ಹೇಳಿದರೆ ಕಾಳವೋಕ್ಕುವಾಗಬಹುದೆಂದು ಜೆದೆದ ಶಂಕರನು “ ಇನ್ನೂ ಇಲ್ಲರಿ ! ” ಎಂದು ಹೇಳಿದನು.

“ ಸರಳ, ಬಡ್ಡಿ ಹಾಂಗ್ಯಾತಿ. ಇಪ್ಪು ತಿಳಾಕ್ಕಿಲ್ಲ ಬಡ್ಡಿಮಗನ ! ಕೇಳಿಲ್ಲ. ಕಿವಿ ಕೊಡು ನನ್ನ ಕೈಯಾಗಿ ! ಆಗ ನಿಂದ ನೋಡು. ನಿನ್ನ ಹೆಸರು ನಿಮ್ಮಪ್ಪನ ಹೆಸರು ಹಚ್ಚೆಲ್ಲತಿ ಹಾಜರಾಯಾಗಿ. ನಿಮ್ಮಪ್ಪನ ಹೆಸರು ಯಾಕ ಹಚ್ಚೆಲ್ಲಿಲ್ಲವಾ ? ನಿನಗ ಗೊತ್ತಿಲ್ಲ ನಿಮ್ಮಪ್ಪನ ಹೆಸರು. ಅಂತ ನೀನ ಮನ್ನೇ ಕೇಳಿಲ್ಲೀನಲೇ ಎಲ್ಲಪ್ಪಗ ? ಧುರವಾನು ತಮ್ಮಪ್ಪಗ ಹೀಂಗ ಕೇಳಿದ. ಗೊತ್ತೆ ತೇನು ? ”

ಶಂಕರನು ಲಜ್ಜೆಯಿಂದ ವೋರೆಯನ್ನು ಕೆಳಗೆ ಹಾಕಿದನು. ಕಾಸೀ-ಮನು ಸಕ್ಕಿಸು. ಉಳಿದ ಹುಡುಗರು ಗಾಂಭೀರ್ಯಾದಿಂದ ಸುಮೃದ್ಧಿಸು. ಹೀಗೆಯೇ ಗುರುಗಳ ಉಪನಾಯಾಸವು ನಡೆಯಿತು:-

“ ಒಂದೆ ಮನದೊಳು ಸಾಂತ್ರಜಣಿಸಲು
ಬಂದು ದೇವನು ತಪಕೆ ಮೆಚ್ಚಿದೆ.....

ತಳಿತೇನೆರಲಿ ! ‘ದೇವ’ ಇದರ ಅರ್ಥ ಕಾಸೀಮ ! ”

“ ಅಲಾಲ್ಲಾಸರಿ ” ಕಾಸೀಮನು ಹೇಳಿದನು.

‘ನೀನಲೇ ಪರಸ್ಯಾ ? ’

‘ಅದಾನಲ್ಲಿರಿ ಪರಶಿವಾ ’ ಎಂದು ಪರಸ್ಯಾನ ಉತ್ತರ ಬಿಂತು.

“ ಅಲ್ಲ. ನೀ ಹೇಳಲೆ ಆಚಾರಿ. ”

“ ಮಾಸ್ತುರ, ದೇವರು ಅಂದರ ಸರಸಿಂಹಮಂತ್ರಿ ” ಆಚಾರ ಹುಡುಗನು ಒದರಿ ಹೇಳಿದನು.

“ ನಾ ಹೇಳತೇನರಿ ಮಾಸ್ತುರ ! ” ಬಂದು ಹೆಚ್ಚಿಯನ್ನು ಮುಂದಿಟ್ಟು ಬಸವಣ್ಣಿಯು ಬೆರಳಿಸ್ತು ಮುಂದಿ ಮಾಡಿದನು.

“ ಹೂಂ. ಹೇಳು. ”

“ ದೇವರು ಅಂದರೆ ಸೃಷ್ಟಿಕರ್ತ. ” ಬಸವಣ್ಣಿಯು ಧನಿ ತೆಗೆದು ಹೇಳಿದನು.

“ ಹಾಡೆಲಿ ! ಗುದ್ದು ಅವರ್ತು. ಹೀಂಗ ಹೇಳಬೇಕು ಅಥವಾ ಪುಸ್ತಕ ದಾಗ ಇದ್ದಾಗಂ ! ಭರವಣ್ಣ ಎರಡನೆ ಪಾರಾನ ಉಜಳಣಿ ಮಾಡಿಯೇನು ? ”

“ ಹೂನರಿ ಮಾಸ್ತುರ ! ”

“ ಅನ್ನ ಹಂಗಾದರೆ ”

“ ಏಳು ಮಾತಿನ ಗಳಿಯೆ, ಏಳು ಮುದ್ದಿನ ಕಣಿಯೆ

ಏಳು ಸದ್ಗುಣ ಮಳಿಯೆ ಏಳು ಬೆಳಗಾಯಿತ್ತೂ ನಾ ”

“ ಎಳದು ಕೊಲ್ಲಬ್ಯಾಡಲೇ ಅಕ್ಕರಾನ. ಗನೇ ಶೈಲ್ಲೀಕದಾಗ, ಕತ್ತಲೆ, ಮತ್ತು, ಮುತ್ತು, ಅತ್ತು, ಒತ್ತು, ಇಷ್ಟು ಅಂಥಾವ ಶಬ್ದ ಬಂದಾವ. ಇದಕ ಪನಂತಾರು ? ”

“ ಕವಿತಾ ಅಂತಾರಿ ಮಾಸ್ತುರ. ”

“ ಹಾಂಗ ! ಸೆಪ್ಪಿನಾಗ ಏತಿ ನಿನ್ನ ಹೇಳಿದ್ದು. ಮುಂದೊಡಲೆ ! ”
ಭರವನು ಮುಂದಿ ಒದಿದನು.

“ ಕಾಗ ಕಾಕಾಯಿಂದ ಗುಬ್ಬಿ ಚಿನ್ನ ಚವೆಯೆಂದು ”

ಅಷ್ಟರಲ್ಲಿಯೇ ಆಚಾರ ಹುಡುಗನು ಖೋಕೆ ಎಂದು ನಕ್ಕಿನು. ಜೆನ್ನುಯ್ಯ ಸವರು ಸಿಟ್ಟಿನಿಂದ ಅತ್ತಕಡಿಗೆ ತರುಗಿ ನೋಡಿದರು. “ ಯಾಕಲೇ ಆಚಾರ ? ನಗೋದು ? ”

“ ನಾನೂ ಬಂದು ಕವಿತಾ ಮಾಡೇನರಿ, ಮಾಸ್ತುರ, ” ಆಚಾರ ಹುಡುಗನು ಬೆಚ್ಚಿ ಬೆದ್ದು ಹೇಳಿದನು.

“ ಹೇಳು ನೋಡಾನು ? ”

“ ಬೆಳ್ಳು ಮಾವೋ ವಿಷ್ಣುಂದು ನಾಯಿ ಗುರ್ತು ಗುರ್ತಿಂದು... ”

ಚೆನ್ನುಯ್ಯನವರು ರೇಗಿಗೆದ್ದರು. “ ಧೂ! ಸೇರಿ..... ಮಂಗನ? ಬಾಯಿ ಮುಂಚ್ಚಾ! ಏ! ಗುರ್ತಾ! ಅವನ ಡೊಗಿಗಿಸಿ ಹತ್ತುಲೆ ಮಾಡಿಕ! ಕವತೆ ಬರಿತಾನ ಮಾಗಾ, ಕವಿತೇನ! ”

ಗುರಣ್ಣಿಯು ಹಾಗೆವಾಡಿದನು.

ಅಷ್ಟರಲ್ಲಿ ಕುಚಿಕ್ಕಿ ನಿಂತಲ್ಲಿಯೇ ಕೇಶವನು ನಗಲು ಪಾರರಂಭಿಸಿದ್ದನು. ಮೊದಲೇ ಚೆನ್ನುಯ್ಯನವರು ಸಿಫ್ಪಿಗೆದ್ದಿದ್ದರು. ಇನ್ನು ಹೆಚ್ಚು ಹೊಕ್ಕು ಅವರು ಅಹಿಂಸಾಪ್ರತವನ್ನು ಅಜರಿಸುವದು ಶಕ್ಯವಿರಲಿಲ್ಲ. “ ಯಾಕಲೇ ಕೇಶಾಯ್ ” ಎಂದು ಕಣ್ಣಿ ಕೆಂಪಗಾಗಿಸಿ ಪ್ರತ್ಯೇವಾಡಿದರು.

ತುಂಬ ಕೇಶವನು ಸುಮೃಸಿರಲಿಲ್ಲ. ಅವನು ಇಂಥ ಎಷ್ಟೊಂದು ಮಾಸ್ತರರನ್ನು ಮಾಗು ತಿಕ್ಕಿಸಿದ್ದನು. “ ಕಾಗಿ ಯಾಕ ಕಾಕಾ ಅಂತಾ ವರಿ ಮಾಸ್ತರ? ”

ಎಲ್ಲ ಹುಡುಗರೂ ಬೊಳ್ಳಿನೆ ಸಕ್ಕರು.

ಚೆನ್ನುಯ್ಯನವರು ವಿವರಿತವಾಗಿ ಸಂತಪ್ತರಾದರು. ಅವರು ಕೇಶವ ಸನ್ನ ಚೆನ್ನಾಗಿ ಧಳಿಸಿದರು. ಕೈಕಾಲುಗಳ ಮೇರಲೆ ಬಾಸಾಳು ಮಾಡಿ ದ್ವಿಲ್ಲದೆ ಅವನ ಹಣೆಯಿಂದ ರಕ್ತವು ಸುರಿಯತೊಡಗಿತು. ಸಿಫ್ಪಿನ ಕೈಗೂಲ್ಲಿ ಬುದ್ಧಿಯನ್ನು ಕೊಡಬಾರದಿತ್ತೆಂದು ಅಷ್ಟರಲ್ಲಿ ಚೆನ್ನುಯ್ಯನವರಿಗೆ ಎಸಿಸರ ಬೇಕು.

ತಾನು ಬಯಸಿದ್ದ ಕೇಶವನಿಗೆ ದೊರೆತಂತಾಯಿತು. ಅವನ ರಂಬಾ ಟಕ್ಕೆ ಸಾಲೆಗೆ ಸಾಲೆಯೇ ನೇರಿದಿತು. “ ಈ ಮಾಸ್ತರನ್ನು ಎಲ್ಲಿ ಬಿಡತೇನಿ? ಖಣಿಸಿ ಖಟ್ಟಿ ಹಾಕಸತೇನಿ ಇವರಮಾಲ ” ಎಂದು ಮನೆಯವರಿಗೆ ದೊಡ್ಡ ದನಿಯಿಂದ ಅಳುತ್ತು ನಡೆದನು. ಚೆನ್ನುಯ್ಯನವರು ದೇಸಾಯರ ಹುಡುಗನನ್ನು ವಿತ್ತಿವಾರಿ ಹೊಡೆದರೆಂದು ಉರ್ವರ್ವ ದಂಗುರ ಕೊಡೆಯಿತು. ಜಾನಕಿ-ಬಾಯರ ಕೋಪಾಗಿಗೆ ಯಾವ ಇಂಥಸರ್ಥ ಸಾಕಾಗಲಿಲ್ಲ. ಚೆನ್ನುಯ್ಯನವರ ಮೇರುಗೆ ಅದು ತಾಕುವದು ಶಕ್ಯವಿದ್ದರೆ ಅವರು ಇಷ್ಟರಲ್ಲಿ ನಾಲ್ಕೆಂಟು ಸಲ ಉರಿದು ಹೊಗುತ್ತಿದ್ದಾರು. ರಂಗಾಸಾನಿಯ ಮನೆಯ ವರಗೂ ಸುದ್ದಿ ಮಂಟ್ಟಿ ದೇಸಾಯರು ಅಲ್ಲಿಂದ ಮನಿಗೆ ಬಂದರು. ಮಾಡಿಕೊಂಡ ಹೆಂಡತಿ,

ವಡೆದ ಮಕ್ಕಳ ಅರಿವಿಲ್ಲದ ಗಂಡಸು ಸನ್ನ ಪಾಲಿಗೆ ಗುಂಡುಕಲ್ಲೀಂದು ಜಾಸಕಿಬಾಯರು ಹಾಡಿಕೊಂಡು ಅಶ್ವರು. ದೇಸಾಯರು ಇದನ್ನೆಲ್ಲ ಕೇಳಿ ಸುಮುನಿದ್ದರು. ಸಾಲಿಗೆ ಹೋಗಿ ವಿಚಾರಿಸಲು ಚೆನ್ನುಯ್ದನವರು ಸಡೆದ ಸಂಗತಿಯನ್ನೆಲ್ಲ ವಿವರಿಸಿ ಹೇಳ ತಾವು ಏತಿವೂರಿ ಸಿಟ್ಟಾಗಿದ್ದ ಕ್ಕೆ ಅಸಮಾಧಾನವಸ್ಯ ವ್ಯಕ್ತಪಡಿಸಿದರು. ಮುಂದೇಸು? ದೇಸಾಯರು ತಿರುಗಿ ಬಂದರು. ಚೆನ್ನುಯ್ದನವರು ಹೇಳಿದ್ದ ಅವರಿಗೆ ಸ್ವಲ್ಪವಟ್ಟಿಗಾದರೂ ಸಮಂಬಿಸಿದಾಗಿ ತೊರಿತ್ತು. ಕೇಶವನ ಗಾಯಗಳು ವಾಯುವದಕ್ಕೆ ಕೆಲವು ದಿವಸಗಳು ಹಿಡಿದವು. ಮುಂದೆ ಕೆಲವು ದಿವಸಗಳಲ್ಲಿ ಏನು ಕಾರಣ ದಿಂದಲೋ ಚೆನ್ನುಯ್ದನವರಿಗೆ ವರ್ಗವಾಯಿತು. ಈರ ಒನರೆಲ್ಲ ಸಡೆದ ಸಂಗತಿಯನ್ನು ಸಿದಾನವಾಗಿ ಮರೆತ್ತು ಬಿಟ್ಟುರು.

ಆದರೆ ಇದರಿಂದ ಬಂದು ವಿಷಯವು ಮಾತ್ರ ನಿಧಾರವಾಯಿತು. ಕೇಶವನು ಸಾಲಿಗೆ ಶರಣಹೊಡು ಮನಸೆಯಲ್ಲಿಯೇ ಕುಳಿತನು. ಬಂದು ದಿನ ಅಡಿಗಿಮನಸೆಯಲ್ಲಿ ಅವಲಕ್ಷಿಯಸ್ಯ ಮೆಲ್ಲಾತ್ಮಿದ್ದ ಕೇಶವನು ರಾಯರು ಮಾತನಾಡಿಸಿದರು.

“ ಇನ್ನೇನು ಸಾಲಿಗೆ ಹೋಗವದಿಲ್ಲೇನಿಂಥಾ, ಕೇಶವಾ! ”

“ ಆಂ? ಸಾಲಿ? ಎಲ್ಲಿ ಸಾಲಿ? ” ಹಾವನ್ನು ಮೆಟ್ಟಿದವರಂತೆ ಕೇಶವನು ಬೆಚ್ಚಿ ಕೇಳಿದನು.

“ಅಂತ್ಯೋ! ಮುಂದ ಸಾಲಿ ಕಲಿತರ ನಾಕು ಮಂದಾಗಿ ಮರ್ಯಾದಿ. ಇಲ್ಲದಿದ್ದರ ಸಿನ್ನ ಯಾರ ಕೇಳತಾರ? ”

ಕೇಶವನು ಸಕ್ಕುಬಿಟ್ಟಿನು. ಮತ್ತೆ ಮಸರು-ಅವಲಕ್ಷಿಯಸ್ಯ ಬಾಯಲ್ಲಿ ಸುರಿಸಿ, “ ಇಲ್ಲಿ ಬಿಡಬಾ! ಸಾಲಿ ಕಲಿತು ಯಾರು ಮುಂದಾಗಾಗಿರ? ದುಡಿದ್ದವರೂ ಸಾಲಿ ಕಲಿಬೇಕೇನು? ಹೊಟ್ಟಿಗಿಲ್ಲದವರು ಕಲಿತು ಹೊಟ್ಟಿ ತುಂಬಿಕೋಳಿ, ನನಗೇನು ಕಡಿಮಾಗಿಗೇದ? ”

ಅಷ್ಟರಲ್ಲಿ ಹಿತ್ತೆಲದಲ್ಲಿ ಹೋಗಿದ್ದ ಜಾಸಕಿಬಾಯಿಯವರು ದುರುದುರನೆ ನೋಡುತ್ತ ಬಂದರು. ರಾಯರು ಅಡಿಗಿಮನಸೆಯಲ್ಲಿ ಕಾಲಿಟ್ಟಿದ್ದನ್ನು ನೋಡಿ ಅವರಿಗೆ ಆಶ್ಚರ್ಯವಾಗಿತ್ತು. ಆದರೆ ಕೇಶವನೊಡನೆ ಅವರಾಡಿದ ಮಾತುಗಳನ್ನು ಕೇಳಿ ಅವರಿಗೆ ಸಮಾಧಾನವಾಗಿತ್ತು. ತಮ್ಮ

ವಿಶ್ವರವು ಪದ್ಮಾಸನವನ್ನು ಮಾಡಿಸಲು ಇದೆಂದು ಸುಸಹಂತರವೆಂದು ತೋದುಕೊಂಡರು.

“ ಕಲಿ ! ಕಲಿ ! ಕಲಿ ! ಹತ್ಯಾರ ಹುಡುಗನ ಸುತ್ತು ! ನೀವು ಕಲಿತು ಸುಣ್ಣಿ ಹೊಯ್ದಿದ್ದು ಅಷ್ಟರಾಗ ಈದ ಸೀವು ಕಲಿತು ಸನ್ನೇನು ಪಲ್ಲಕಾಳ್ಯಗ ಕೂಡಿಸಿದ್ದು ? ಹಿರೇರು ಮಾಡಿಟ್ಟ ಕೂಟಿನ ಮಾನ್ಯಲ ಇವತ್ತಿಗಾದರು ಇದ್ದೀರಿ. ಮಾವಂದಿರು ಮಾಡಿಟ್ಟ ದುಡ್ಡೆಲ್ಲ ಹಾಳುಮಾಡಿ ಇತ್ತೀಚಿತ್ತದಿರಿ ! ಈಗ ಹೌಡಲ್ಲ ಕೇಶಾಂಗ ಪರಬೀಕೂಟ್ಟು ಕಳಿಸೋದು ? ಅವನ್ನು ಉನ್ನಾನಿಗೇನ ಮಾಡಿ ಖಾನಿನು ಮಾಡಿಸಬೇಕಂತೀರ್ಥನು ?

ರಾಯರು ವೋರೆ ಕೆಳಗೆ ಹಾಕಿ ಹೊರಗೆ ಹೋದವರು ತಿರುಗಿ ಕೇರವನ ಶಿಕ್ಷಣದ ಮಾತ್ರತ್ವಲ್ಲ. ಕೇಶವನು ದಿನದಿನಕ್ಕೆ ಪುಟ್ಟ ದೇಸಾರು ಯಾದನು. ಒಂದು ಆಲಸಿಗರ ಕೂಟವನ್ನು ನಿರ್ವಿಫಸಿ ಅಡಕ್ಕೆ ಮೇಲಾದಿಕಾರಿಯಾದನು. ತನ್ನ ಸಂಗಡಿಗರಿಗೆ ಚಹ ಕುಟಿಸುವದು, ಸಿಗರೀಟ್‌ನ ಸೇದುವದು, ಹಾಡಿಗೆಯರ ಬೆಸ್ಸು ಇತ್ತಿ ಅಲೆದಾಡುವದು,- ಇವು ಅವನ ನಿತ್ಯದ ಘ್ಯವಾಯಗಳಾದವು. ತಂಡೆ ಮಾಡಿಟ್ಟ ಸಾಲವನ್ನೆಲ್ಲ ತೇರಿಸಿದರೂ ಸನಗಿ ವರ್ಷಕ್ಕೆ ಸಾವಿರ ರೂಪಾಯಿ ಉತ್ಪನ್ನವಾದರೂ ಉಳಿಯುವದಳ್ಳ ! ಎಂದು ಆತನಿಗೆ ಬಲವಾದ ಹೆಚ್ಚೆ ! ತಾರುಣ್ಯವು ಅವನನ್ನು ತುಂಬಿತುಕಿಸಹತ್ತಿದ ಹಾಗೆ ಅವನ ಹೆಮ್ಮೆಯೂ ಬೆಳೆಯಿತು.

ಪ್ರಕರಣ ೪

ಕುಸುಮಾ

ಕೇಶವನ ತಂಗಿ ಕುಸುಮಾನ ಬೆಳ್ಗವಣಿಗೆಯು ಅದಕ್ಕಿಂತ ತೀರ ಭ್ರಮ
ವಾಗಿತ್ತು. ಕುಸುಮೆಯು ಒಲು ಮುದ್ದಾಪ ಹುಡಿಗೆ. ಆಕೆಯಲ್ಲಿ
ತಾಯಿಯ ವಿಚಿತ್ರ ಚಣ್ಣತನದ ಸುಳಿದಾಟವಿಲ್ಲ, ಕೇಶವನ ಮೈಗಳ್ಳಿ
ತನವಿಲ್ಲ, ತಂದೀಗ್ನಿ ವಾತರಗಾತ್ರಿಯಂತಹ ಸ್ವಭಾವವಿಲ್ಲ. ಅವಳಿದು ಅತಿ
ಸರಾಷವಾದ ಸಡಕೆ. ನಗೆ ಬಂದರೆ ಸಕ್ಕುಬುಡುವಳು. ಅಳುವು ಬಂದರೆ
ತಟತಟ ಕಂಬನಿಗಳನ್ನು ಮಾತ್ರ ಸುರಿಸುವಳು. ದುಷ್ಪಬುದ್ಧಿಯೆಂದರೆ
ಅವಳಿಗೆ ತಿಳಿಯಲಾರದ ಬುದ್ಧಿ. ಒಳ್ಳೆತನವು ಅವಳ ನೆರಳಿದ್ದಂತೆ. ಇದೆಲ್ಲ
ಗೋವಿಂದರಾಯರ ಮೂಲಸ್ವಭಾವವಾಗಿರಬೇಕು. ಇಲ್ಲವೇ ಬಂದು
ಕಂಬುಂಬವು ಕವಲೈಡೆಯುವಾಗ, ಪುಸ್ತಕಾಜ್ಞೀವಿತವಾಗುವಾಗ, ಬಿಸುನ್ವ
ಹೊಸ ಮಾದರಿಗಳಲ್ಲಿ ಇದೊಂದು ಆಗಿರಬೇಕು. ಕೇಶವ-ಕುಸುಮೆಯರು
ತಮ್ಮ ಮನಸೆತನದ ಇತಿಹಾಸದ ಎರಡು ತುದಿಗಳಂತಿದ್ದರು.

ಒಮ್ಮೆ ಜಾಸ್ತಿಚಾಯರು ಕುಸುಮೆಯನ್ನು ಕರೆದುಕೊಂಡು ತವ-
ರೂರಿಗೆ ಹೋಗಿದ್ದರಿಂದು ಒಂದೆ ಹೇಳಿದೆಯಷ್ಟು? ಅವರು ತಿರುಗಿ ಬಂದಾಗ
ಸಂಭವಿಸಿದ ಸಂಗತಿಗಳನ್ನೂ ಬಣ್ಣಿಸಿದೆ. ಅದೇ ದಿವಸ ಕುಸುಮೆಯು
ತಾಯಿಯೊಡನೆ ಮರಳಿ ಬಂದಿದ್ದಳು. ಬಂದವಳೇ ತಾನು ಹಿತ್ತುಲದಲ್ಲಿ
ಹಜ್ಜಿ ಬೆಳಿಸಿದ ಮಲ್ಲಿಗೆ ಒಳ್ಳೆಯು ಎಷ್ಟು ರಬ್ಬಿದೆಯೆಂದು ನೋಡುವದರಲ್ಲಿ
ಮಗ್ನಿ ಖಾಗಿ ಹೋಗಿದ್ದಾರೆ. ಕೇಶವನು ಕೆಲವು ನಿರ್ವಿಷಗಳ ವರೆಗೆ ಅವಳ
ಹಿಂಡಿ ನಿಂತುಕೊಂಡು ಆಮೇಲೆ ಗಟ್ಟಿಯಾಗಿ ನಕ್ಕನು. “ ಯಾಕಲಾ !
ಕೇಶಣ್ಣ ! ಹಿಂದಿನಿಂದ ನಗತೀಯೇನು ? ” ಎಂದು ನಸುಕೊಂಡ ತಾಳ
ಕುಸುಮೆಯು ಕೇಶಿದಳು. ಕೇಶಣ್ಣನು ಮತ್ತಿಮ್ಮು ನಕ್ಕನು “ ಅಹಾ !
ಪನು ಪ್ರೀತಿ ! ನೀನು ಹೋದಾಗ ಬಳ್ಳಿಯನ್ನು ಕಿತ್ತು ಬಿಸುಂಬಬೇಕೆಂದು
ಮಾಡಿದ್ದೆ. ಅದರ ದೃವ. ಉಳಿದುಕೊಂಡಿತು. ”

ಅಷ್ಟರಲ್ಲಿ ಆಚಾರ್ಯರ ಪದಾರ್ಥವತಿಯು ಬಂದಳು. ಕುಸುಮೆಯನ್ನು ಕಂಡರೆ ಅವಳಿಗೆ ಹಿಡಿಸಲಾರದಷ್ಟು ಆಸಂದ. ಅವಳ ಮುಂಗ್ಡೆ ಜೀವಕ್ಕೆ ಕುಸುಮೆಯ ಸ್ವಾಂದರ್ಶನವೂ ಹೌರಧಿಮೆಯ್ತೂ ಅಧಿಕಾರದ ವಾಣಿಯೂ ಅತ್ಯಾಶ್ಚ ಯರ್ಥಕರವಾಗಿ ತೋರಿಸ್ತವು. ತನ್ನ ತಪ್ಪನೆಯಿಂದ ಪ್ರತಿಭಾಶಾಲಿಯೆಂದು ಅವಳು ತಿಳಿದಿದ್ದಳು. ಆದರೆ ಕುಸುಮೆಯಲ್ಲಿಯೂ ದೇವರು ಆತ್ಮಜವನನ್ನು ಬಚ್ಚಿಟ್ಟಿರುವನೆಂದು ಅವಳ ಭಾವನೆ. ‘ಬಂದೆಯಾ ಕುಸುಮಾ! ಎಂದು ಪ್ರೇಮಪೂರಿತ ದೃಷ್ಟಿಯಿಂದ ಪದಾರ್ಥವತಿಯು ಹೊಗೆ ಕುಸುಮೆಯನ್ನು ಮುತ್ತಿಟ್ಟಳು. ಪದಾರ್ಥವತಿಯಾಗದೆ ಇನ್ನೊಮ್ಮೆ ಹುಡಿಗೆಯಾಗಿದ್ದರೆ ಕೇಶವನ್ನು ಅವಳನ್ನು ಕೊಳದೆ ಬಡ್ಡತ್ವದಿಲ್ಲ. ಆದರೆ ಪದಾರ್ಥವತಿಯೆಂದರೆ ಅವನಿಗೆ ತುಸು ಭಯ. ಜೀರ್ಣಂದು ಕಡೆಗೆ ಹೊರಟು ಹೊರಧನೆಯಾಗಿದ್ದನು.

‘ಬಂದೆಯಾ ಕುಸುಮಾ! ’

ಮುಂಗುಳ್ಳಿಗೆ ನಕ್ಕು ಕುಸುಮೆಯು ಮೊರೆಯನ್ನು ಕೆಳಗೆ ಹಾಕಿದಳು. ತುಸು ಹೊತ್ತಿನ ಮೇಲೆ: “ಅಕ್ಖಾ! ನನ್ನ ಬಳಿಗೆ ಹಬ್ಬಿದೆ ನೊಂದು. ಮಾರು ನಾಲ್ಕು ಹೊಗ್ಗೆಗಳು ಬಳ್ಳಿವೆ. ಹೂವಾದಾಗ ನಿನಗೂ ಕೊಡಲೇ, ಆಕ್ಖಾ?” ಎಂದು ಉತ್ತಾಪದಿಂದ ಕೇಳಿದಳು.

‘ನನಗಂತ ವೊದಲು ಸಿನ್ನ ಗೊಂಬಿಗೆ ಕೊಡು’ ಎಂದು ಪದಾರ್ಥವತಿಯು ನಗುತ್ತ ಹೇಳಿದಳು.

“ಗೊಂಬಿಗೂ ನಿನಗೂ ಕೂಡಿಲೇ. ನಾಲ್ಕು ಹೂ ಅರಳುವವು ನಮ್ಮ ಬಳಿಯಲ್ಲಿ” ಎಂದು ಕುಸುಮೆಯು ತೊದಲು ನುಡಿದಳು.

“ಅಲ್ಲ! ಮತ್ತೆ ಸಿನ್ನ ಹೆಸರು ತೆಗೆದು ಬಿಟ್ಟಾಗ್ಗಂತಲ್ಲ ಸಾಳಾಗ? ” ಪದಾರ್ಥವತಿಯು ಕೇಳಿದಳು.

“ತಗದರ ಮತ್ತೆ ಹಜ್ಞಾಸತೇನಿ. ನಾನೂ ಸಾಲೆಗೆ ಹೊಗತೇನಿ” ಎಂದು ಕುಸುಮೆಯು ಗಾಂಭೀರ್ಯದಿಂದ ಹೇಳಿದಳು.

‘ಸರಿ! ಸರಿ! ಮಂಟ್ಟಿಗಿಟ್ಟೀರಿ! ’ ದೊಡ್ಡ ದನಿಯೊಂದು ಒಳಗೆ ಸಿಂದ ಕೇಳಬಂದಿತು. ಪದಾರ್ಥವತಿ ಕುಸುಮೆಯರು ಗಾಬರಿಯಾಗಿ ಹಿಂದೆ

ಸರಿದರು. ಕೂಡಲೇ ಅಥವಾದ್ವಾ ದಾಬಳಿಯನ್ನು ಹಚ್ಚಿ ಕೊಂಡಿದ್ದು ಜಾನಕಿ ಬಾಯಿಯವರ ಮೂರ್ತಿಯು ಕಣ್ಣಿದುರಿಗೆ ಬಂದಿತು. ಏರಡೂ ಕೈಗಳಿಂದ ಅವರು ನೀರಿನ ಪಾತೇಲಿಯೊಂದನ್ನೆತ್ತಿ ಹಿತ್ತುಲದಲ್ಲಿ ಸುರುವಲು ಸಾಗಿದ್ದರು.

“ತುಸು ಹಿಡಿಯಲಾ ಜಾನಕಿಬಾಯರ, ಭಾರವಾಗಿರಬಹುದು” ಎಂದು ಪದ್ಮಾವತಿಯು ಏನೆಂದಿಂದ ಕೇಳಿದಳು.

“ಬ್ರಿಹಂಚು ಮುಂಡೆ! ಹೆಸರಿಗೆ ಆಚಾರ ಮನೆ. ಎಲಾಲ್ ಅನಾಚಾರ. ನೇರೆ ಹಾದ ನಿಮ್ಮಪ್ಪ ನಾಲ್ಕು ಲಗ್ಗಿ ವಾಡಿಕೊಂಡ. ದುಡ್ಡಿದ್ದವರಿಗೇನು. ಎಲ್ಲ ಜಂದ. ಇನ್ನೊಂದರಡು ವಾಡಿಕೊಳಿ. ಅಂದರ ಶಿಶಿತದ ಕುಳಿ.”

ಪದ್ಮಾವತಿಯು ಸಿಡಿಲನ್ನು ಕರೆದು ಬಡೆಸಿಕೊಂಡಂತಾಯಿತು. ವೇರೊಯನ್ನು ಸಣ್ಣಿಗೆ ವಾಡಿ ಇನ್ನು ಹೊರಡುವದರಲ್ಲಿದ್ದಳು. ಅವ್ಯಾಪ್ತಿ ಪಾತೇಲಿಯನ್ನು ತೆರವು ವಾಡಿಕೊಂಡು ಜಾನಕಿಬಾಯಿಯವರು ಒಳಗೆ ಬಂದರು.

“ಅಲ್ಲ, ಪದ್ಮಾ, ರಮಾಬಾಯರು ಏನು ವಾಡತಾರ?”

“ಅವ್ಯಾಪ್ತಿ ಅನ್ನ ಕ್ಕಿಟ್ಟು ನಾರು ಮಣಿಸತಿದ್ದಳು. ಹೊಗತೇನಿ ನಾನು” ಎಂದು ಪದ್ಮಾವತಿಯು ಉದಾಸೀನಣಾಗಿ ಸುಧಿದಳು.

“ಅಲ್ಲ ಬಾರ್ತ ಇಲ್ಲೆ. ನಿಮ್ಮಪ್ಪ ಸೇತಾಬಾಯಿ ಎಂಥಾ ಚಲ್ಲೋಹೆಣ್ಣಿಮಗಳು! ಆಕಿನ್ನು ಎರಡೂ ಕಣ್ಣಿಲೆ ನೋಡಿದರ ಸಾವಿತ್ರಿನ್ನು ನೋಡಿದ ಹಾಂಗಾಗಿತತ್ತು. ಅಂಥ ಹಾರಾಯಳ ಕೂಡ ನಿಮ್ಮಪ್ಪಹಗಲು ರಾತ್ರಿ ಬಡದಾಡತಿದ್ದು. ಈಗ ಈಕೆ ಎದುರಿಗೆ ನಾಯಿ ಹಂಗ ಆಗ್ಯಾನಿಲ್ಲೂ, ನಾಯಿ ಹಂಗ? ಒಂದು ಧರ್ಮ, ಒಂದು ವರ್ಮ, ಈ ವರ್ಮಗೇಡಿಗೆ ಏನದ ಮಣಾಳ್ಳಗ? ಆ ಬುಜಡ, ಬೈತಲ, ಸೀರೆ, ಸೆರಗು,— ರಂಭೆ ಅಂತ ತೀರ್ಥಕೊಂಡಾಳ ನಿಮ್ಮಪ್ಪ! ಮರತು ಬಿಟ್ಟುಳು ಕಾಣತದ ಆಚಾರು ಮೈಸೂರ ಕಡೆ ಹೊಗಿ ಕೊಂಡುಕೊಂಡು ಬಂದದ್ದು.”

‘ನಾ ಹೊಗಿ ಬರತೇನಿ. ಹೊತ್ತಾತ್ತು! ’ ಹೊಗೆ ಕೆಳಗೆ ಹಾಕಿ ಪದ್ಮಾವತಿಯು ನಡೆದಳು.

“ಹೊಗಿ ಬಾರವ್ಯಾ. ಈಗಿನ ಹೆಂಗಸರ ಕುಂಕುಮ ಸ್ವಿರ ಇಲ್ಲ,

ಗಂಡಸರ ಮನಸು ಸಮಾ ಇಲ್ಲ. ಕಾಲಮಾನಾನದ ತಿರುಗಾವ್ಯಾಪ್ತ.” ಜಾನಕಿ ಜಾಯಿಯವರು ತಮ್ಮ ರಾಜಧಾನಿಯಾದ ಅಡಿಗೆಮನಸೆಗೆ ನಡೆದರು.

ಈ ಸಂಭಾಷಣೆಯು—ವಶೀಷತೆ ಉಪನಾಯಿಸವು— ನಡೆಯುವಾಗ ಕುಸುಮೆಯು ತಾಯಿಯ ವೋರೆಯನ್ನು ಏಕಿ ಏಕಿ ನೋಡುತ್ತು ಸಿಂತಿ ದ್ವಾರ್ಜು. ಪದ್ಮಾವತಿಯು ಹೋದ ಮೇಲೆ ಮಾತ್ರಾಯಲ್ಲಿ ಬದ್ದ ಕುಪ್ಪಸ ವನ್ನು ತೋರಿಸಿ “ ಆವಾಯ್, ಇಲ್ಲಿದೆ ನೋಡು ನಿನ್ನ ಕುಬಸಾ. ಬರೇ ಮೈಲೆ ಯಾಕ ತಿರುಗಾಡತಿ. ತೊಟ್ಟಕೋ ಇದನ್ ” ಎಂದು ತರಲು ಹೋದಳು.

ಅಕ್ಷಯಕಾಗಿ ಎಚ್ಚರಗೊಂಡವರಂತೆ ಜಾನಕಿಬಾಯಿಯವರು ಸರಗನ್ನು ಸರಿಪಡಿಸಿಕೊಂಡು ಕವಕ್ಕನೆ ಮಗಳ ಮೈಲೇಲೆ ಹೋಗಿ “ ಏ ಹುಂಚ್ಚು ಬೋಿ.....ಡಿ ! ನನ್ನ ಬರೇ ಮೈ ತೊಗೊಂಡು ನೀ ಏನು ಮಾಡತಡಿ ! ಒಳೊಳ್ಳಿ ಗಂಡಸರು ಪಡಸಾಲಾಗ್ಗ ಬಂದು ಕೂತಾಗಿ ನಾ ಈ ಧಾಬಳಿ ಬಿಟ್ಟಿಲ್ಲ. ಈಗಿನ ಹುಡುಗರ ಬುದ್ಧಿನ ವಿಕಾರ ಹೊಡೆದೇ ಎಂದು ಬದರಾಡುತ್ತು ಒಳಕ್ಕೆ ಹೋದರು.

ಮುಂದೆ ಪ್ರತಿನಿತ್ಯ ಕುಸುಮೆಯು ಸಾಲೆಗೆ ಹೋಗತೊಡಗಿ ಕನ್ನಡ ನಾಲ್ಕು ವರ್ಗಗಳನ್ನು ವಶೀಷ ತರಗತಿಯಲ್ಲಿ ಉತ್ತೀರ್ಣಾಳಾದಳು. ಇನ್ನು ಇಂಗ್ಲಿಷ್ ಕನಾಯಿಶಾಲೆಗೆ ಹೋದರೆ ಅವಳಿಗೆ ವಿದ್ಯಾರ್ಥಿವೇತನವು ದೊರೆಯುವ ಸಂಭಾವ್ಯು ಇದ್ದಿತು. ಆದರೆ ಹೇಣ್ಣು ಹುಡುಗರಿಗೆ ಕಲಿಸುವದೆಂದರೆ ಜಾನಕಿಬಾಯಿರಿಗೆ ಸರಿಬರುತ್ತಿರಲ್ಲ.

“ ಬಿಡ್ಡೆ, ನಮ್ಮವಾಯ್ ! ಕಲಿತರೇನು ? ಮುಂಸುರಿ ತಿಕ್ಕೊಂದು ಬೇರೆ ಬಿಟ್ಟಿದ್ದಲ್ಲ ” ಎಂದು ಅವರು ಮಾತ್ರಾಗುಮುರಿತ್ತಿದ್ದರು. ಕುಸುಮೆಗೆ ಈ ವೇದಾಂತವನ್ನು ಕೇಳಿ ಕೇಳಿ ಬೇಸರವಬಟ್ಟಿತ್ತು.

“ ಅಲ್ಲ, ಆವಾಯ್ ! ಬಂದಿಲಾಲ್ಲ ಬಂದು ಬಿನಸ ಸಾಯೋಂದು ಅಂತ ಇವತ್ತು ಇರೋಂದು ಬಿಡತೀಯೇನು ? ಮುಂಸುರಿ ತಪ್ಪಿದ್ದಲಾಲ್ಲ ಅಂತ ಕಸೂತಿ ಸೀರಿ ಉದ್ದೇಷೆ ಬಿಡತೀಯೇನು ? ಏನು ನಾಗಮಂರಿಗೆ ಇಡೋಂದು ಬಡ ತೀಯೋ ? ”

ಜಾನಕಿಬಾಯವರಿಗೆ ಬ್ರಹ್ಮೈತಿ ಸಿಟ್ಟು ಒಂದಿತು. “ನನಗ ! ಸಾಯಂತಿಯಾ ! ಅಯ್ಯ ! ಸಿನ ಹೇಣಾ ಎತ್ತಲಿ ! ತಿರುಗಿ ವಾಡಸತಿಯಾ !” ಎಂದು ಅವರು ಕುಸುಮೆಯನ್ನು ಹೊಡಿದು ಹೊಡಿದು ಹಣ್ಣು ಮಾಡಿದರು. ರಾತ್ರಿ ರಾಯರು ಬರುವ ವರಗೆ ಕುಸುಮೆಯು ಅಳುತ್ತು ಕುಳಿತ್ತಿದ್ದಳು. ರಾಮರು ಒಂದು ಏಚಾರಿಸಿದರು. ಅವರ ಮನಸ್ಸಿಗೆ ಬಹಳ ವ್ಯಧಿಯಾಯಿತು. ಕುಸುಮೆಯು ಸೂಕ್ಷ್ಮ ವಾದ ಅಂತಿಕರಣವನ್ನೂ ಉದಾತ್ತವಾದ ಸ್ವಭಾವ ಪನ್ನೂ ರಾಯರೊಬ್ಬರು ಮಾತ್ರ ಅರಿತಿದ್ದರು. “ ಕುಸುಮಾ ! ನೀ ಸಾಲಿಗೆ ಹೋಗುವಂತಿ. ನಿನ್ನ ಮನಸ್ಸಿಗೆ ಬರೊತ್ತನಕ ಇಂಗ್ಲಿಷು ಕಲಿಪಂತಿ. ನಾ ನಿನ್ನ ಸಾಲಿಗೆ ಕಳಸತೇನಿ ” ಎಂದು ಅಭಿವಜನವನ್ನಿತ್ತರು. ಕುಸುಮೆಯು ಸುಮೃದ್ಧಾದಕ್ಷಿ. ರಾಯರ ವಚನದ ಬೆಲೆಯು ಅವಳಿಗೆ ಗೊತ್ತಿತ್ತು. ದಿನಬೆಳಗಾದರೆ ಹರಿಹಾಯುವ ಜಾನಕಿಬಾಯಿಯವರಿಗೆ ಕೂಡ, ಬಹುಶ ಸುಮೃದ್ಧಿನಿರುವ ರಾಯರು ಒಂದು ಮಾತನಾಡಿದರೆ, ಮಾನ್ಯದಿಯುವ ಧ್ವನಿರಿತಿಗಾಗಿ ಪರಿಶೀಲಿಸುತ್ತಿದ್ದಾರು. ಆದರೆ ಅಂದಿನಿಂದ ಜಾನಕಿಬಾಯಿಯವರು ಮಗಳನ್ನು ಬೇರೆ ದೃಷ್ಟಿಯಿಂದ ಕಾಣತೊಡಗಿದರು. ಅವಳಿನ್ನು ಕಂಡರೆ ಅವರಿಗೆ ಸೇರಿಕೆ ಬರುತ್ತಿರಲ್ಲ. ಕೇಶವನ ಮೇಲೆ ಅವರ ಮೋಹವು ಹೆಚ್ಚಿದ ಹಾಗೆ ಕುಸುಮೆಯು ಮೇಲಿನ ಅವರ ಪ್ರೀತಿಯು ಕಡವೆಯಾಗಿತ್ತಿತು.

ಕುಸುಮೆಯು ಪದಾರ್ಥವತಿಯನ್ನು ಅಕ್ಷಸಂತೆ ತಿಳಿದುಕೊಂಡು ವರ್ತಿಸುತ್ತಿದ್ದಳು. ಅವರಿವರ ಒಬ್ಬಗಳು ಒಂದೇ ರೀತಿಯಾಗಿ ಹರಿಯುತ್ತಿದ್ದವು. ಪದಾರ್ಥವತಿಗಾದರೂ ಕುಸುಮೆಯು ಮೇಲೆ ಬಲು ಜೀವವಿತ್ತು. ಅಕ್ಷಸ ಒಡನಾಡಿಯಾದ ಕುಸುಮೆಯನ್ನು ಕಂಡರೆ ಅಂತಿಕರಣವು ಉಕ್ಕಿಬರುತ್ತಿತ್ತು. ಕುಸುಮೆಯು ಇಂಗ್ಲಿಷು ಕಲಿಯುವದಾದರೆ ತಾನು ಅವಳಿಗೆ ಮನೆಯಲ್ಲಿ ಹೇಳಿಕೊಡುವೆನೆಂದು ಅವನು ವಚನ ಕೊಟ್ಟಿದ್ದನು. ತಾನು ಏನನ್ನು ತಿಂದರೂ ಇವರನ್ನು ಬಿಟ್ಟು ಕುಸುಮೆಯು ತಿನ್ನಿತ್ತಿರಲ್ಲ. ಅವರು ತಮ್ಮ ಈ ಸ್ವೇಹವೆಲ್ಲ ಹಿರಿಯರಿಗೆ ಮಾತ್ರ ತಿಳಿಯದ ಹಾಗೆ ಏಪಾರಿದು ಮಾಡುತ್ತಿದ್ದರು.

ಒಂದು ದಿವಸ ಸಂಜಿಗೆ ಸರಹರಿಯು ಸಾಲೆ ಬಿಟ್ಟುಮೇಲೆ ಶೀನೂನ ಸಂಗಡ ತಿರುಗಿ ಬರುತ್ತಿದ್ದ. ಇವರು ಈಗ ಇಂಗ್ಲಿಷು ನಾಲ್ಕುನೇ ಇಯತ್ತೆ

ಯಲ್ಲಿ ಓದುತ್ತಿದ್ದರು. ಸರಹರಿ ಒಂದನೆಯೆ ಸಂಬರು, ಎರಡನೆಯೆವಾಸಿ ಶೀನು. ಆದರೆ ಅದರಲ್ಲಿ ಯಾವ ಬಗೆಯ ಅನೂದಿತು ಇರಲ್ಲ. ಜೀವದ ಗೆಳಿಯರಾಗಿದ್ದರು. ತಿಪ್ಪನು ಅವರನ್ನು ಸಾವಕಾಶವಾಗಿ ಹಿಂಬಾ ಲಿಸಿದ್ದನು. ಆತನೂ ಇದೇ ಇಂಗ್ಲಿಷ್ ಒಂದನೆ ಇಯತ್ತೆಯಲ್ಲಿ ಕಲಿಯು ತ್ತಿದ್ದನು.

ಇಂಗ್ಲಿಷ್ ಕಲಿಯಲಕ್ಷ್ಯ ಪಾರುರಂಭಿಸಿದ್ದ ಕುಸುಮೆಯು ಅದೇ ಹಾದಿ ಯಿಂದ ತಿರುಗಿ ಬರುತ್ತಿದ್ದಳು. ಸಾಲೆಗೆ ಹೋಗಹತ್ತಿ ಕೆಲವು ತಿಂಗಳಾಗಿ ದ್ವಾರು. ಆಕೆಗೆ ಎಲ್ಲವೂ ಹೊಸತ್ತು. ಒಂದು ಬಾಳಿನ ಹೊಸತಾದ ವೆಟ್ಟಿಗೆ ಲವನ್ನೇ ರಿಂದತೆ ಅವಳಿಗೆನಿಸಿತ್ತು. ಸರಹರಿಯನ್ನು ಸೋಡಿಡ ಕೂಡಲೆ ತನ್ನ ಗೆಳತಿಯರನ್ನು ಬಿಟ್ಟು ಬಂದು ಅಂದು ತಾನು ಕಲತ ಪಾಠವನ್ನೂ ಶಾಲೆ ಯಲ್ಲಿ ನಾಸ್ತಿರರು ಹೇಳಿದುದನ್ನೂ ನಿರ್ಣಯತ್ವಾಧಿಕಾರಿ. ಹಿಂದಿನಿಂದ ಬರುತ್ತಿದ್ದ ತಿಪ್ಪನ ಚೇಷ್ಟೆಗೆ ಪಾರುರಂಭವಾಯಿತು. “ದೇಖಿಂ ! ಬೊಂಬಾ ಯಕ್ಕಿ ರಾಜಾರಾಣಿ ! ದೇಖಿಂ !” ಎಂದು ಹಾಡಿ ಅವನು ಗಟ್ಟಿಯಾಗಿ ಸಗಲಾರಂಭಿಸಿದನು. ಸರಹರಿಗೆ ವಿವರಿತವಾದ ಸಂತಾಪವಾಯಿತು. ತನ್ನ ಪುಸ್ತಕಗಳನ್ನು ಶೀನೂನ ಕೈಯಲ್ಲಿ ಕೊಟ್ಟು ತಿಪ್ಪನನ್ನು ಕಿವಿ ಹಿಡಿದೆ ಕೆನ್ನೆಯ ಮೇಲೆಹಂದು ಬಲವಾಗಿ ಕೊಟ್ಟುನು. ತಿಪ್ಪನ ರೂದನಕ್ಕೆ ಪಾರುರಂಭವಾಯಿತು. ಅಳುತ್ತ ಓಡುತ್ತ ಮನಗೆ ಬಾದು ಸರಹರಿಯು ಹೊಡಿದ್ದನ್ನನ್ನು ಬಣ್ಣಿಸಿ ತಿಪ್ಪನು ರವಾಬಾಯಿಯವರೆದುರಿಗೆ ದೂರು ಹೇಳಿದನು. ಅವರ ಆಭ್ಯಾಸಿಕ್ಕೆ ತಡವೇ ಇಲ್ಲ. ಸರಹರಿಯ ಹೆಸರಿನಿಂದ ಒಂದು ಸೂಕ್ತವನ್ನೇ ಸುರುವು ಮಾಡಿದರು. ಏನಾಗಿದೇಂಬೇ ತಿಳಿದುಕೊಳ್ಳು ಬೇಕೆಂದು ಪದಾರ್ಥವಿಯು ಸರಹರಿಯ ದಾರಿಯನ್ನು ಕಾಯುತ್ತ ಬಾಗಿ ಲಲ್ಲಿಯೇ ನಿಂತು ಕೊಂಡಿದ್ದಳು. ಅದೇ ಮುಳುಗುತ್ತಿರುವ ಸೂರ್ಯನ ಹೊಂಬೆಕು ಅವಳ ಮುಖವನ್ನು ಮುದ್ದಾಗಿಸಿತ್ತು; ಸಹಜವಾಗಿ ಕಾಂತಿ ಮಯವಾದ ಅವಳ ಕಂಗಳಲ್ಲಿ ಒಂದು ಎಲಕ್ಕಣ ಪ್ರಭೇಯನ್ನು ತಂದಿತ್ತು. ಈ ಸಮಯಲ್ಲಿ ಕೇಶವನು ತನ್ನ ಸಂಗಡಿಗರೊಂದಿಗೆ ತಿರುಗಾಡಲಿಕ್ಕಂದು ಹೊರಗೆ ಹೊರಡುವದರಲ್ಲಿದ್ದನು. ಆಗ ಅವನ ಗೆಳಿಯರಲ್ಲಿ ವಿನಾದ ಭೀಮ, ಪದಾರ್ಥವಿಯ ಕಡೆಗೆ ಬೆರಳು ಮಾಡಿ ತೈರಿಸಿದನು.

“ ಕೇಶವ ! ಅಲ್ಲಿ ನೋಡು ! ಎಂಥ ಹುಡಿಗೆ ! ಸನಗೆ ಇಂಥ ಕಸ್ಟ್ಯು
ಇನ್ನೀಲಿ ಸಿಗಬಹುದು ! ”

ಕೇಶವನು ಒಂದು ಕ್ಷಮತ್ವಕೊಳ್ಳತ್ತ ದಿಟ್ಟಿಸ್ತೇ ನೋಡಿ ಹೊಸವಾಗಿ
ಮುಂದೆ ಸಾಗಿದನು.

ಪ್ರಕರಣ ೫

ಒಂದು ಪತ್ರ

ಪದ್ಮಾವತಿಯ ಹಾದಿಯನ್ನು ಕಾರ್ಯತ್ವ ರವಾಬಾಯಿಯವರು
ಒಂದು ದಿನ ಅಡಿಗೆ ಹಾಕುತ್ತಿದ್ದರು. ಇನ್ನೂ ಬರಲಿಲ್ಲವಲ್ಲ ! ಎಂದು ಕಿಟ್ಟಿ
ಕಿಯೋಳಿಂದ ಹಣಿಕೆ ನೋಡುತ್ತಿದ್ದರು. ಕಡೆಗೊಮ್ಮೆ ಪದ್ಮಾವತಿಯು
ಒಂದಳು.

“ ಎಲ್ಲಿ ಹೋಗಿದ್ದೆ ? ”

“ ಕು-ಸುಮಾ ಉರಿಂದ ಬಂದಳು. ನೋಡಲಿಕ್ಕೆ ಹೋಗಿದ್ದೆ. ”

“ ದಿನಾ ಸ್ವೀಕ್ಷಿಂದ ನಾರು ಮಂದಿ ಉಂಗಿ ಬರತಾರೆ. ನೋಡ
ಲಿಕ್ಕು ಹೋಗತೀಯೇನೇ ? ”

“ ಇಲ್ಲ ”

“ ಹಾಗಾದರೆ ಈಗ ಯಾಕ ಹೋಗಿದ್ದು ? ”

“ ಕುಸುಮಾ ಬಂದಿದ್ದಳು. ”

“ ಆ ರಾಕ್ಷಸಿ-ಮುಂದಿಗೂಬೆ ಮನಿಗೆ ಕಾಲಿಡಕೂಡು ಅಂತ ನಿನಗ
ಹೇಳಿಲ್ಲೇನೇ ? ನಿನಗ ಮಸ್ತಿ ಏನೆ ? ನಿನಗ ಸೆಡವೇನೇ ? ನಿನಗ ಸಿಸ್ತೇನೇ ?
ಏನೆ ? ”

“ ಉಂ ”

“ ಬಿಕ್ಕು ಬ್ಯಾಡ, ಬಾಣಂತಿ. ಬಿಕ್ಕುಬ್ಯಾಡ ನನ ಮಂತಾಯಿ. ಬಾ

ಇಲ್ಲಿ" ಪದಾರ್ಥವತಿಯನ್ನು ಕಿವಿ ಹಿಡಿದೆಳಿದು ಅದು ರಮಾಬಾಯರು ಅವನ್ನು ಮೇಯುತ್ತಂಬಿ ಚಿವೆಟಿದರು.

ಇಂಥೆ ಎಣ್ಣೆಲ್ಲೋ ಪರಸಂಗಗಳು ನಡೆಯುತ್ತಿದ್ದವು. ಪದಾರ್ಥವತಿಗೆ ಈಗ ಪದಿಮಾರು ತುಂಬಿ ಪದಿನಾಲ್ಕುರಾಲ್ಲಿ ಬೆದ್ದಿತ್ತು ಬೆಕೆಗೆಯ ಹುಡಿಗೆ. ಬಹು ಎತ್ತರವಾಗಿ ಬೆಕೆದಿದ್ದಳು. ಅಗಲವಾದ ಕಣ್ಣಾಗಳು, ಸರಳವಾದ ಮೂಗಿಗು. ದುಂಡನ್ನು ಮುಖ, ಮೊರೆಯು ಮೇಲೆ ಉಕ್ಕುತ್ತಿರುವ ಕಳೆ,— ಇವೆಲ್ಲ ನೋಡುವವರನ್ನು ಮೊರೆಪಿಸಿದುತ್ತಿದ್ದವು. ತನ್ನ ತಾಯಿಯ, ಯಾಗೆ ಆಕೆಯ ವರ್ಣವು ಸಸುಗಂಪು ಈಗ ಪಶೇಷವಾಗಿ ಪದಾರ್ಥವತಿಯು ಹೊಂಗಿ ಹೊರೆಗುತ್ತಿರಲಿಲ್ಲ. ಮನೆಯಲ್ಲಿಯೇ ಕೆಲಸವಾಡತ್ತ ಕೂಡಿ ದಾಗ ಓದುತ್ತ ಕಾಲವನ್ನು ಕಳೆಯುತ್ತಿದ್ದಳು.

ಹೈಗ್ರೀವಾಚಾರ್ಯರು ಲಗ್ನವಿಲ್ಲದೆ ಹೀಗೆ ಹುಡಿಗೆಯನ್ನು ಬೆಕೆಯ ಗೊಡುವವರಲ್ಲ. ಲೊರೆಕವಿರುದ್ದವಾಗುವದಲ್ಲಿವೆ? ಧರ್ಮವಿರುದ್ದವಾಗು ಪದಿಲ್ಲವೆ? ಆದರೆ ಹೆಂಡತಿಯ ಮಾತ್ರ ಕೇಳಿ ನಿರೂಪಾಯರಾಗಿದ್ದರು. ರಮಾಬಾಯಿಯವರ ಮಗುವು ಇನ್ನೂ ಸಣ್ಣಾದಿತ್ತು. ಕೈ ಬಿಡುತ್ತಿರಲಿಲ್ಲ. ವೆಂಕಮ್ಮನವರು ತೀವ್ರ ಹೊರೆಗುವವರು. ಪದಾರ್ಥವತಿಯ ಲಗ್ನವಾದ ಮೇಲೆ ಶತ್ತೀಯ ಮನೆಯವರು ಕರೆದುಕೊಂಡು ಹೊದರೆ ರಮಾಬಾಯಿಯವರಿಗೆ ಮನೆಗೆಲನ ನೀಗಬಹುದೆ? ಕೃಷ್ಣನಿಗೆ ಒಂದು ವರುವವಾಗಲಿ. ಮೇಲಾಗಿ ಈ ದಿನದಲ್ಲಿ ಗಳಿ ವರ್ಷಗಳಾಗದೆ ಲಗ್ನವಾದ ಹುಡುಗೆಯಿದು ಎಷ್ಟು ಮಂದಿ? ರಮಾಬಾಯಿಯವರು ತಮ್ಮ ನೇನಷ್ಟು ತಂಡುಕೊಂಟ್ಟರು; "ನೀವು ನನ್ನ ಕೈ ಹಿಡಿದಾಗ ನನಗಿಷ್ಟು ವರ್ಷ ತಾನೆ ಅಂತ ತೀಳಿದ್ದೀರಿ! ಹದಿನಾಲ್ಕು ತುಂಬಿದ್ದವು!"

ಹೀಗಾಗಿ ಆಚಾರ್ಯರಿಗೆ ಲಗ್ನವನ್ನು ಮುಂದಕ್ಕೆ ಹಾಕದೆ ಗತಿಯಿರಲಿಲ್ಲ. ಸುಭೂನಿಗೆ ಮಾತ್ರ ಪರಾಸ್ತೇಷಣೆಯಾಡಲಿಕ್ಕೆ ಹೇಳಿದ್ದರು. "ನಮ್ಮ ಹುಡಿಗೆ ಇನ್ನೂ ಗಳ ವರುಷ, ಈಗ ಲಗ್ನದ ವಿಚಾರ" ಎಂದು ಮಂದಿಗೆ ಹೇಳಿತ್ತುದ್ದರು. ಈ ವರ್ಷ ಲಗ್ನಮಾಡಿಬಿಡಬೇಕೆಂದು ಆಚಾರ್ಯರು ನಿಶ್ಚಯಿಸಿದ್ದರು.

ಇದೇ ಸ. ಮಾರಿಸಲ್ಲಿ ಸಾಪ್ತಪ್ರಗಳ ದಿನ್ಯದಶಸವಾಗುವಂತಹ ಅಲಭ್ಯ ಅಂಭವವು ವೋಗಾಗ್ನಿಯ ಒಪರಿಗೆ ಸಂಘವಿಸಿತು. ವೋಗಾಗ್ನಿಯ ಇತಿಹಾಸದಲ್ಲಿ ಇದೊಂದು ಪಶ್ಚಿಮವಾದ ಸಂಗತಿಯು ಬರುಗಿತ್ತೆನ್ನ ಬೇಕು. ಅಲ್ಲಿಯ ಭಕ್ತ ವ್ಯಂಧಕ್ಕೆ ಅಂಥ ಸುಸಂಧಿಯು ಒಮಳ ದೀರ್ಗಣಿಂದ ದೊರೆತಿಲ್ಲ. ಆಗ ಶಾರಲಾಜ ಆತಂಬರಸರ್, ತಿಳಿಯಲ್ಲ ಇನ್ನೂ ಅನೇಕ ಅಥಾರಗಳು ದೊರೆ ಎಂತ್ತಮೇ ಇವಗಳಲ್ಲಿ ಸರಪರಿಯ ಗಳಿಯ ಶೀಸೂನ ತಂಡೆಯಾದ ಗಣವಿ ರಾಯರ ಪತ್ರನ್ನೊಂದು. ಅವನ್ನು ಅವರು ಪುಣಿಯಲ್ಲಿ ಕೆಲಸ ಮಾಡುವ ತಪ್ಪಿ ಸ್ವೇಚ್ಛಿತರಾದ ಶ್ರೀ. ಹೋಡಕರವರಿಗೆ ಬರೆದಿದ್ದರು. ಅವು ಇಂಗ್ಲೀಷಿಸಲ್ಲಿನ್ನು ಉದಾ ಉಸುವಾದವನ್ನು ಸಾತ್ರ ಇಲ್ಲಿ ಕೊಟ್ಟಿದೆ.

ಫೇನು

ಮೋಗಾಗ್ನಿ

೧೯೨೭-೧೯೨೮

ಪ್ರಿಯ ಮೋಡಕ,

ನಿನ್ನ ಪತ್ರವು ಮುಕ್ಕಿತು. ಇಲ್ಲಿ ಎಲ್ಲರೂ ಕ್ಷೇಮವಾಗಿದ್ದೇವೆ. 'ಕೇಸರಿ' ಆಫೀಸಿಸಲ್ಲಿ ನನ್ನ ಪೂರ್ಣ ವಿಳಾಸವನ್ನು ತಿಳಿಸಿ ತಪ್ಪದೆ ಸನಗೆ ಸಂಚಿಕೆಗಳು ಬಂದು ಮುಖ್ಯವಂತೆ ಮಾಡಿದ್ದ ಕಾಳ್ಜಿ ನನ್ನ ಅನಂತ ಪ್ರಣಾಮು ಗಳು. ಪುಣಿಯ ಸುದ್ದಿಯನ್ನೆಲ್ಲ ಕೇಳಿ ವಿಸ್ತೃಯಗೊಂಡೆ. ಹಿಂದುಸ್ಥಾನದ ರಾಜಕಾರಗುಕ್ಕೆಲ್ಲ ಪುಣಿಯೇ ಇಂದು ಕೇಂದ್ರಸಾಧನವಾಗಿದೆ. ಟೀರ್ಕ-ಗೋಳಿಯವರ ಸಡುವೆ ಮತ್ತಿಂದವೆಂದು ರೇಣಾಯಿತು? ಇವರಿರಿಸನ್ನು ಒಳಗೊಂಡ ಪುಣಿಪತ್ರನದ ಪುಣಿಯನ್ನು ಎಷ್ಟೆಂದು ವರ್ಣಿಸುವದು?"

"ಮೋಗಾಗ್ನಿಯಲ್ಲಿ ಏನು ಸಡೆದಿದೆಯೆಂದು ನೀವು ಪ್ರಶ್ನಿ ಮಾಡಿದ್ದೀರಿ. ಮೋಗಾಗ್ನಿಯು ಪುಣಿಯಷ್ಟು ದೊಡ್ಡ ಪಟ್ಟಣವಲ್ಲವಂಬುದು ನಿಂದಿಗೆ ಗೊತ್ತೇ ಇದೆ. ಇಲ್ಲಿಯ ದೊಡ್ಡ ಪಟ್ಟಣಗಳಲ್ಲಿಯೂ ಸಹ ಇನ್ನೂ ಆ ಚೀತನೆಯ ಸಂಚಾರವಾಗಿಲ್ಲ. ಅಂದ ಮೇಲೆ ಮೋಗಾಗ್ನಿಯ ಸ್ಥಿತಿಯ ನಾನ್ಯರೂ ಸೈಳಿದುವರು? ಇಲ್ಲಿಯ ಜನರು ಇನ್ನೂ ಎಷ್ಟು ತ್ತಿಲಿ. ಮೇನ್ನೇ ಸಡೆದ ಬಂದು ಪ್ರಸಂಗವನ್ನು ನಿಮಗಾಗಿ ಇಲ್ಲಿ ವರ್ಣಿಸುವನು. ಒವರ್

ಸ್ವಾಮಿಗಳು ಇಲ್ಲಿಗೆ ದಯವಾಡಿಸಿದ್ದಾರೆ. ಸ್ವಾಮಿಗಳಿಂದರೆ? ಮೊದಲು ಅವರು ಧರ್ಮಕ್ಕೆ ಸ್ವಾಮಿ! ಸನಾತನಧರ್ಮವನ್ನು ಸಂರಕ್ಷಿಸಲೆಂದು ಬೀಳಂಕರಕಟ್ಟಿದವರು. ಕಲಿಯುಗದಲ್ಲಿಯೂ ಕೃತಯುಗ (ಹೃತಯುಗ?) ವನ್ನು ತರುವವರು! ದುಷ್ಪರಸ್ನು ಶಿಕ್ಷಣ ಶಿವರಸ್ನು ರಕ್ಷಿಸುವ ಪರಿಪೂರ್ಣ ರೆಂದು ಜೀಸರಾಗಿದ್ದರು. ಅವರ ಮಾರಾತ್ಮಾಮೂರ್ತಿ ಕೇಳಿಟ್ಟೇ ದೇವತೆಗಳು. ಅವರ ಸ್ವಾಮಿವಂಂಬಿಪ, ಅವರ ಅಷ್ಟಪ್ರಧಾನರು, ಅವರ ‘ಮುಖ್ಯಾರ’ ಪರಿವಾರ! ಅವರ ಅಧಿಕಾರವೇ ಅಧಿಕಾರ! ಅವರ ದೌಲತ್ತೇ ದೌಲತ್ತು! ಅವರ ದರ್ಶನವೇ ದರ್ಶನ! ಆದೂ! ಆಯ್ಕೋ! ಎನಿತು ವರ್ಣಿಸಲಿದರ ಜಪಲ ಚೇಷ್ಟ್ಯೆಯನು!”

“ಸ್ವಾಮಿಗಳು ಉರಿಗೆ ದಯವಾಡಿಸಿದರು. ಉರ ಒನರು ಕಹಳೆ-ಬಾಳ್ಳಂಡೆ-ತೆಗೆದುಕೊಂಡು ಹೋಗಿ ಈ ಬೀಳಂತ ದೇವರನ್ನು ಕರೆಯು ಕೊಂಡು ಬಂದು ಗುಡಿಯಲ್ಲಿಗೆಸಿದರು. ಇಲ್ಲಿಯ ಆಚಾರ್ಯರ ಗಡ್ಡೆಗೆ ಅಗಿರಬಹುದಾದ ಆಸಂದವನ್ನು ವರ್ಣಿಸಲಭವಲ್ಲ. ಸ್ವಾಮಿಗಳ ಭಕ್ತರದಲ್ಲಿ ಇನ್ನು ಷಡ್ಸಸ ಭೇಜಿಸಿವು ಗೆಕ್ಕುವದಲ್ಲ! ‘ಭೇಜಿಸನೋತ್ತರ’ ದಲ್ಲಿ ದಕ್ಷಿಣೆ! ಉಳಿದ ವೇಳೆಯಲ್ಲ, ‘ಶಾರದ್ಧ-ಪಕ್ಷ’ ಗಳಿಗೆ ಯಾಗುವ ವೈದಿಕರು, ಈಗ ‘ಗೃಹಸ್ಥರ’ನ್ನು ಕಂಡರೆ ಮಾತನಾಡಿಸದೆ ಮೋರೆಯನ್ನು ತಿರುವಿ ಶಾಗು ತ್ವಿದ್ದರು. ಉರ ತುಂಬ ಈ ಭಕ್ತ್ಯಾಪಿಯರ ಕೋಲಾಹಲವೇ ಕೋಲಾಹಲ! ಉರೆಲ್ಲ ಗದುಗಷುಸಿ ಹೋಯಿತು.”

“ದಿನಾಲು ಸ್ವಾಮಿಗಳು ತಮ್ಮ ‘ದಬಾರ’ ವನ್ನು ನೇರೆಯಿಸು ತ್ವಿದ್ದರು. ವಿದ್ವನ್ನಿನ್ನಿಂದಿಯಾಗಬೇಕಲ್ಲ? ಸ್ವಾಮಿಗಳೂ ಸ್ವತಃ ವಿದ್ವಾಂಸರು. ‘ಸುಧಾರಕರ’ ಮತವನ್ನು ಖಂಡನೆಮಾಡಿ ತಮ್ಮ ಸಿದಾಂತನ್ನು ಪ್ರಸಾಧಿಸುವ ಬಂದು ಪ್ರಚಂಡವಾದ ಗ್ರಂಥವನ್ನು ಬರೆಯುವದರಲ್ಲಿದ್ದರು. ಕೆಲವರು ಮುಕ್ತಾಫಲ ಪರೀಕ್ಷೆ ಕರಿರುತ್ತಾರೆ. ಸ್ವಾಮಿಗಳು ವಿದ್ವನ್ನಿಂದ ಪರೀಕ್ಷೆ ಕರಿದ್ದರು. ಒದರುವದರ ಮೇಲಿಂದ, ಕಾಣುವದರ ಮೇಲಿಂದ, ಅವರು ಅಗಾಧವಾದ ಪಾಂಡಿತ್ಯದ ಅನಾರವಾದ ಮಹಿಮೆಯನ್ನು ತಿಳಿಯು ತ್ವಿದ್ದರು. ಒಬ್ಬ ಹುಡುಗನಿಗೆ ವಾಯುಸ್ನೋತ್ತರವು ಮುಖೀಯದ ವಾಗಿತ್ತು. ಸ್ವಾಮಿಗಳು ಅವನಿಗೆ ಮುದ್ರಾರಣವನ್ನು ಮಾಡಿಸಿದರು.

ಇನ್ನೊಬ್ಬನು ವೇದಾಧ್ಯಯನವನ್ನು ಸಡೆಸಿದ್ದಾನು. ಅವನನ್ನು ಏಕೇಷವಾಗಿ ಪರಾಂಬರಿಸಿದರು. ಹೊಟ್ಟೆಗ್ಗಿಲ್ಲದ ಆಚಾರ್ಯರು ಬಂದು ಬಂದು ಶೈಲ್ಕೂರ್ಕ ವನ್ನು ಹೇಳಿದರು. ಅವರಿಗೆ ಗಂ ರೂಪಾಲಿಗಳನ್ನು ಕಾಣಿಕೆಯಾಗಿ ಕೊಟ್ಟರು ಉಂಗಿ ಪ್ರತಿಭಾಕಾಲಿಯೆಂದು ಹೆಸರಾದ ವೇದವ್ಯಾಸಾಚಾರೀ ಯೆಂಬ ತರುಗಾ ವಿದ್ಯಾರ್ಥಿನು ಬಂದನು. ಅಧ್ಯಮಧ್ರು ಇಂಗ್ಲೀಷು ಕಲ್ತು ಇದು ಹೆಲ್ಲೋಂಚ್‌ ಏದ್ವೆಯೆಂದು ಹೇಳಿ ಅದನ್ನು ಕ್ಯಾಚಿಸಿ, ಈಗ ‘ವೇದಾಂತ’ ವನ್ನು ಪರಿಶೀಲಿಸುತ್ತಿದ್ದಾನು. ಅಲ್ಲದೆ ಅವನು ಸಂಸ್ಕೃತದಲ್ಲಿ ಉತ್ತಮ ಕಂ ಯೆಂದೂ ಹೆಸರಾಗಿದ್ದಾನು. ಅವನನ್ನು ಈ ಕಾವ್ಯಶಕ್ತಿಗೂಂಸ್ಕರ ಅಭಿ ನಂದಿನಲ್ಲಿ ಅವನ ಕಾವ್ಯದಹ್ಯೇ ಮೃಧುಮಧುರವಾದ ಶೈಲ್ಯಲ್ಲಿ ಅವನ ಸ್ವೇಷಿತರಾದ ನಾರಾಯಣಾಚಾರ್ಯರು “ ಕವಿಶ ಕಾಲಿದಾಸೀಷೇ ತಾಡಿತಸ್ತವ ಕವಿತಯಾ ” ಎಂದು ಪಾರುಹಂಭವಾಗುವ ಪದವ್ಯಾಪ್ತಿಯನ್ನು ಮಾಡಿದ್ದರು. ವೇದವ್ಯಾಸಾಚಾರಿಯು ಮುಂದ್ರಾಜಾದ ಖಚಿನ್ನು ನಾಲ್ಕು ಒನರಿಂದ ಕೂಡಿಸಿ ‘ಧೂವಚರಿತ್ರಂ ’ ಎಂಬ ಕಾವ್ಯವನ್ನು ಬರೆದು ಆಚ್ಚುಹಾಕಿ ಸಿದ್ಧಿಸಿ. ಈಗ ಬಂದು ಪ್ರತಿಯನ್ನು ತಂದು ಸಾಮಾನ್ಯಗಳ ಪದತಲದಲ್ಲಿಟ್ಟು ಸಾಪ್ಯಾಂಗವೇರಿದನು. ಅವನನ್ನು ಸಾಮಾನ್ಯಗಳು ಹಿಡಿದೆತ್ತಿ, ಮನ್ನಿಸಿದ್ದಲ್ಲದೆ ಸುಧಾರಕರ ವಿರುದ್ಧವಾಗಿ ಕಾವ್ಯವನ್ನು ಬಿರೆಯಲು ಅಂ ರೂಪಾಲಿಗಳನ್ನು ದಯವಾಲಿಸಿದರು !

“ ದಬಾರದೊಡನೆ ದಬ್ಬಾಳಿಕೆಯೂ ಸಡೆಯಿತು. ಸಮೀಪದಲ್ಲಿರುವ ‘ ಮುಂಟ್ರಾಳಿಗೆ ದಬ್ಬು ’ ಎಂದು ಹೇಳುವದೇ ತಡ, “ ಸದ್ಗೃಹಸ್ಥರ್ ” ನಾಗಲಿ “ ಸಭ್ಯಗೃಹಸ್ಥರ್ ” ನಾಗಲಿ, ಅವರು ಜಂಡಿಗೆ ಕೈಕೊಟ್ಟು ದಬ್ಬು ಬಿಡುತ್ತಿದ್ದರು. ಜಂದಾರಪುರದಿಂದ ಮುಂದಾರಜಾಕ್ಕೆಂದು ಬಬ್ಬು ಬಾರಹ್ಯಣನು ಬಂದಿದ್ದಾನು. ಆ ಬಾರಹ್ಯಣಿಗೆ ಅಂ ರೂಪಾಲಿಗಳನ್ನು ಕೊಡಿಂದು ಸಾಮಾನ್ಯಗಳು ಆಜ್ಞೆಮಾಡಿದರು. ಆ ಯೋಗ್ಯತೆಯಿಲ್ಲದ ಭಾರಹ್ಯಣನು ಗೊಳಿಷ್ಯೇ ಎಂದು ಅತ್ತೆನು. ವಕೀಲ ಗುಂಡೇರಾಯರ ಮಗನು ಕಾರಪು ಬಿಡಿಸಿದ್ದಕಾವ್ಯಿ ಸಾಮಾನ್ಯಗಳು ಅವನನ್ನು ಬಯಸ್ಸು ಮುಚ್ಚಿದರು. ನರಸಿಂಗರಾಯರ ಮನೆಯಲ್ಲಿರುವ ಬಾಲವಿಧವೆಯು ಕೇಶ-ವಪನವು ಇನ್ನೂ ಉಳಿದ್ದಕಾವ್ಯಿ ಅವರಿಗೆ ಹೆದರಿಕೆಹಾಕಿದರು. ನನ್ನ ಮಗ ಶ್ರೀನಾಡನ

ಎಲ್. ಎಲ್. ಪಿ. ಆದ ಮೇಲೆ ಅವನನ್ನು ವಿಲಾಯತಿಗೆ ನಿದ್ರಾಭಾಸಕಾಳುಗಿ ಕಳಿಸುವ ವಿಚಾರದಲ್ಲಿ ನಾನಿದ್ದೇನು. ಸ್ವಾಮಿಗಳು ನಮ್ಮ ಕುಲಕೋಟಿ ಯನ್ನೇ ಶಪಿಸಿದರು. ಅಕಾಶಾತ್ಮಾ 'ದರ್ಕನ' ಕ್ಷೇತ್ರದಿರುವ ಶ್ರೀಸಿವಾಸರಾಮರಿಗೆ ಸ್ವಾಮಿಗಳು ಇಂದು ನಿಮ್ಮಿಂದ ಉರಿ ಪ್ರಸ್ತುವಾಗ ಬೇಕೆಂದರು. ರಾಯರು ಹಿಂದು ಮುಂದೆ ನೋಡಲು ಪ್ರಸಂಗವು ದೀಪ್ರಾರ್ಥಕ್ಕೂ ನೋಗಬಹುದೆಂದು ಎಚ್ಚರಿಕೆ ಕೊಟ್ಟರು. "

" ಮೇರೆ ಉರಿಸಲ್ಲಿ ಗೊಂದಲವೆದ್ದೀತು. ಷ್ಲೇಣಿಸಕಿಂತ ಭಯಂಕರ ವಾದ ಈ ಅಂಬುರೋಗವು ಕಲಪರನ್ನು ಪಾದಾಕ್ರಾಂತರನಾಗಿ ಮಾಡಿತು. ಸರಕಾರದ ಬಲುಮೇಯಷ್ಟು ಫೀಕರವಾದ ಈ ಒತ್ತಾಯವು ಜನಪ್ರಸವನ್ನು ಸಡುಗಿಸಿತು. ಯವನನು ಆವಿಭೂತನಾದನೇನು? ಜನರಿಗೆ ತೀಯ ದಾಯಿತು. "

" ಹೀಯ ವೋಡಕ, ಇದಿಗೆ ನಮ್ಮ ಪಾರ್ಬಂತದಲ್ಲಿಯ ಸ್ತುತಿ. ನಾನೇನು ಸಾಹಿತ್ಯಯಲ್ಲ. ಆದರೂ ನಡೆದ ಪ್ರಸಂಗವನ್ನು ಯಥಾವಂತಿ ಯಾಗಿ ಬಣ್ಣಿಸಲು ಪರಯತ್ವಸ್ಥಿದ್ದೇನೆ. ನಮ್ಮ ಪಾರ್ಬಂತವು ಸಧಾರಿಸಬೇಕೆಂದು ನೀವು ಹೇಳುವರಿ. ಅದು ಸಧಾರಿಸುವದು ಇನ್ನಾವಾಗ? ಅಗರ-ಕರಂಧ ಸಾಹಸಗಳು ನಮ್ಮಲ್ಲಿ ಇನ್ನೂ ಹುಟ್ಟಿಲ್ಲ. ಇದ್ದಬಿಡ್ಡಪರಲ್ಲಿ ಚಾರಿತ್ರಂತಿಕೆಯಿಲ್ಲ. "

" ಇನ್ನೇನು ವಶೇನ? ಡಾಕಾಗಲು ನಿಮ್ಮ ರೆವ್ವಿನ್ಯಾಡಿಪಾರ್ಪ ಮೆಂಟು! ನಿವಾಗೆ ಸೂಟಿಯೇ ಇಲ್ಲ. ರಚಿಯನಾಗ್ನಾದರೂ ತೆಗೆದುಕೊಂಡು ಕೆಲವು ದಿನದ ಮಟ್ಟಿಗೆ ವೋಗಾಗ್ವಿಗೆ ಬಸ್ಸಿರಿ. ಸರಸಗೋಷ್ಠೀಯಲ್ಲಿ ಇಬ್ಬರೂ ಕಾಲವನ್ನು ಕಳೆಯಬಹುದು. "

ಇತಿ ಒಲವುಗಳು

ತಮ್ಮ ಸ್ನೇಹಿತ್ಯ,

ಗಣಪತರಾಯ.

ಮ. ಮಾ. ನಮ್ಮ ಶೀನೂ ಇನ್ನೂ ಇಂಗ್ಲಿಷ್ ನಾಲ್ಕನೇ ಇಯತ್ತೆಯಲ್ಲಿ ಕಲಿಯುತ್ತಿದ್ದಾನೆ. ಮೇಲ್ಕೀರ್ಕ್ ಆದ ಮೇಲೆ ಅವನನ್ನು ಪುನಿಗೆ ಕಳಿಸುವೆ. ಅವನಲ್ಲಿಯಾದರೂ ಅಲ್ಲಿಯ ಪಾಹಣೀಯರ ವಿಚಾರಗಳು ಫಲವತ್ತಾಗಿ. "

ಈ ಪತ್ರಪಲ್ಲಿ ಸಮಗ್ರಾಕ್ಷಿದೆಯೆಂದು ಹೇಳಲಾಗುವದಿಲ್ಲ. ತಾವು ಸಾಹಿತೆಗಳಲ್ಲಿವೆಂದು ಹೇಳಿಕೊಂಡಿದ್ದರೂ ಗಣಪತರಾಯರು ವಜ್ರಾಸೆಯಲ್ಲಿ ಅತಿಶಯೋಽಕ್ತಿಯನ್ನು ಬೆರೆಸಿರಬೇಕು. ಅಂತೇ ಈ ಪತ್ರವನ್ನು ಓದಲು ಸುಧಾರಕರಿಗೆ ರುಚಿಕಟ್ಟಿನಿಸಬಹುದು. ಸನಾತನಿಗಳಿಗೆ ಇದು ಕೇವಲ ಸಿಂಹೇಶು ಪರಮಾವಧಿಯಾಗಿ ತೋರಬಹುದು. ಇದ್ದುದಸ್ಸು ಜನತೆಯೆಡುರಿಗಾಗುವದು ಸಮ್ಮತಿ ಕೆಲಸ.

ಆದೇನೇ ಇರಲಿ. ವೊಗ್ಗಾವಿಯಲ್ಲಿ ಈ ಸಮಯಕ್ಕೆ ಆಚಾರ್ಯರ ಪಂಗಡವು ಪಾರ್ಶ್ವಸ್ಥಾನನ್ನು ಪಡೆಯಿತೆಂಬುದು ಪಾಠ್ಯ ಅಕ್ಷರಕ್ಕಿಂತಿರುತ್ತಿದ್ದರೂ. ಈ ಪಂಗಡಕ್ಕೆ ಹೈಗ್ರಿಂಗಾಚಾರ್ಯರೇ ಮುಖ್ಯಸ್ಥರಾಗಿದ್ದರು. ಸಾಮ್ಮಾನಿಗಳಿಗೆ ಅವರ ಮೇಲೆ ಮುಮ್ಮತೆಯು ಒವಳ. ಸಾಮ್ಮಾನಿಗಳೇ ಆಚಾರ್ಯರಿಗೆ ನಾಲ್ಕುನೇಯ ಲಗ್ಗಿನನ್ನು ಪಾಡಿಕೊಳ್ಳಲು ಹೇಳಿದ್ದರು. ಪರಾಧೀರಂಗಾಗಾಗಿ ತಮ್ಮ ಕೆಲವರು ಬಂದಿದ್ದರೆಂದು ಆಚಾರ್ಯರು ಸಾಮ್ಮಾನಿಗಳಿಗೆ ಹೇಳಿದಾಗ ಅವರು “ಹೈಗ್ರಿಂಗ, ಲಗ್ಗಿಮಾಡಿಕೊಂತೇನಿ ಅಂತ ಹೇಳಿ ಬಡು! ಮನೆತನಕ್ಕೆ ಉತ್ಸಾಹ ಸಡಕೇಂತೆ ಬಂದರ ಭಾಷ್ಯಾತ್ಮಕ ಅಂತ ದಾಲ್ಯಾಂಗ ಹೇಳಿತ್ತೇದು? ದೇವರು ಕೂಟಾಗಿ ಭೋಗಿಸಬೇಕು. ಬಟ್ಟೀಸು ಮಾಡಿತ್ತೇದು? ಈಸಬೇಕು, ಇದ್ದು ಒಯಿಸಬೇಕು ಅಂತ ದಾಸರು ಹೇಳಿಲ್ಲ?” ಎಂದು ಅವರು ಆಚಾರ್ಯರನ್ನು ಸಮಾಧಾನಪಡಿಸಿದ್ದರು. ಅಮೇಲಿ ಸಾಮ್ಮಾನಿಗಳ ಅಪ್ಪಣಿ ಸಿಕ್ಕು ಮೇಲೆ ಇನ್ನೇತಕಂಜುವದೆಂದು ಆಚಾರ್ಯರು ಮೈಸೂರಿನ ಕಡೆಗೆ ಹೊರೊಗಿ ಲಗ್ಗಿಪಾಡಿಕೊಂಡು ಬಂದಿದ್ದರು.

ಈಗ ಸುಮಾರು ಅಧ್ಯವನರ್ವದ ಮಗುವಾದ ಕಿಟ್ಟು ಹುಟ್ಟುವ ಪೂರ್ವದಲ್ಲಿ, ನಾಲ್ಕುನೇಯ ಹೆಂಡತಿಯ ಹೊಟ್ಟಿಯಲ್ಲಿ ಮಕ್ಕಳು ಹುಟ್ಟಿದೆ ಇರುವದು ಅಲ್ಲಾಕಿಕಾಪೆಂದು ಹೈಗ್ರಿಂಗಾಚಾರ್ಯರು ಚಿಂತಿಸುತ್ತಿದ್ದರು. ಅವರು ತಮ್ಮ ಈ ವ್ಯಾಸನವನ್ನು ಸಾಮ್ಮಾನಿಗಳಿಂದಿಗೆ ತೋಡಿಕೊಂಡಾಗ ಅವರು ಸಕ್ಕುಬಟ್ಟಿದ್ದರು.

“ಹೈಗ್ರಿಂಗ! ಎಲುಜಿನ ಹಂಡರದ್ದಂಗಿದ್ದ ಸಿನಗ ಮಕ್ಕಳೆಲ್ಲಿಂದ ಬರಬೇಕು? ಅದಕ್ಕು ದೇವರ ಪ್ರಸಾದನ ಬೇಕು. ಈ ತೀರ್ಥಪ್ರಸಾದ ಬಯ್ದುಕೊಡು” ಎಂದು ಹೇಳಿದ್ದರು. ಹೈಗ್ರಿಂಗಾಚಾರ್ಯರು ಸಂಕೋಚ

ಪಟ್ಟು ತಿರುಗಿ ಸ್ವಾಮಿಗಳಿಂದುವಿಗೆ ಈ ಮಾತನ್ನೆತ್ತಿರಲಿಲ್ಲ. ಈಗ ದೇವರ ದಯಿಲಿಂದ ಕಿಟ್ಟು ಹುಟ್ಟಿದ್ದ. ತಮ್ಮ ಮನೆಯಲ್ಲಿ ಸ್ವಾಮಿಗಳ ಪಾದ ಧೂಲಿಯು ಬೀಳಬೀಕೆಂದು ಆಚಾರ್ಯರು ಬಿನ್ನವಿಸಿಕೊಂಡರು. ಮರು ದಿವಸ ಮುಂಜತನೆ ಬರಬಹುದೆಂದು ಸ್ವಾಮಿಗಳು ಹೇಳಿ ಕಾಖಿಂದರು. ಅದರಂತೆ ತಾಸು ಹೊತ್ತೇರಿದಾಗ ಆಚಾರ್ಯರ ಮನೆಯು ಮುಂದೆ ಬೋಧಿ ಗಳು ಒಂದು ಮೇಣಿಯನ್ನು ಇಳಿಸಿದರು. ಪಾತ್ರವಿಧಿಗೆಂದು ಉರ ಹೊರಗೆ ಹೊಗಿದ್ದ ಸ್ವಾಮಿಗಳು ಆಚಾರ್ಯರ ಮನೆಯು ಮಾರ್ಗದಿಂದ ತಿರಗೊಳಿಸಿದೆ ಇಲ್ಲಿ ಬಂದು ತಾತ್ಪೂರ್ವಕವಾಗಿ ಇಳಿದಿದ್ದರು. ದರ್ಶನ ಕ್ಷೇಂದು ಉರಿಗೆ ಬಂದ ಸುಭೂನನ್ನು ಆಚಾರ್ಯರು ಬಾಗಿಲಲ್ಲಿ ನಿಲ್ಲಿಸಿದ್ದರು. ಸುಭೂನು ಸ್ವಾಮಿಗಳಿಂದ ಅಷ್ಟಬಿದ್ದ ಅವರನ್ನು ಒಳಗೆ ಕರೆದುಕೊಂಡು ಬಂದನು. ಎಷ್ಟು ಕಡಗೆ ತಿರುಗಾಡಿ ಆಸಂದವನ್ನು ವ್ಯಕ್ತಪಡಿಸಿ ಕೈಮಾಗಿದು ಕೊಂಡು ಮೂಲಿಯಲ್ಲಿ ನಿಂತ ರಮಾಬಾಯಿಯವರ ಮೇಲೆ ಹಾಯ್ದು ಹೊಡಿಸಿದ ಸ್ವಾಮಿಗಳ ದೃಷ್ಟಿಯು ಪದಾರ್ಥವತಿಯನ್ನು ನಿಟ್ಟಿಸದೆ ಬಿಡಲಿಲ್ಲ. ಕಳಿಂದಿಂಥಿಂಥ ಮನುಷ್ಯರು ತುಸು ಗಂಟಿಕ್ಕಿತು.

“ಹ್ಯಾಗ್ನಿವ ! ಮಗಳು ಬೀಳದು ನಿಂತಾಳಲ್ಲಾ ! ”

“ಹೌದು ಮಹಾಸ್ವಾಮಿ. ” ತಡವರಿಸುತ್ತು ಆಚಾರ್ಯರು ಉತ್ತರ ವನ್ನಿತ್ತರು. ಪ್ರಸಂಗವು ಈ ಮನೆಗೆ ಬರಬಹುದೆಂದು ಅವರಿಗೆನಿಸಿರಲಿಲ್ಲ. ಅನಿಸಿದ್ದರೆ ಅವರು ಪದಾರ್ಥವತಿಯು ಸ್ವಾಮಿಗಳ ಕಣ್ಣಿಗೆ ಬೀಳದಂತೆ ಎಂದೋ ನೋಡಿಕೊಳ್ಳುತ್ತಿದ್ದರು.

ಸ್ವಾಮಿಗಳಿಗೆ ಸಿಟ್ಟು ಬಂತು. “ನಮ್ಮ ಶಿಷ್ಯರು ಧರ್ಮ ವಿಾರಿದರ ಮುಂದ ಧರ್ಮದ ಗತಿಯೇನು ? ನಿಂತ ಕಾಲ ಮ್ಯಾಲ ಮಗಳ ಲಗ್ಗು ಆಗಲಿ. ಕನಿಷ್ಠ ಪಕ್ಷಕ್ಕೆ ನಿಶ್ಚಯನಾರ ಹಾಕಲಿಕ್ಕೆ ಬೇಕು ” ಎಂದು ಅವರು ತಮ್ಮ ಅಧಿಕಾರಯುಕ್ತ ವಾಣಿಯಿಂದ ಹೇಳಿದರು.

“ಬಹು ಕಷ್ಟ, ಸ್ವಾಮಿ. ಧರ್ಮಾಷ್ಟರಿಗೆ ದುಡ್ಡ ಹುಟ್ಟಿದ ಕಾಲ. ವರ ಹುಡುಕಬೇಕಾದರ ಬೀವ ವರ ವರ ಅನ್ನೋ ದಿವಸ. ಮೂರು ತಿಂಗಳ ಮುದ್ದುತಾದರೂ ಕೊಡಿರಿ, ಮಹಾಸ್ವಾಮಿ ! ” ಆಚಾರ್ಯರು ದೈನಾಸ ಬಟ್ಟರು.

“ ಖಾಮುಂ ! ಸೀಂತಕಾಲ ಮಾನ್ಯಲ ನಿಶ್ಚಯಸಕಾ ಆಗರಿಕ್ಕೋ ಬೀಕು. ಇಲ್ಲದಿದ್ದರ ಮಗಳನ್ನು ಸನ್ಮೃಜಣಾ ಚಾಕರಿ ಗೋವಾಂಗ ಕೊಡತೇಯೇಸು ? ದೇವರ ಸೇವಾಕು ಖಾಪಯೋಗ ಆಗತಾಣ ? ” ಎಂದು ಸಾಮ್ಮಾನಿಕರು ಸವಾಲು ಪ್ರಾಶಿದರು.

ಆಚಾರ್ಯರು ದಿಬಿಕ್ಕಾಫರಾದರು. ಅವರ ಹೃದಯವು ತತ್ತ್ವರಸ ಹತ್ತಿತ್ತು. “ ಸಂಜಿ ಕಡೆಗೆ ಬಂದು ಹೇಳತೇನಿ ಮಹಾಸಾಮ್ಮಾನಿ, ನನ್ನ ನಿಶ್ಚಯಾನ ” ಆಚಾರ್ಯರು ಬೇಡಿಕ್ಕಂಡರು.

ಆಗಬಹುದೆಂದು ಸಾಮ್ಮಾನಿಕರು ಸುಧಿದು ಕೇಳವದೇವರ ಗುಡಿಯಲ್ಲಿಯ ತಮ್ಮ ಬಿಡಾರದ ಕಡೆಗೆ ತೆರಳಿದರು.

ಅಂದು ಹೈಗ್ರೀವಾಚಾರ್ಯರ ಮನೆಯಲ್ಲಿ ದೀಪಾರ್ಥಕೋಚನೆಯು ಸಡೆಯಿತ್ತು. ಹಾದಿಯಲ್ಲಿ ಹೋಗುವ ದೇವ್ಯವನ್ನು ಮನೆಯಲ್ಲಿ ತಂದು ಬೆಟ್ಟಿದ್ದ ಮೂರ್ಖತಿನಾಯಿತೆಂದು ಆಚಾರ್ಯರು ಜಡಪಡಿಸಿದರು. ಇನ್ನು ಸಿಂಕ ಕಾಲಮೇಲೆ ವರಸನ್ನು ಎಲ್ಲಿ ಹುಡುಕುವದು ? ಸಾಮ್ಮಾನಿಕರು ವ್ಯವಹಾರದಲ್ಲಿ ಕ್ಯಾಪಾಕಿದ್ದ್ಯು ತಪ್ಪಾಯಿತೆಂದು ಸುಭೂತಾಚಾರ್ಯರು ಏಷಾದಿಸಿದರು. ಆದರೆ ಮುಂದೇಸು ? ದೀಪಹಚ್ಚಿ ನ ವರೀಗೆ ಈ ಮಂತ್ರಾಲೀಕೋಚನೆಯು ಸಡೆಯಿತ್ತು. ಸುಭೂತಾಚಾರ್ಯರು ಕವಾಗೆ ಗೊತ್ತಿದ್ದ ಪರಸಾಮಾನಾವಳಿಯನ್ನೆಲ್ಲ ಪರಿಸಿದರು. ಆದರೆ ಗೋತ್ತು ಬಿಟ್ಟರೆ ಮನಸ್ಸು ಕೂಡುತ್ತಿರಲಿಲ್ಲ; ಕಷ್ಟಾಯ ತೂಕ ಮಾಡಿದಹಾಗಾಯಿತ್ತು. ಕಡೆಗೊಮ್ಮೆ ಸುಭೂತಾಚಾರ್ಯರು, ಮೆಲುಂಡಿಯಲ್ಲಿ ಹೈಗ್ರೀವಾಚಾರ್ಯರಿಗೆ ಕಿವಿ ಮಾತನ್ನೇಸೋ ಹೇಳಿದರು. ಅದಕ್ಕೆ ಅವರು ಸಂತೋಷಪಟ್ಟಿರು. ತಲೆಯಿದ್ದರೆ ಸುಭೂತ ತಲೆಯೆಂದು ಅವರು ಅವನ ತಲೆಯ ಮೇಲೆ ಕ್ಯಾಪಾಕಿಸಿದರು. ಇಬ್ಬರೂ ಕೂಡಿ ಸಾಮ್ಮಾನಿಕರ ಸನ್ನಿಧಾನಕ್ಕೆ ಹೋದರು. ಕೆಲವು ಹೊತ್ತಿನ ವರೀಗೆ ಚಚ್ಚೆಯಾಗಿ ಅವರು ಹೇಳುವ ವಾತನ್ನು ಸಾಮ್ಮಾನಿಕರು ಒಪ್ಪಿಕೊಂಡಂತೆ ತೋರಿತು. ಕುಶಲಚಿತ್ತರಾಗಿ ಆಚಾರ್ಯರು ಮನೆಯೆಡಿಗೆ ತೆರಳಿದರು !

వ్రకేరణ ఈ

మంధృస్తి కే

ముండే ఒందెరడు దివసగళ మేలి ఆచాయిఫరు సుబ్బసన్ను కరెదుకొండు డేసాయి గోవిందరాయరు మసేయల్లిరువ జోత్తున్న సాధిసి అవర మసేయలక్ష్మీ కాలిట్ప్పరు. ఇవరన్న సోఇ రాయరిగి ఆళ్ళయిఫవాయితు. కరెదు మేలి కొడిసి కుతల ప్రక్కె గణాద మేలి ఆచాయిఫరు తావు ఒండ కారణవన్న హేహిదరు. తమ్మ మసేతనద గౌరవవన్న వితదవడిసి డేసాయర చోడ్డిస్తికే యన్న జోగజిదరు. ఎరడూ మసేతనగళ నడువే తల్లియవరీద్ద సఫ్సాపాస్సువాద నడతిగే ఖదాసేసప్పత్తియే కారణవేందు జేఖిదరు. ఆదన్న జోగలాడిసలు అవరు ఈ రక్కసంబంధద హంజికే యన్న మాడిద్దు. కేళపరాయినిగి పద్మావతియన్న కోట్ప్పు లగ్గు మాడిదరే పరస్పర ప్రేమవు ఉళిదంతాగువదిల్లపే? శ్రీగభవరు ఈ పాతిగి ఆనుమోదిసిద్దరు. నిజవాగి సోఇదరే సరిమసేయ కేళప రాయినిగి నిన్న మగళస్నేఇ కోడబారేదిందు అవరే సూచిసిద్దరు. వరదక్షిణిముంతాదవుగళన్న హిందుగడే సోఇడలక్ష్మీ బందితు. ఆదరే ఇదక్కు రాయర అభిపూర్యవేసు?

రాయరిగి ఆత్మాళ్ళయిఫవాయితు. అవర కససు—మసేసల్లియుడు ఈ విచారపు సుళిదిరల్లి. పద్మావతియు అవచెదురిగి బెళ్లిద హుడుగి. ఆకేయ ఉళ్ళతమ గుణగళస్నేల్ల అవరు తిళెదుకొండిద్దరు. ఆదరే ఈ ఆచారి,— జొణ్ణుకోడలు బరువష్టు ఆధికారపు ఇవసిగే బందితి? బందిరబహుదు. సమాజదల్లి ఇందిన మేల్చైయన్న కండు హిదియువడిందరే సాంపత్తిక స్థితియ మేలింద. వరహగళన్న ధారే యేరెదు కోట్ప్రే రాజకుమారరు సక ప్రజీగళ కువరియరన్న

ಲಗ್ಗುವಾಗುವರು. ಮೇಲೆ ಹ.ಡಿಗೆಯು ರಣವನಂತಿ, ಗುಣವಂತಿ. ಇತ್ತು ತಮ್ಮ ಮನಸೆನದ ಸ್ವಿತ್ಯಾದರೂ ಅಷ್ಟು ಸೆಟ್ಟಿಗಿರಲಿಲ್ಲ. ಏಕೆ ಬಂದಿರಬಾರದು? ಎಂದು ಇನ್ನೊಂದು ವಿಚಾರವು ಅವರ ಮನಸ್ಸಿನಲ್ಲಿ ತೇಲಹತ್ತಿತ್ತು. ರಾಯ ರಿಗೆ ಏನೆಂದು ನಿರ್ಣಯಿಸುವದಕ್ಕೂ ಸಾಧ್ಯವಾಗಲಿಲ್ಲ. ‘ವಿಚಾರಿಗೆ ಬಂದೆರಡು ದಿನಗಳಲ್ಲಿ ತಿಳಿಸುತ್ತೇನೆ’ ಎಂದು ಹೇಳಿ ಅವರು ಹೊರಡಲನು ವಾದರು. ಆಚಾರ್ಯರೂ ಸುಭ್ರಂಶೋಡನೆ ಎದ್ದರು.

ಹೈಗ್ರಿಂಬಾಚಾರ್ಯರು ಒಗೆದ ಮಾಯಾಜಾಲವು ಹೀಗೆ ತುಸುವಾ ಪರೂ ಪರಿಣಾಮಕರವಾಗಿತ್ತು. ಪದ್ಭಾವತಿಯ ಲಗ್ಗುದ ವಿಚಾರವು ಅವರ ಮನಸ್ಸಿನಲ್ಲಿ ಸುಳಿದಾಗೆಲ್ಲ ಕೇಶವನ ಮಂತ್ರಿಯು ಅವರ ಕಣ್ಣಿನ ದುರ್ಗಾಗೆ ನಿಲ್ಲಿತ್ತಿತ್ತು. ದೇಸಾಯರ ಮನಸೆಗೆ ಮಗಳನ್ನು ಕೊಟ್ಟರೆ ತೀರಿತು. ಮಕ್ಕಳನ್ನು ಅಲಕ್ಷಿಸಿರುವನೆಂದು ಒನರು ದಳಿಸಿಸುವದೂ ಇಲ್ಲದಾಗುವದು. ಆದರೆ ಇದಕ್ಕೆ ವರದಕ್ಕಿಣಿ ಹೇರಳವಾಗಿ ಬೇಕು. ಅಷ್ಟು ದುಡ್ಡಿನ್ನು ಕಳೆದು-ಕೊಳ್ಳುವದು ಯೋಗ್ಯವಾಗಬಹುದೆ? ಮೇಲಾಗಿ ಗೋವಿಂದರಾಯರು ಈ ಲಗ್ಗುಕ್ಕೆ ಒಪ್ಪಬಹುದೆ? ಇವೆಲ್ಲ ವಿಚಾರಗಳು ಆಚಾರ್ಯರ ತಲೆಯಲ್ಲಿ ಸುಳಿದಾಡಿ ಅವರನ್ನು ಉದಾಸೀನರನಾಗಿ ಮಾಡಿದ್ದವು. ಕೊನೆಗೆ ಅವರು ಕೇಶವನ ವಿಷಯವನ್ನೇ ಚಟ್ಟಿದ್ದರು.

ಆದರೆ ಆಕ್ರಿತವಾಗಿ ಈ ವಿಚಾರವೇ ಈಗ ಮತ್ತೆ ಅವರೆದುರಿಗೆ ಬಂದು ನಿಂತಿತ್ತು. ಆದನ್ನು ಸುಭ್ರಂಶು ಮಂಡಿಸಿದ್ದನು. ಹುಡಿಗೆ ರಣವನತಿ. ಕೇಶವನಂಥ ಹುಡುಗನ ಬಾಯಿ ನೀರುಬಿಡುಬಹುದು ಇಂಥ ಹೆಣ್ಣಿಗೇ! ಮೇಲಾಗಿ ಪದ್ಭಾವತಿಯು ಒಳ್ಳೆ ಸ್ವಭಾವದವಳು. ಜಾನಕಿಬಾಯರಂಥ ವರೂ ಅವಳನ್ನು ಕಂಡರೆ ಮೆಚ್ಚಬಹುದು. ಇನ್ನು ಎರಡೂ ಮನಸೆನಗಳ ನಡುವಿನ ತಪ್ಪುತ್ತಿಳುವಳಿಕೆಯಾದರೂ ಎಂಥದು! ಹೆಣ್ಣಿನವರು ಗಂಡಿನವರನ್ನು ಗೌರವನಿಸಿದರೆ ನಾಕು! ಮತ್ತೆ ಪ್ರೀತಿ ಬೆಳೆಯುವದು. ಇದಾದ ಮೇಲೆ ಉಳಿದ ಮಾತುಗಳು ಎರಡು. ಬಂದು ಸ್ವತಃ ಗೋವಿಂದರಾಯರು ಹೈಗ್ರಿಂಬಾಚಾರ್ಯರ ಬಗ್ಗೆ ಪಡುವ ತಿರಸಾಕ್ಷರ, ಇನ್ನೊಂದು ವರದಕ್ಕಿಣಿಯು ಭಾರ. ಇವೆರಡು ವಿಷಯಗಳಲ್ಲಿಯೂ ಸಾಮಾನ್ಯಗಳ ಸಹಾಯವನ್ನು

ದೊರಕಿಸಬಹುದೆಂದು ಸುಭ್ರಂತಾಚಾರ್ಯರು ಸೂಚಿಸಿದ್ದರು. ಗೋವಿಂದ ರಾಯರ ಧರ್ಮಾಭಿರತೆ-ನೀತಿಬಾಹಿರತೆಯನ್ನು ಶ್ರೀಗಣಪತಿ ಸಿದ್ಧಾರ್ಥಕ್ಕೆ ತರಬೇಕು. ಹೈಗ್ರಿಂವಾಚಾರ್ಯರಂಥ ಧರ್ಮ-ಸಂಪನ್ಮೂಲ ಮನಸೆತನದೊಡನೆ ಲಗ್ನಿಸಂಬಂಧವನ್ನು ಬೆಳೆಸಿದ್ದರೆ ಬಹಿಷ್ಕಾರವೆಂದು ಅವರಿಂದ ಹೆಡಿಕೆ ಪಾಠಿಸಬೇಕು. ಆಗ ದೇಸಾಯರು ಹಾಂಗಿ ಒರಲಿಕ್ಕೆಲ್ಲವೇ? ಹೀಗೆ ಶ್ರೀಗಣಿಂದ ತಪ್ಪು ಮೇಲೆ ಬರಬಹುದಾದ ದಜ್ವಾಂಕಿಯನ್ನು ಹೈಗ್ರಿಂವಾಚಾರ್ಯರು ಅನಾರೂಪಾರಾಗಿ ದೇಸಾಯರ ಮೇಲೆ ಸೂಕ್ತಿಬಿಡುಬಹುದು!

ಇದಕ್ಕೆಲ್ಲ ಸಾಮಾನ್ಯಿಗಳ ಅಸುಮುತ್ತಿಂಬಿದ್ದರಬೇಕು ಅಂತೇ ಇಬ್ಬರೂ ರಾಯರ ಮನಸೆಗಳ ಬರುವ ಸಾಮಾನ್ಯಾದಿದ್ದರು. ರಾಯರನ್ನು ಅಶ್ವಿನಿ ವಾತಾ ದಿಸಿದ್ದಾಗಿಯಿತ್ತು. ಇನ್ನು ಜಾಸಕಿಬಾಯರ ಮನವೂಲಿಸದೆ ಯಾವ ಕೆಲಸವೂ ಆಗುವ ದಾಗಿಲ್ಲ. ಕಾರಣ ಅವರ ಆಳವನ್ನು ಘೋಷಿಸಬೇಕೆಂದು ಆಚಾರ್ಯರು ಸುಭ್ರಂತಾದನೆ ಸಹಕರಿಸುವನ್ನು ಪ್ರವೇಶಿಸಿದರು. ಜಾಸಕಿ ಬಾಯರು ಅವರನ್ನು ಉಪಚರಿಸಿ ಬರವಾಡಿಕೆಂದರು. ಇದೀಗ ನಡೆದ ವಾತು ಕಂಥಿಗಳನ್ನು ಅವರು ತುಸುಮಟ್ಟಿಗೆ ಕೇಳಿ ತಿಳಿದ್ದರು.

ವಿಧಿವಿಲಾಸವು ಸಹ ಹೈಗ್ರಿಂವಾಚಾರ್ಯರ ಮೇಲೆ ಕರುಣಿಸಿತ್ತೇನ್ನು ಬೇಕಾಗುತ್ತದೆ. ಏಕೆಂದರೆ ಇತ್ತೀಚಿಗೆ ಕೇಶವನ ಸಡತೆಯಿಂದ ಜಾಸಕಿ ಬಾಯರ ಮನಸ್ಸಿಗೆ ಸಾಪ್ತಸ್ಥಾಪಿದ್ದಿಲ್ಲ

ಕೇಶವನು- ಏನು ಕಾರಣವೋ ದೇವರೆ ಬಳ್ಳಿ- ಲಗ್ನಿವಾದರೆ ತಾನು ಆಚಾರ್ಯರ ಪದಾರ್ಥವತಿಯನ್ನೇ ಲಗ್ನಿವಾಗುವೆನೆಂದು ಹಬ್ಬಿದಿದ್ದಾನು. “ಅವಾಪ್ತಿ! ನೀ ಹೋಗಿ ಕೇಳಿ ಅವರಿಗೆ ಪದ್ಧಿನ್ನು ನನಗ ಕೊಡತಾರೋ ಇಲ್ಲಿ” ಎಂದು ತಾಂತ್ರಿಗೆ ದುಂಬಾಲು ಬೀಳುತ್ತಿದ್ದಾನು. ಅಭಿಮಾನವು ತುಂಬಿ ತುಳುಕುತ್ತಿರುವ ಜಾಸಕಿಬಾಯಿಯವರಿಗೆ ಇದರಿಂದ ಎಷ್ಟು ದುಃಖವಾಗಿರಬೇಡ! ಪದಾರ್ಥವತಿಯ ಸ್ವಭಾವವೇನೋ ಅವರ ಮನಸ್ಸಿಗೆ ಬಂದಿತ್ತು. ತಮಗೆ ಏಧೀಯಾಗಿ ಸಹೆದುಕೊಳ್ಳುವ ಬಂದು ಹುಡುಗಿಯೆಂದರೆ ಇವಕ್ಕಿಂದು ಅವರ ವಿಶ್ವಾಸವಿತ್ತು. ಮೇಲಾಗಿ ತಾವು ಆದರಿಸುತ್ತಿದ್ದ ಸೀತಾಬಾಯಿಯ ನಂಗಳು. ಪಾಪ? ಪರದೇಶಿ? ಆ ಹುಡುಗಿಯನ್ನು ರಮಾಬಾಯಿಯು ಪರಿಪರಿಯಾಗಿ ಉರಿಸುತ್ತಿದ್ದಳು.

ಆದರೆ ತಾವಾಗಿ ಈ ವಿಚಾರವನ್ನು ಸೂಚಿಸುವದು ಹೇಗೆ? ಅಲ್ಲದೆ ರವಾ ಬಾಯಿಯೊಡನೆ ಬೀಗತನವೆಂದರೆ ಅವರ ಮನಸ್ಸು ಒಪ್ಪಡಬಾತ್ತು. ಇಷ್ಟೇ ಅಲ್ಲ. ಅವರದು ಆಚಾರ್ಯರ ಮನೆತನ. ತಮಗೆ ತಕ್ಕ ವರದಕ್ಕೆ ಕೌಶಲ್ಯ-ವರೋ-ಪಚಾರ-ನೊದರಾದವುಗಳನ್ನು ಕೊಟ್ಟಿರುತ್ತಾರೆ ಅವರ ಮನಸು ಹೆಣ್ಣಿನ್ನು ತಾವು ತೆಗೆದುಕೊಳ್ಳಬಹುದು.

ಆದು ಏನೇ ಇರಲಿ. ಮನಗಿಗೆ ಹೆಣ್ಣಿಕೊಡಲು ಒನ್ನರು ಮನಗೆ ಬಂದರೆ ಯಾವ ತಾಯಿಗೆ ತಾನೆ ಆಸಂದವಾಗಲಿಕ್ಕಾಲ್ಲ? ಅದರಲ್ಲಿ ಇಲ್ಲಿಯ ಪರೆಗೆ ಎರಡೂ ಮನೆತನಗಳ ಸಡುವೆ ಈಷ್ಟ-ಸ್ವರ್ಚ್ಚಗಳು ಬೆಳೆಯುತ್ತೇ ಬಂದಾಗ ಒಂದು ಮನೆಯ ಹಿಂಬರು ತಾವಾಗಿಯೇ ಇನ್ನೊಂದು ಮನಗೆ ವರಾಧಿಯಾಗಿ ಹೋಧಲ್ಲಿ ಆ ಮನೆಯವರಿಗೆ ಅಭಿಮಾನವನಿಸುವದರಲ್ಲಿ ಅಶ್ವಚರ್ಚವೇನು? ಆಚಾರ್ಯರೂ ಸುಭ್ರಾಸೂ ಬಂದೊಡಸೆಯೆ ಜಾಸಕಿ ಬಾಯಿಯವರು ಎರಡು ಮನಿಗಳನ್ನಿರಿಸಿ ಅವರನ್ನು ಆದರದಿಂದ ಬರವಾಡಿ ಕೊಂಡರು.

ಈ ಆದರವನ್ನು ನೋಡಿ ಆಚಾರ್ಯರ ಮನಸ್ಸಿನಲ್ಲಿ ಅಧಿ- ಹಗುರಾಯಿತು. ಮನೆಯಲ್ಲಿ ಕಾಲಿಟ್ಟ ಕೂಡಲೆ ಹೂರಗೆ ದೂಡುವ ಹೆಣ್ಣಿ ಮಗಳ ವಳು. ಏನೋಽ ಶುಭ ಲಕ್ಷಣವಿದೆಯೆಂದರು.

“ ಕುಸುಮಾ ಬೆಳೆದು ನಿಂತಾಕಲಾಲ್ಲ ” ಎಂದು ಆಚಾರ್ಯರು ಹತ್ತಿರ ನಿಂತಿದ್ದ ಕುಸುಮೆಯನ್ನು ನೋಡಿ ಸುಡಿದರು.

“ ಈಗಿನ ಹುಡುಗಳಾರು. ಹತ್ತು ವರ್ಷ ಆಗೋಧರಾಗ ಮುಗ್ಗಿಲುದ್ದಾ ಆಗತಾವ. ಅದರಾಗ ಇಂಗಿಲ್‌ಷ ಸಾಲೆಗೆ ಹೋಧರ ಸುರಾಗಿ ನೀರು ಎರಡಾಂಗ. ನಮ್ಮ ಮನಾಘಾಗ ಹುಡುಗರಿಗೆ ಕೆಲಸ ಪಜ್ಞಾದುಲ್ಲ, ಎತ್ತಿ-ಗೋಳಲಿಕ್ಕೆ ಅಂದ್ರ ಮುಂಗಡಿ ಕಳಸಿಲ್ಲ. ಮನಾಘಾಗ ಕೂಡೋಧ ಸಾಲೆಗೆ ಹೋಗತಾಳ ” ಎಂದು ಜಾಸಕಿಬಾಯಿಯವರು ದನಿ ತೆಗೆದು ಹೇಳಿದರು.

ಈ ಬಾಣವ ಆಚಾರ್ಯರ ಮನಗೆಕ್ಕೆ ತಗಲಿತು. ವಾಡುವದೇನು? ಸಹಿಸಿಕೊಂಡರು. “ ನಮ್ಮ ಪದಾರ್ಥವತೀನು ಮನಾಘಾಗ ಕಲತಾಳ. ವೈದಿಕರ ಮನೆತನ. ಸಾಲೆಗೆ ಹಾಘಾಂಗ ಕಳಸೋದು? ನರಹರಿ ಸಂಗತಿಲೇ ಕನಡು ಕಲತಾಳ. ಆಗಿಗೆ ಇಂಗಿಲ್‌ಷ ಕೆಲಸತಾನ ನರಹರಿ.” ತನ್ನ ಹವಣಿಕೆಯಲ್ಲಿದ್ದ

ಹುಲಿಯನ್ನು ಈ ಮಾತ್ರಿನಿಂದ ತಾವು ಮತ್ತಿಷ್ಟು ಕೆರಳಿದೆನೆಂದು ಅಚಾರ್ಯರಿಗೆನಿಸಲಿಲ್ಲ.

ಜಾನಕಿಬಾಳಿಯವರು ಹೊರೆಯನ್ನು ಗಂಟಿಕ್ಕು ನುಡಿದರು. ‘ಸರ್ವ ಮಾತ್ರ ಕೇಳಿದರ ಯಾವ ಗಂಡ ಹುಡುಗರನ್ನು ಇಂಗ್ಲಿಷ್ ಸಾಲೆಗೆ ಹಾಕ ಬಾರದು ನೋಡಿರಿ! ತಾವು ಕೇಡೋದಲ್ಲಿದ ಮನಾಧೀನ ಹೆಣ್ಣು ಹುಡು ಗರಸ್ತು ಕೆಡಸತಾವ. ಒಂದು-ಬರಿಲಿಕ್ಕು ಬಂದರ ಸಾಕು. ಹೆಚ್ಚೀನು ಬೇಕು? ಇದರ ಸಲುವಾಗಿ ಅಲ್ಲೇನು ನಾವು ಕೇಶವನ್ನು ಸಾಲೆ ಬಿಡಿಸಿದ್ದು’

ಇನ್ನು ಏಹಿತವಲ್ಲಿಪೆಂದು ಸುಭೂತಾಚಾರ್ಯರು ಸಂಭಾಷಣೆಯ ಸೂತ್ರವನ್ನು ತನ್ನ ಕೈಯಲ್ಲಿ ತೆಗೆದುಕೊಂಡರ ಅವರು ಸರಸವಾಗಿ ಕೇಶವನ ಗುಣಾಯಿಸವನ್ನು ಮಾಡಿದ್ದಲ್ಲದೆ ಜಾನಕಿಬಾಳಿಯವರ ಗುಣ ವೈಭವವನ್ನು ಬಣ್ಣಿಸಿ ಹೇಳಿದರು. ‘ಇಂಥ ದೇಸಾಯಿ ಮನಗೆ ಬೀಕೋಡಂಡು ಹೆಣ್ಣನ ಪುಣ್ಯ, ಬಾಯಿ, ಹೆಣ್ಣನ ಪುಣ್ಯ. ನಾ ಡಂಗರ ಹೊಡಿತೇನಿ ಈ ಮಾತ್ರ’ ಎಂದು ಅವರು ಎದೆಯ ಹೊತ್ತಿ ಕೈಯಿಟ್ಟರು.

ಜಾನಕಿಬಾಳಿಯವರು ಸಂತುಷ್ಟಿರಾದರು. ಬಳಿಕ ಹೈಗ್ರಿಂಪಾ ಚಾರ್ಯರು ತಾವು ಮಗಳನ್ನು ಕೊಡಲು ಬಂದ ಮಾತ್ರಿದ್ದರು. ರಾಯ ರೆದುರು ನುಡಿದಂತೆ ಪರಸ್ಪರ ಹೈಮವು ಬೆಳೆಯಲೆಂದು ಹಾರ್ಯಸಿದರು. ಇದಲ್ಲದೆ ಸ್ವತಃ ಸಾಪ್ತಾಂಗಳು-ಧರ್ಮವುತ್ತಿರುತ್ತಾರು-ಈ ಲಗ್ನವನ್ನು ಬಯಸಿರುವರೆಂದು ಹೇಳಿದರು. ಅವರ ಆಜ್ಞೆಯನ್ನು ಶಿರಸೂವಹಿಸಿ ಅಚಾರ್ಯರು ಇಲ್ಲಿ ಬಂದಿದ್ದರು. ಇದನ್ನೆಲ್ಲ ಜಾನಕಿಬಾಳಿಯವರು ಗಂಭೀರವಾಗಿ ಕೇಳಿದರು. ಸಾಪ್ತಾಂಗಳಲ್ಲಿ ಅವರ ಭಕ್ತಿ ಬಹಳ. ತೀರ್ಥಪ್ರಸಾದರು ಹೊಗಾಗ್ಗಿಸಿ ಬಂದಂದಿನಿಂದ ಅವರ ಭಾವಿಕತೆಗೆ ಸೀಮೆಯೇ ಇರಲಿಲ್ಲ. ಸಾಪ್ತಾಂಗಳಿಂದರೆ ಸಾಕಾಶ್ವತ ದೇವರೆಂದು ಅವರ ಕಲ್ಪನೆಯಾಗಿತ್ತು. ಇಂಥ ಸಾಪ್ತಾಂಗಳು ಸ್ವತಃ ತಮ್ಮ ಮಗನ ಲಗ್ನದ ವಿಚಾರದಲ್ಲಿ ಉತ್ಪನ್ನಕರಾಗಿರುವದು ಅವರಿಗೊಂದು ಹೆಮ್ಮೆಯ ವಿಷಯವಾಯಿತು. ಇನ್ನು ರೆಮಾಬಾಳಿಯವರ ವಿಚಾರ. ತಾವು ಗಂಡಿಸಿರಾಗಿ ಬಿಟ್ಟರೆ ಅವರ ಸೊಕ್ಕಣ್ಣ ಜಿನಾಧಿಗೆ ಮುರಿದಂತಾಗುವದೆಂದು ಜಾನಕಿಬಾಳಿಯವರಿಗೆ ಸಂತೋಷವಾಯಿತು. “ಹೊಸ್ಸೆ ಹೊನ್ನಿಹಳ್ಳಿಯವರು ಬಂದಿದ್ದರು. ಅವರಿಗೆ ಮಾರು ಸಾವಿರ

ವರದಕ್ಕಿಣಿ ಕೇಳಿದ್ದೀವೆ. ಸಣ್ಣವರ ತುತ್ತಲ್ಲ. ಸುಮೃದ್ಧಿ ತಿರುಗಿ ಹೋದರು” ಎಂದು ಜಾನಕಿಬಾಯಿಯವರು ಅಥವಾಣವಾಗಿ ಸುಡಿದರು.

ಅಚಾರ್ಯರು ಹೊತ್ತು ದೋತರವನ್ನು ಚಾಡಿಸುತ್ತು ಎಡ್ಡರು “ ವರದಕ್ಕಿಣಿ ಕಾಳಜಿ ಬಿಡ್ಡರವಾ ! ಸಾಪ್ತಾಗೋಳ ಸವಾಕ್ಷಣ್ಯ ಎಲ್ಲಾ ಗೆತ್ತು ವಾಡೋಣ. ರಾಯರು ಬರಲಿ. ಮುಖ್ಯ ಇರೋದು ಅಂತಿಕರಣ ” ಎಂದು ಹೇಳಿ ಹೊರಡಲನುವಾದರು. ಬಾಯಿಯವರು ಭಾಗೀಲ ವರೀಗ ಹೋಗಿ ಅವರನ್ನು ಕಳಿಸಿ ಬಂದರು.

ಇತ್ತು ಉಂಟವಾದ ಮೇಲೆ ತನ್ನ ಕೋಣೆಯಲ್ಲಿ ಸ್ವಸ್ಥವಾಗಿ ಮಲಗಿ ಕೊಂಡ ಕೇಶವನು ಈ ಸಂಭಾಷಣೆಯ ಮಧ್ಯದಲ್ಲಿ ಏಜ್ಞರಗೇಂಡಿ ದ್ವಾರ್ಪಾದಿಸು. ಎಲ್ಲ ವಿಷಯವು ಅವಸಿಗೆ ವಿದಿತವಾಗಿತ್ತು. ಅಚಾರ್ಯರು ಹೋದ ಮೇಲೆ ತನ್ನ ಕಿಟಕಿಯೊಳಗಿಂದ ಹಣಿಕಿ ಹಾಕಿ ನೋಡಿದನು. ಸಂಯರಣೆಯಾದ ಮೇಲೆ ಸಂಧಾರ್ಯಕಾಲವನ್ನು ಸೂಚಿಸಿತ್ತು. ಅವಸಿಗಾದ ಆಸಂದವನ್ನು ಬಣ್ಣಿಸಲಭವಲ್ಲ. ಏನು ಮಾಡುತ್ತೇನೆಂಬುದರ ಅರಿವಲ್ಲದೆ “ ಹೋ ! ” ಎಂದು ಒದರಿಕೊಂಡನು. ಜಾನಕಿಬಾಯಿಯವರು ಗಾಬಿರಿಯಾಗಿ ಹೋಗಿ ನೋಡಿದರು. ಕೇಶವನು ಕೋಣೆಯ ತುಂಬ ಕುಣಿಯಹತ್ತಿದ್ದನು !

ಪದಾರ್ಥವತಿಯು ತಕ್ಕು ವಧುವಲ್ಲವೇನ್ನಲು ಜಾನಕಿಬಾಯಿರ ಕಾರಣ ಗಳೇನೇ ಇರಲಿ. ಕೇಶವನ ಈ ಯಂಚ್ಚನ್ನು ನೋಡಿ ಅವರು ಅಧಿರಂಡರು. ಅವನ ಮೇಲಿನ ಮೋಹಕಕ್ಕೆ ಅವರು ಹೋಸಹೋದರು. ಅಂತೇ ಇನ್ನು ಈ ಲಗ್ಗುದ ವಿಷಯವು ಮುಂದುವರಿದರೆ ಅದಕ್ಕೆ ತಡೆಹಾಕುವದು. ಉಚಿತವಲ್ಲಿಂದು ಮನಸ್ಸನಲ್ಲಿ ನಿರ್ಧರಿಸಿದರು.

ಅಂದು ರಾತ್ರಿ ಮನೆಗೆ ಬಂದು ರಾಯರು ಈ ಮಾತ್ರಿತಿದಾಗ ಹೆಂಡ ತಿಗೆ ಈ ಲಗ್ಗುವು ಇಷ್ಟವಿದ್ದುದನ್ನು ನೋಡಿ ಅವರಿಗೆ ಆಶ್ಚರ್ಯವಾಯಿತು. ಮುಂಜಾನೆಯಿಂದ ಸಂಜೀಯ ವರಿಗೆ ಅಚಾರ್ಯರ ಮನಸೆನವನ್ನು ಹಳಿಂದು ಕೊಳ್ಳುತ್ತಿದ್ದಳು. ಈಗ ಇದೇನು ? ರಾಯರು ಕೇಶವನ ಮನಸ್ಸನ್ನು ತಿಳಿಯಲಪೇಕ್ಕಿಸಿದರು. ಆದರೆ ಪದಾರ್ಥವತಿಯನ್ನು ಲಗ್ಗುವಾಗುವೆನೆಂದೂ ಇಲ್ಲದಿದ್ದರೆ ಆಜನ್ನು ಬ್ರಹ್ಮಚಾರಿಯಾಗಿ ಉಳಿಯುವನೆಂದೂ ಅವನು ಸ್ವಷ್ಟವಾಗಿ ಹೇಳಿದನು. ಅಂದು ಸಂಭವಿಸಿದ ಸಂಗತಿಯಿಂದ ಅವನ ಉತ್ಸಾಹಕ್ಕೆ

ಪುಟ ಬಂದಿತ್ತು. ಆಗ ರಾಯರಿಗೆ ತಮ್ಮ ಹೆಂಡತಿಯ ಅಭಿಪೂರ್ಯದ ಅಥವಾಯಿತ್ತು. ಮಗನ ಸಲುವಾಗಿ ಈ ಹೆಣ್ಣುವರ್ಗಳು ತನ್ನ ದ್ವೇಷವನ್ನಿಂದ ಬದಿಗಿಡಲು ಸಿದ್ಧಾಳಿರುವಳಿಲ್ಲ ! ಎಂದು ಅವರು ಅಜ್ಞ ರಿಗೊಂಡರು.

ರಾಯರಿಗೆ ಇದೊಂದು ಬಲವಾದ ಪ್ರಫೂಳವಾಯಿತ್ತನ್ನಿಂದ ಬಂದು. ಹೈಗ್ರೀವಾಚಾರ್ಯರ ಸೆರಳೂ ಸಹ ಅವರಿಗೆ ಬೇಡಾಯಿತ್ತು. ಅಲ್ಲದೆ ಚಾಣಾ ಕ್ಷರಾದ ಅವರು ಈ ಪ್ರಸಂಗದಲ್ಲಿ ಆಚಾರ್ಯರ ಕಾರಣಾಂಶವನ್ನು ಕಂಡು ಹಿಡಿದಿದ್ದರು. ಸಾಕ್ಷಾತ್ವಿಗಳು ಕರೆಸಿದರೆ ಹೋಗಕೂಡದೆಂದೂ ಬುಂಘಾಳಿರವನ್ನು ಪ್ರಸಂಗ ಬಂದರೆ ಸ್ಪೃಹಿಸಬಹುದೆಂದೂ ಮನಸ್ಸಿನಲ್ಲಿ ಸಿಧರಿಸಿದ್ದರು. ಆದರೆ ಇದ್ಲಿ ಈಗ ಹಳಪಂಡವಾಯಿತ್ತು. ತಾಯಿಗೂ ಮಗನಿಗೂ ಈ ಲಗ್ನವು ಬೇಕಿದ್ದಾಗ ಮನಸೀಯ ವಿಷಯದಲ್ಲಿ ವಿರಕ್ತಿಯನ್ನು ತಾಳಿದ ಅವರು ಇದನ್ನು ವನೆಂದು ಏರೋಧಿಸುವದು ? ಅದಕ್ಕುಂತ ತಮ್ಮ ಪಾಲಿಗೆ ಬಾದ ಅವವಾಸ ವನ್ನು ಸಹಿಸಿಕೊಂಡಿರುವದು ಒಳತ್ತಲ್ಲನೆ ?

ಮರುದಿನನ ಸಿರೀಕ್ಕಿಸಿದೆಂತೆ ಸಾಕ್ಷಾತ್ವಿಗಳಿಂದ ಕರೆಯು ಬಂದಿತು. ನಿವಾರಿಕವಿಲ್ಲದೆ ರಾಯರು ಹೋದರು. ಶ್ರೀಗಳವರ ಸಸ್ನೇಧಿಯಲ್ಲಿ ಹೈಗ್ರೀವಾಚಾರ್ಯರೂ ಸುಭೂತಾಚಾರ್ಯರೂ ಕಂಡುತ್ತಿರುತ್ತಾರೆಂದಿದ್ದರು. ರಾಯರು ಹೋಗಿ ಸಮಸ್ಯರಿಸಲು ಸಾಕ್ಷಾತ್ವಿಗಳು “ಗೋವಿಂದರಾಯಾ ! ಆಗ ನಡೆದ ಪ್ರಶ್ನೆಗೆ ನಿನ್ನ ಸಮ್ಮತಿಯಿರುವದಷ್ಟೇ ? ” ಎಂದು ಘಸನ್ನೆಯಿರಾಗಿ ಕೇಳಿ ದರು. ರಾಯರು ಸಮ್ಮತಿಯಿರುವುದ್ದರು. ಬಳಿಕ ಸಾಕ್ಷಾತ್ವಿಗಳು ಧರ್ಮದ ಮೇಲೆ ಒಂದು ಉಪನಾಯಿಸಿದನ್ನು ಪಾರುರಂಭಿಸಿದರು. ಧರ್ಮಪೀಠರನ್ನು ದಂಡಿಸಲು ತಮ್ಮಗೆ ಸಂಪೂರ್ಣವಾದ ಅಧಿಕಾರವಿರುವದನ್ನು ಸ್ವಷ್ಟಿಪಡಿಸಿದರು. ಇಂಥವರನ್ನು ಭಕ್ತವೃಂದದಿಂದ ಹೊರಗಿಡಬೇಕಾಗುತ್ತದೆ. ಅಷ್ಟು ದೀಪಕ್ಕೆ ಹೋಗುವ ಇಚ್ಛೆಯಿಲ್ಲ; ಇತಾಯಾದಿ, ಇತಾಯಾದಿ

ರಾಯರ ಸಿತ್ತವು ತಲೆಗೇರಿತು. “ಮಾರಾಸಾಕ್ಷಾತ್ವಿ, ಈ ಲಗ್ನಕ್ಕೆ ನನ್ನ ಸಮ್ಮತಿಯಿರುವ ಪ್ರಸಂಗ ಬಂದಿದೆ. ಆದರೆ ಅದಕ್ಕೂ ಧರ್ಮಕ್ಕೂ ಎನು ಸಂಬಂಧ ? ನನ್ನ ಧರ್ಮಪೀಠರನ್ನಿಗಾಗಿ ಬೇಕಾದರೆ ತಾವು ನನ್ನನ್ನು ಬಹಿಷ್ಕೃತಿಸಿದು. ” ಎಂದು ಧರ್ಮದಿಂದ ಉತ್ತರಕೊಟ್ಟಿರು.

ಸಾಮಾನ್ಯವಾಗಳ ಕೆಲ್ಲು ಶೀಂಪೇರಿದರು. ಈ ಧನ್ಯವಾದಕ್ಕಾಗಿ ಸದ್ಯನ ವಾಗಿಲಿಲ್ಲ. ಇಷ್ಟವರಲ್ಲಿಯೇ ಬಾಬನನ್ನು ಕೊಡು, ರವು; ಇಂದ್ರ ತಿಖಾಯೇ ದ್ವಾರ್ಪಾಣಿಯೂ ಸಾಮಾನ್ಯವಾಗಿದೂರಿಗೆ ಅಷ್ಟುಬಹುದು. ಅಲ್ಲ ಹೀಗೆ ತಿಖಾಯೇ ಒಬ್ಬರಿಗೆ ನಿಂದಾಗಿ ಬಂದಿತ್ತು “ಜೀವ, ಮಾತ್ರಾಸ್ತಾವಿ! ರಾಯರು ಅಗ್ನಿವಾಗಿಬಾಗಿದ್ದೀರು ಒಷ್ಟಿದ್ದಾರೆ. ಈಗ ತನ್ನ ಕರಣಿಸಿ, ಎಲ್ಲಿ” ಎಂದು ಪ್ರಗಣಿತಾಳಿ ಬೇಡಿಕೊಂಡರು.

ಸಾಮಾನ್ಯವಾಗಳು ಶಾಂತರಾದರು. “ಸಮ್ಮಾನವನ್ನಿಂದ್ದು ಹಿಂಸೆ, ದೂರವನ್ನಿಂದ್ದು ಪ್ರಾರ್ಥಿತಿಯನ್ನಿಂದ್ದು ಇದೆಯ್ಯು ಇಲ್ಲಿಗೆ ಬಟ್ಟಿದ್ದೇನೆ. ಉಗ್ನಿಕ್ಕೆ ಸಿಕ್ಕಿಸಮ್ಮಾನ ಯಿಂದಯಾಗ್ನಿ? ”

“ಇದೆಯೆಂದು ಮಾತ್ರಾ ಹೇಳಿದೇನಿಸಲ್ಪಿ? ” ರಾಯರು ಸಾಮಾನ್ಯವಾಗಿ ಉತ್ತರಕ್ಕೆಂಟ್ಟಿರು.

ಶ್ರೀಗಣಪತಿ ಮತ್ತು ಪ್ರಸನ್ನರಾದರು. “ಆಗಲ್ಲ, ಗಣೇಶರಾತ್ರಾಯಾ! ಸಿಕ್ಕಿಂಧಿ ಸ್ವಾಸ್ಥ್ಯಾಕ್ರಿಯ ಶಿಷ್ಟಾರ್ಥ ಸಮ್ಮಾನ ಭಕ್ತಿಪೂರ್ವದ ಶಿಕ್ಷಿತಿಯ್ಯಾ ಬೆಳೆಯುತ್ತಿಲಿದೆ. ಈ ಅಗ್ನಿಕ್ಕೆ ಉಪಿಸುವಾದ ನಿಸಗೆ ಭೂಷಣಿಂದಾಗಿದೆ. ಇದರಿಂದ ನಿಸ್ಸು ಪಂಕತೆ ಉತ್ತರೋತ್ತರವಾಗಿ ಬೆಳೆಯಾಗಿದೆ. ” ಎಂದು ರಾಯರನ್ನು ಪರಾಂಧರಿಸಿದರು.

ಇದೇ ಸಂಘರ್ಷದಲ್ಲಿ ಸಾಮಾನ್ಯಾಗವೆರಗಿಬೇಕೆಂದು ಸುಜ್ಞಾ ಇಂದ್ರಾಯಿರು ರಾಯರಿಗೆ ಸನ್ನೇಯಿಂದ ಸಂಭಾಷಿಸಿದರು. ಆದರೆ ಅವರು ದಾಗಿ ವಾಡಲಿಲ್ಲ.

ಮುಂದೆ ಮಾತ್ರ.—ಕಿಂತಿಗಳು ಸಂಡಿದರು; ಎಲ್ಲವೂ ಸುಸಂತೃಪ್ತಾಗಿ ಕೊನೆಗೆಗಿಡಿತ್ತ). ವರದಕ್ಕಿಂತಿಯು ಏರಡು ಸಾಮಿರಕ್ಕು ನೀಡಿತ್ತು. ಇದೊಂದು ವಿಷಯವು ಮಾತ್ರ ಬಾಸಕಿಬಾಯಾರಿಗೆ ಸಮಾಂಜಸವಾಗಿ ತೆಂಬೆರಲಿಲ್ಲ. ಆವ ದೇಹ? ಶ್ರೀಗಣಪತಿ ಇತ್ತು. ಸಮ್ಮಾನಿಸಿದ್ದರು. ಮುಂದೆ ಮಾತ್ರ ತಿಂಗಳ ಕೇರಳಿ ಅಗ್ನಿ ದ ವೇಳಿಷ್ಟಲ್ಲಿ ಹೆಚ್ಚಿಸಿದ್ದರು ಬೇದಿಬಹುದಳ್ಲಿ?

ಇಂತಹ ದಿವಸಗಳಲ್ಲಿಯೇ ಈ ಅಗ್ನಿವು ಸಿಕ್ಕಿತ್ವಾಚ ಬೀಂಗು ಉಂಟು ಲ್ಲಿಲ್ಲ ಹಬ್ಬಿತು.

ಪ್ರಕರಣ ೨

ವಧೂಪರೀಕ್ಷೆ

ಅಂತೂ ಕೇರಳವನ ಬೀವನದ ಒಂದು ಸುವರ್ಣಸ್ವರ್ಪೂರು ಪ್ರಕ್ರಿಯೆ
ವಾಗುವಂತಾಯಿತು. ಅವನ ಆಸಂದಕ್ಕೆ ಅಂತವಿಲ್ಲ. ಒಂದು ಕ್ಷಣಾವಾದರೂ
ಅವನಿಗೆ ಕಲ್ಪವೃಕ್ಷ - ಕಲ್ಪಲಶೀಲಿ ವಿಶಾಪಾಸವು ಉತ್ಪನ್ನವಾಯಿತು. ಆಸಂದ
ದೂಡನೆ ಒಂದು ಹೆವೆಚ್ಚಿ, ಹೆಮೆಚ್ಚಿಯೊಡನೆ ಒಂದು ಹೂಡು, - ಶಿಷ್ಟೆಲ್ಲಿ
ಒಂದು ಅವಸ್ಥೆ ವರಸ್ವವಾಡಿಕೊಂಡಿದ್ದಾರು. ಲಗ್ನವು ನಿಶ್ಚಯವಾದ ಸಂಗ
ತಿಯು ಕೇರಳವನ ಗೆಳೆಯರಿಗೆ ತಿಳಿದೊಡನೆ ಅವರೆಂಬೂ ಅವನ ಸುತ್ತು ಸೆರೆ
ದರು. ಭೀಮನ ದರ್ಶಕ್ಕೆ ಸೀಮೆಯೇ ಉಳಿಯಲ್ಲಿ. ಅವನು ಹೇಳಿದ
ಹಾಡಿಗೆಯು ಕೇರಳನಿಗೆ ಸಿಕ್ಕಿತಲ್ಲವೇ? ಎಲ್ಲ ಗೆಳೆಯರೂ ಕೇರಳವನ ಸುದ್ದೇವ
ವನ್ನು ವರ್ಣಿಸಿದರು.

ಆದರೂ ವಧೂಪರೀಕ್ಷೆಯಾಗದೆ ಲಗ್ನವಾಗಬಹುದೆ? ಗೆಳೆಯರೆಲ್ಲ
ಕೇರಳವನನ್ನು ಕೊಳಿದರು. ಅವರಿಗೆಂದು ಆಹಾರ-ವಿವಾರಕಾರ್ಯಾನ್ನಿ
ಸಿಮುತ್ತುವು ಬೇಕಾಗಿತ್ತು. ಕೇರಳವನನ್ನು ಯಾರಿದುಂಬಿಸಿದರು. ಕೇರಳವನನೂ
ಪದ್ಮಾವತಿಯನ್ನು ವೊದಲು ನೋಡಿದ್ದೀನೋ ನಿಬ. ಆದರೆ ಸಂಪ್ರದಾಯ
ಧಾತೆ ಹೆಣ್ಣಿನ್ನು ನೋಡಲ್ಕೆ ಹೊಗಿದೆ ಲಗ್ನವಾಗುವದು ಅವನಿಗೆ
ಲಾಂಭನಾನ್ನಿದವನಿಸಿತು. ಇದೊಂದು ‘ಬಾಬತ್’ ನಾನ್ದರೂ ಏಕೆ ಬಿಜ
ಬೀರು? ಕೊಸಿಗೆ ಒಂದು ದಿನ ಮುಂಜಾನೆ ಅವನು ಭೀಮನೊಡನೆ ಆಚಾ
ಯರಿಗೆ ಹೇಳಿಕಳುಹಿಸನು.

ಆಚಾಯರಿಗೆ ಆಶ್ಚರ್ಯವಾಯಿತು. ಆದರೆ ಇದ್ದು ಸಂಗತಿಯು
ಅವರಿಗೆ ತಪ್ಪನೆ ಹೊಳೆಯಲು ಆಗಿತ್ತುವಾಗಿ ಬರಬಹುದೆಂದು ಹೇಳಿದರು.
ಮುಂದೊಂದು ತಾಸಿನಲ್ಲಿ ಕೇರಳವನು ತನ್ನ ಪರಿವಾರಹೊಂದಿಗೆ ಪದ್ಮಾ
ವತಿಯ ಮನೆಗೆ ಬಂದಸು. ಸುಭೂನು ಬಾಗಿಲಿಗೆ ಒಂದು ಭಯಭಕ್ತಿ
ಯಿಂದ ಅವರನ್ನು ಕರದುಕೊಂಡು ಹೊಡನು. ಕೇರಳವನ ಈಗಿನ ವೇಷವೇ

ಬೀರೆ. ಒಂದು ದಿನೊಂಚಿನ ದೋತರ, ರೇಧಿಮೆಯ ಸ್ವಾವಂೱ, ಸುಳಿಂದು ದೋತರ, ಒರದಂಚಿನ ರುಪಾಳಿ; ಎರಡು ಕೈಗಳ ಎಂಟು ಹೆಚ್ಚಿಗಳಲ್ಲಿಯೂ ಅಷ್ಟ ಪೈಲಿನ ಉಂಗುರಗಳು; ಒಂದು ಕೈಯ ಮುಂಗೈಯಲ್ಲಿ ರಿಸ್ಪುವಾಚೆ, ಇನ್ನೊಂದು ಕೈಯಲ್ಲಿ ಪೋಚೆ. ಎಂದೂ ಉಪಯೋಗಿಸದವನು ಇಂದು ಕನ್ನಡಕಗಳನ್ನು ಧರಿಸಿದ್ದನು. ಕುಸುಮೆಯು ಇದನ್ನೆಲ್ಲ ನೋಡಿ ನಕ್ಕು ಬಿಟ್ಟಿದ್ದಳು. “ಅಣಾಲ್ ! ಪಡ್ಡಕ್ಕೆ ನಿಸ್ಸು ನೋಡಿದರ ನಾಚಿಕೊಂಡು ಒಳಗೆ ಹೋಗತಾಳ. ಹುಲಗೇರಿ ಕಾಮಣ್ಣನ ಹಂಗ ಆಗಿಯಲ್ಲಾ ! ” ಎಂದು ಭೀಡಿಸಿದಾಖು. ಕೇಶವನಿಗೆ ಅತಿಶಯವಾಗಿ ಸಿಟ್ಟು ಒಂದರೂ ಗಂಭೀರನಾಗಿ ಮುಂದೆ ಶಾಗಿದ್ದ್ಯಾನು.

ಕನ್ನಾಡಶಾಸ್ತ್ರೀಯಾದ ವರಸು ಗೆಳೆಯರೊಡನೆ ಹಿಗೆ ಒಂದು ಕುಳಿತಿರಲು ಆದರ-ಸತತ್ಯರವಾಗಿ ಫಲಹಾರ ಮುಂತಾದ ಕಾರ್ಯಗಳೂ ಕೊನೆಗಂಡವು. ರಂಜಾಬಾಯಿಯವರು ಆಗಿಗ ಒಂದು ಹೊಸೆ ನೇರಿದಿ ಮುಂಗುಳ್ಳಿಗೆ ಸಗುತ್ತು ಹೋಗುತ್ತಿದ್ದರು. ತಾಂಬಾಲನೇವನೆಯೂ ಆಯಿತು. ಆದರೆ ಕನ್ನೆಯೇ ಹೊರಗಿ ಬರಲಿಲ್ಲ. ಸುಭ್ರಸು ಹೊರಗಿಸಿಂದ ಒಳಕ್ಕೆ ಮತ್ತೆ ಒಗಿಸಿಂದ ಹೊರಕ್ಕೆ ನೂರಿಂಬು ಸಲ ಪಾಯ್ಯಾರೂ ಕನ್ನೆಯು ಬರುವ ಮಾತನ್ನೇ ಎತ್ತಲಿಲ್ಲ. ಎಲ್ಲವೂ ನಿಶ್ಚಯವಾಯಿತು. ಕೇಶವನ ಮೋರಿಯನ್ನು ಅವನ ಗೆಳೆಯರೆಲ್ಲರೂ ಏಕಿ ಏಕಿ ನೋಡಿದರು. ಕೇಶವನು ತನ್ನ ಗೆಳೆಯರ ಮೋರಿಯನ್ನು ನೋಡಿದನು. ಕಡೆಗೆ ಭೀಮನು ದರ್ಶಿಸಿದ ಸುಭ್ರನಿಗೆ “ಆಚಾರಸ್ಥಾನಿ, ಹುಡಿಸ್ತು ಕರಕೊಂಡು ಬರ್ಲಾ” ಎಂದು ಹೇಳಿದನು. ಸುಭ್ರಸು ಆಶ್ಚರ್ಯವನ್ನು ನಿರ್ಣಿಸಿದನು. “ಇವ್ವೀನೇ ! ಮೋದಲೇ ಹೇಳಬೇಕಾಗಿತ್ತು; ಇಲ್ಲಿಯೇ ತಂದು ಕೂಡಸತಿದ್ದೆ” ಎಂದಂದು ಒಳಗೆ ಹೋಗಿ ಪದ್ಭಾವತಿಗೆ ಬರಹೇಳಿದನು. ಪದ್ಭಾವತಿಯು ಒಂದು ಎಲ್ಲರಿಗೂ ನಮಸ್ಕರಿಸಿ ದೂರದಲ್ಲಿ ಮುದುಡಿಕೊಂಡು ಕುಳಿತಳು. ಆಕೆಯು ಯಾವ ಅಭರಣವನ್ನೂ ಇಟ್ಟಿರಲಿಲ್ಲ. ಹೊಸ ಸೇರಿಯ-ನ್ನೂ ಸಹ ಗಿಟ್ಟಿರಲಿಲ್ಲ. ಆದರೆ ಅವಳು ಒಂದೊಡನೆಯೇ ಅವಳ ವರ್ಣಸ್ಸು ಎಲ್ಲರ ಮಾತನ್ನು ಮುಳುಗಿಸಿತು. ಎಲ್ಲರೂ ತಟಿಸ್ಥರಾಗಿ ಪದ್ಭಾವತಿಯನ್ನು ನೋಡತೊಡಗಿ ರಾರು. ಕೇಶವನು ಒಮ್ಮೆ ಆಚಾರಸ್ಥಾನಕ್ಕು ಒಮ್ಮೆ ಪದ್ಭಾವತಿಯನ್ನು

ಸೇನ್ಯಾದುತ್ತೆ ಜಾಸ್ತಿಕೂ ಮತ್ತು ತನ್ನ ರಿಂಫೋರ್ಚೆನ್ಸ್‌ನ್ನು ಸೇನ್ಯಾಡಿಕೆಸಿಂಡಸ್‌ನು. ಈ ಕೆನ್ನೆನ್ನೆನ್ನೆ ಉದಾಹರಣೆ ಸುಜ್ಞವು ವೆಚ್ಚಿದ ಕೆಲ್ಲಿಟಿನ ತುದಿಯನ್ನು ಮೇಲಕ್ಕೆ ಹೀಗೆ ಕೊಳ್ಳುತ್ತಿದ್ದಾನ್ನು.

ಸುರಾಷ್ಟ್ರಾರಾಜು ಸಮಾಜಗಳ ಪರಿಗೆ ಯಾರೂ ನಾರಾತ್ಮಕಲ್ಲು. ಕಂಡೆ ಸುಭೂತಾಧಿಕಾರ್ಯರು “ ಪದ್ದತಿ ! ಇನ್ನು ಒಳಗೆ ಹೋಗುವಾ ! ” ಎಂದೂ ದಸೆಮೆತ್ತಿದೆದೆನು. ಪದಾತ್ಮಪತಿಯು ಖೊರಡಲಂತಹಾದನು. ಕೂಡಲೆ ಎಲ್ಲರು ಒಮಿಂದಿನ್ನಿಂದಂತೆ ಎಚ್ಚರಿಗೆಂಡರು. ಕೇಶವನು ಸರಿದಾಂತಹತ್ತಿದನೆ. ಘೋನುನು ರೇಗಿಂದ್ದಾನ್ನು. “ ಯಾಕ ಆಚಾರಾತ್ಮಕ ! ಒಲು ಪಿರೇಂಡನ ಕಾರಂತದ ನಿಷ್ಟುದು ” ಎಂದು ಆಮೇಶದಿಂದ ಕೇಳಿದನು. ಸುಭೂತಾಧಿಕಾರ್ಯರು ದೇಹಾವರಿ ಸಗೆಯನ್ನು ನಕ್ಕರು. “ ಹೀಂಗಡ ! ಕೂಡವಾ ಪದ್ದತಿ ! ಇಸ್ತೇಂದೂ ತಾನು ಕೂಡು, ರಾಮರ ಮಂಸಸ್ವಿಗೆ ಒದರ ! ಓರಸಿಗೊಂತೇ ಹೇಳಿಸು ಯಾವುದುಗಾನ್ನು ? ಓದಿಂ ಸೇನ್ಯಾಡಿರಿ. ತೊಗೊಂಬರಿ ಈ ಪ್ರಜಾಹೇಂದ ಪತಾರಸ ” ಎಂದು. ವರ್ತಮಾನ ಪತ್ರಪನ್ನು ತೆಗೆದು ಅವರು ಭೀಮನ ಕೈಯಲ್ಲಿ ಕೊಟ್ಟಿರು. ಭೀಮನು ಕೇಶವನ ಕಂಡೆಗೆ ಸೇನ್ಯಾಡಿದನು. ಕೇಶವನು ಶಲಿಂದಾಕಿದನು. ಆಗ ಭೀಮನು ಮೇಲಿನ ಪಾನಿಸಲ್ಲಿಯೇ ಒತ್ತಿ ಮೂರುತ್ವಾಗಿದ್ದು ಕೆಲವು ಪಬ್ಲಿಕಾಳನ್ನು ತೊರಿಸಿ ಅವುಗಳನ್ನು ಶಿದಿಸಿರಂತು ಸುಭೂತಾಧಿಕಾರಿಗೆ ಹೇಳಿದನು. ಪದಾತ್ಮಪತಿಯು ಪ್ರಜಾಹೇಂದನನ್ನು ತೆಗೆದುಕೊಂಡು ಪಂಬ್ರಿಗಳನ್ನು ಸಿಟ್ಟಿಸಿದಳು. ಆದರೆ ಓದಲ್ಲಿ.

ಅಲ್ಲಾವಾಧಿಯ ಪರೀಕೆ ತಡೆದು ಭೀಮನು ನಿಷ್ಟುರಧಾಗಿ ಕೇಳಿದನು. “ ಯಾಕ, ಆಚಾರ ! ಯಾವುದುಗೆ ಓದು-ಬರಹ ಕಲಿಸಿಲ್ಲೇನು ? ”

ಪ್ರೀರ್ಯಾವಾಜಯರು ಬಿಂಬಿ ಬಿಡ್ಡರು. “ ಕಳತಾಳ, ರಾಯರ, ಕುತಾಳ ! ಪದ್ದತಿ ! ಸುಮೃಸ್ಯಾಕ ಕೂತಿ ? ಓದು ! ಓದಿ ಮಾಗಿಸಿ ! ”

ಪದಾತ್ಮಪತಿಯು ಸೆರಾಸಿಂದ ಬಾಯನ್ನೆಲ್ಲಿರಿಸಿಕೊಂಡು ತುಸು ನಕ್ಕಳು. “ ಅಭಾವ ! ಅಮು ಓದುವ ಹಾಂತಿಲ್ಲ ” ಎಂದು ಮೇಲ್ಲನೆ ಹೇಳಿದಳು.

“ ಯಾಕ ! ಅಂತೇನಾಗೆಂದ ! ಶಿರೋನಾಮ ಏನದ ? ” ಎಂದು ಆಚಾರ್ಯರು ಗಡಿಬಿಡಿಯಿಂದ ಕೇಳಿದರು.

“ ಭಯಂಕರ ಕೊಲೆ ! ” ಎಂದು ಪದ್ಮಾವತಿಯು ಸಣ್ಣದಸ್ತಿಯಂದ ಗಾಬಿಯಾಗ್ನಿ ಹೇಳಿದ್ದು.

ಸುಭೂತಾಚಾರ್ಯರು ಸಿಂಹಲ್ಯಾಯೇ ಕಣಿದು ನೆಟ್ಟಿ ಗಾಬವು. ಅವರು ಮೂರಂದುವರಿದು. ಪ್ರಜಾಪಂಡಸರು, ಕುಡಿಕಂಡರು. “ ಅಯ್ಯಾ ! ಅಮಂಗಲ ! ಭಯಂಕರ ಕೊಲೆ ! ರಾಯರ ! ಪಸನಾಗ್ಯಾಯ ! ಪಸನಾಗ್ಯಾಯ ! ಗಂಡ - ಚಂಡತಿನ್ನ ಕೊಂಡಪ್ಪು ! ರಾಯರ ! ಸೀವೈ ಲಾಂಡಸ್ಟ್ರಿಡಲ್ಕೈ ತೇಳಿ ಬೇಕ ? ಸಿಮಗೆ ಒಮ್ಮೆ ಬರುಮಾಲ್ಲ ? ” ಎಂದು ಭೋಮಸಿಗೆ ಪ್ರಜಾಪಂಡಸರನ್ನು ಕೊಟ್ಟು ಮನಸೆ ತಂಬಿ ತೀರುಗಾಡಷಾತ್ಮಿದರು. ಕೇತಾನ ಗೋಪು ರೈಲ್ವೆರೂ ಗಾಬಿಯಾಗೂ. ಭೀಮಸು ಮೂರಂಡುಗಳಾದೆ ಕಾತನು. ಕೇಶವನ ವಣಿಯು ಮೇಲಿಂಬಿ ಬೇವರ ದುಪನಿಗೇದ್ದನ್ನು.

ಇನ್ನು ನಿರ್ವಾಹಪಟ್ಟಂದು ಹ್ಯಾಗ್ರಿವಾಂಕಾಯರು ಸಾಂಪರಿನ ಕೆಂಡು ವಧ್ಯಾರು. “ ರಾಯರ ! ಪನಾ ಕರಪಾ ಇಲ್ಲ ! ಕಣ್ಣ ತಪ್ಪಿ ಆಗತಾವ. ಇನ್ನು ನಾನ್ನ ನಿರ್ಮಾಪು ಮನಿ ಕಡೆ ಹಿರೇ ಮನಾನಾಗ್ಯಾ ಆಗತೇನಿ. ಏಂದು ಗಾನ್ನ ಹೀಂಗ ವರ್ತಿಕಾಂಡ ಮಾರ್ಬೆಂಕು ಸೋಡಲಿ ! ” ಎಂದು ಹೇಳಿ ಹೇಳಿ ಪದ್ಮಾವತಿಯಿಂದ ತುಸು ದೂರದಲ್ಲಿ ಕುಳಿತರು. ಆಗ ಅವರ ಮುಖ ಜಯೋಯನು ಬಡಲಾಯಿತು. ಯಂಬ್ಬಿಗಳು ಗಂಬಿಕ್ಕಿದಷ್ಟು. ಕಣ್ಣಗಳು ಹಜ್ಜಿಗೆ ಹೀಕ್ಕಾಗಾದವು. ತಂಡಯ ಈ ಸ್ಥಿತಿಯನ್ನು ಸೋಡಿ ಪದ್ಮಾವತಿಯು ಸವ ಗಾಬಿಯಾದಳು.

“ ನಿನ್ನ ಹೆಸರೆನ್ನು ? ” ಅರೋಕ್ಯಿಯನ್ನು ಸಾಂಪ್ರಾಣ್ಯಾತ್ಮೀಯರು ಕೇಳಿ ವಂತೆ ಆಚಾರ್ಯರು ಪದ್ಮಾವತಿಯನ್ನು ಕೇಳಿದರು.

‘ ಪನಾ ವತ್ತಿ ’ ಎಂದು ಹುಡಿಗೆಯು ಉತ್ತರವಿತ್ತಿಳು.

“ ಎಲ್ಲಿ, ನೋಡಿನೋಡಿ ? ಹೇಳಿತೆಯನ್ನು ಹೇಳಿತ್ತು ? ಕೇಶವರಾವ್ ! ಧೃಷ್ಟಿದೊಡ್ಡ ಇಬಹುದೇನು ? ” ಇದನ್ನು ಕೇಳಿ ಕೇರವನು ಆಶ್ಚರ್ಯ ಜಕಿತನಾಗಿ ಆಚಾರ್ಯರ ಕಡೆಗೆ ನೋಡಿದಸು. ಪದ್ಮಾವತಿಯು ಮುಖ ವಸ್ತು ಮೇಲಿತ್ತಿದ್ದಳು. ಆಚಾರ್ಯರು ದಿಂಬಿಸಿ ನೋಡಿ “ ಇಲ್ಲ, ಧೃಷ್ಟಿದೊಡ್ಡ ಇಲ್ಲ. ಎಷ್ಟು ಕಲಿತೆಯಾರ ತಂಗಿ ? ” ಎಂದು ಮತ್ತೆ ಕೇಳಿದರು.

“ ಕನ್ನಡು ಓದಿಕೊಂಡೇಸಿ ಮನಾಗ್ಯಾಗ ” ಪದ್ಮಾವತಿಯು ಹೇಳಿದಳು

“ ಎಲ್ಲಿ ? ಓದು ಸೇರಿದೇಣಿಣಾ ! ಮುದ್ರಾಮಂಜೂಷೆ ತೊಗೊಂಡು ಬಂದೀ, ಸರಹರಿ ! ರಾಯರ ! ಮುದ್ರಾಮಂಜೂಷೆ ಅಂವರ ಕನ್ನಡ ಭಾಷಾದ ಕಾಮಧೇನು ” ಎಂದು ಆಚಾರ್ಯರು ಕೇಶವನ ಕಡಗೆ ತಿರುಗಿ ಸುಡಿದರು. ಇದನ್ನೇಲ್ಲ ಸೋರಿದಿ ವಿಸ್ತೃಯವನ್ನು ಪ್ರಕಟಿಸುವ ಸರಹರಿಯು ಆ ಗ್ರಂಥವನ್ನು ತಂದುಕೊಟ್ಟಿರು. ಪದ್ಮಾವತಿಯು ಆಧ್ಯ ಸಾನಿನ ವರೆಗೆ ಓದಿದಳು.

“ ಸಾಕು ಬಡವಾಪ್ಪ, ತಂಗಿ ! ರಾಯರ, ಸೋರಿದಿರಿ, ಎಷ್ಟು ಮನೋರಂಹರ ಅದ ” ಎಂದು ಆಚಾರ್ಯರಂದರು. ಕೇಶವನು ತಲೆ ಹಾಕಿದನು. ತಿಳಿಯಿತ್ತೋ ಬಿಟ್ಟಿತ್ತೋ ದೇವರೇ ಬಲ್ಲ.

“ ನಿನಗ ಇಂಗ್ಲಿಷು ಬರತದೇನು ತಂಗಿ ! ” ಆಚಾರ್ಯರು ನುತ್ತೆ ಮಗಳ ಕಡೆಗೆ ತಿರುಗಿದರು.

‘ಹೂಂ’ ಪದ್ಮಾವತಿಯು ಉತ್ತರಕೊಟ್ಟಿಳ್ಳು. ಆಚಾರ್ಯರು ಇಂಳಿದಂತೆ ಮತ್ತೆ ಕೆಲವು ಇಂಗ್ಲಿಷು ವಾಕ್ಯಗಳನ್ನು ಓದಿ ತೋರಿಸಿದನು. ಕೇಶವನು ಅವನ ಗಳಿಯರೂ ಆಶಾಧಾರಣ ಪಂಟಿಕರು. ಕನ್ನಡ ಓದಲಕ್ಕೆ ಚೆನ್ನಾಗಿ ಬರುತ್ತಿರಲ್ಲ. ಇಂಗ್ಲಿಷಿನ ಮಾತ್ರಾಕೂ ದೂರವಾಯಿತು. ಎಲ್ಲರೂ ತಲೆ ಕೆಳಗೆ ಹಾಕಿ ಸುಮ್ಮನೆ ಕ್ಷೇತರು.

“ ರಾಯರೇ ! ಇನ್ನು ಕಂತ ಪರೀಕ್ಷೆ ಮಾಡಿಣಿಣಾ. ಹಾಡಲಕ್ಕೆ ಬರತದೇನು ತಂಗಿ ! ” ಎಂದು ಮತ್ತೆ ಆಚಾರ್ಯರು ಕೇಳಿದರು.

ಪದ್ಮಾವತಿಯು ‘ಹೂಂ’ ಎಂದಳು. ಎಲ್ಲರಿಗೂ ಇಲ್ಲಿಯವರೆಗಾದ ಅಭಿಮಾನವಿಂಡನೆಯು ಸಾಕಾಗಿ ಹೊಗಿತ್ತು. ಕಡೆಗೆ ಭೀಮನು ನುಡಿದನು. “ ಆಚಾರ ! ಇನ್ನು ಸಾಕು ಬಿಡಿ. ಒಳಗ ಕಳಸರಿ ಹುಡುಗಿನ್ನು. ”

ಆಚಾರ್ಯರು ತುಸು ನಕ್ಕರು. “ ಹೀಗೆ ? ಒಳಗ ಹೊಗವಾ ಪದ್ದಕ್ಕು ! ಅಕ್ಕಾ ಸೋರಿದರಿ, ರಾಯರ ! ಈ ಹೊತ್ತಿನಾಗಿಗ ನಡಿಯೋದು ಸೋರಿದಬೇಕು. ಹೆಚ್ಚಾಗ ಏನು ದೋಷಿಲ್ಲ. ” ಎಂದು ಮತ್ತೆ ಕೇಶವನ ಕಡೆಗೆ ಹೊರಳಿ ಹೇಳಿದರು.

“ ಭೂತೆ ! ಆದರ ಹೀಗೆ ಆಗಬೋಕು ಹೆಣ್ಣಿಸ ಪರೀಕ್ಷೆ ” ಎಂದು ಸುಭೂತಾಚಾರ್ಯರು ಶಾಲ್ಲಫುಸೆಮಾಡಿದರು.

ಕೇಶವನಿಗೆ ಸಾಕುಬೇಕಾಗಿ ಹೋಗಿತ್ತು ಭೀಮನು ಹೋಗಿಬರು ತೈವೆಂದು ಹೇಳಿ ಎಲ್ಲರೊಡನೆ ಎದ್ದನು. ಆಚಾಯರು ಮತ್ತೆ ಮನಿಯ ಹಿರಿಯರಾಗಿ ಎಲ್ಲರನ್ನೂ ಬೀಳೊಳ್ಳಬೇರು!

ಇತ್ತೆ ಅಕ್ಕನ ಲಗ್ಗುವು ಗೊತ್ತಾದಂದಿಸಿಂದ ಸರಹಡಿಗೆ ವೇಳಿಯೇ ಸಿಕ್ಕುತ್ತಿರಲಿಲ್ಲ. ವಾರ್ಷಿಕ ಪರೀಕ್ಷೆಯ ಅಭಾವಸವನ್ನು ಅವನು ಜೆನಾಂಗಿಯೇ ಮಾಡಿದ್ದನು. ಅಭಾವಸಕ್ಕೆಂದು ಅವನು ವಕೀಲರ ಶೀನೂನ ಕೋಣಿಗೆ ಹೋಗುವ ಪರಿವಾರವನ್ನು ಇಟ್ಟುಕೊಂಡಿದ್ದನು. ಪರೀಕ್ಷೆಗೆ ಇನ್ನೂ ಒಂದು ತಂಗಳಿತ್ತು. ಪರೀಕ್ಷೆ ಮಾಗಿದ ಎಂಬು ದಿನಗಳ ಮೇಲೆಯೇ ಅಕ್ಕನ ಲಗ್ಗು! ಲಗ್ಗುದ ಪ್ರಾರ್ಥನೆಯಲ್ಲಿ ಸರಹಡಿಯು ಅಂಗವೂ ಇತ್ತು. ಸಂಭಾಷಣೆಯರಿಗಂತೂ ಒಂದು ಕ್ಷಣಿ ಅವಕಾಶವಿರಲಿಲ್ಲ. ಸಾರಾಸಾಗಳ ಯಾದಿ ಮಾಡುವದು, ಸಣ್ಣ ಸಣ್ಣ ಜೀಲಗಳನ್ನು ಹೊರೆದು ಅವಕ್ಕೆ ಹೆಸರಿ ಡುವದು, ಕೋಲಿಕೋಣಿಯ ಸೃಷ್ಟಿಯನ್ನೆಲ್ಲ ನಿರ್ಮಿಸುವದು, ಇವೇ ಮೂಂತಾದ ಕಾರ್ಯಕಲಾಪಗಳಲ್ಲಿ ಅವರು ಕೊಡಗಿಹೋಗಿದ್ದರು. ತಿಪ್ಪ ಸಿಗ್ಗು ಕೆಲವು ಸಣ್ಣ ಕೆಳಸಗಳನ್ನು ಆಚಾಯರು ಸ್ವಂತಸಿಕೊಳ್ಳಿದ್ದರು. ಮೇಲಾಗಿ ಬಾಣಿತಿತನಕ್ಕೆಂದು ಒಂದ ವೆಂಕಮ್ಮನವರು ಈಗ ಲಗ್ಗುಕಾಗಿ ದುಡಿಯ.. ತ್ತಿದ್ದರು. ಕಿಟ್ಟು ರವಾಬಾಯರ ಕೈಯನ್ನೇ ಬಿಡುತ್ತಿರಲಿಲ್ಲ. ಸಾಪ್ತಾರ್ಥಿಗಳು ಉರಲ್ಲಿರುವನಕ ಹೈಗ್ರಿಫಾಷಾಯರಿಗೆ ಪುರಸತ್ತಿರಲಿಲ್ಲ. ಈಗ, ಶ್ರೀಗಢವರು ಇನ್ನೊಂದು ಉರಿಗೆ ಬಿಜಯಂಗೈಯಿಸಿದ ಮೇಲೆ, ಅವರಿಗೆ ಬಿಡುವು ದೊರೆತಿತ್ತು.

ಅಕ್ಕನು ಸುಖವಾಗಿರಬೇಕೆಂದು ಸರಹಡಿಯ ಆಕಾಂಕ್ಷೆ. ಅದಕಾರ್ಣಿಗೆ ಅವನು ಮಾಡುವ ವಿಶ್ವಪ್ರಯತ್ನವು ಹೋಹಕವಾಗಿತ್ತು. ಹಾದಿಯಲ್ಲಿ ಅಕ್ಕಾತ್ಮಾಗಿ ಕೇಶವನು ಭೀಟ್ಟಿಯಾದರೆ ಮನಿಗೆ ಬಂದು “ಅಕ್ಕಾ! ಇಂದು ಕೇಶವರಾಯರು ಭೀಟ್ಟಿಯಾಗಿದ್ದರು. ಸನ್ನ ನೋಡಿ ಸಕ್ಕಾರು” ಎಂದು ಸುದ್ದಿ ಬೀರುತ್ತಿದ್ದನು. ಮತ್ತೆ ಅಕ್ಕನಿಗೆ “ನೀನು ಉರಬಿನೀ ಮಾಡುವಾಗ ಮರಣಿ ಬಗಟ ಹಾಕಬಾರದು. ಹಾಕಿದರ ನಾ ಸಿಟ್ಟಾಗ ತೇನಿ ನೋಡು. ಮರಾತಿ ಹಾಕಿದರ ವರ್ತಮಾನಪತ್ರದಾಗ ಬೀಕಾಮಾಡ ತಾರ” ಎಂದು ತನ್ನ ಮನವನ್ನು ಬಿಜ್ಞಿಹೇಳುತ್ತಿದ್ದನು.. ಪದ್ಮಾವತಿಗೆ

ರಿವೆಸ್ಟ್ ಕೇಳಿ ಒಮೆತ್ತಿಪ್ಪೆಯ ಸಗೆ ಒಂದುತ್ತಿತ್ತೆ. ಮತ್ತೆ ಪರುಕ್ಕೊಡಲ್ಲಿ ಸರಹಡಿಯ ಗದ್ದಪಡು ತೇವಿ “ನಷ್ಟ ಕಡೆಗೆ ಪಸರ, ಮಾಗಿ ! ಉಪ್ಪು ಲಗ್ಗಿ ಗೊತ್ತುವಾಡಿದೆ. ಅಪ್ಪು ತಾತಿಯ ಉಗಟೆ ನಾ ಇನ್ನು ಬಡಬೆಳೀಕು. ನಾ ಉಗಟೆ ಹೂತ್ತೋಡೆಯು, ಸ್ವಾಮೀಯು ಲಗ್ಗಿವಾಟಿಕೆಂಬೋರ ಮಾನಸಿನ ವಾರ್ತಾ ” ಎಂದು ರವಿಸುತ್ತಿದ್ದ್ಯಾಗಿ. ಹೀಗೆ ವಾತಾವಾಡಿ ತನಗೆ ತಿಳಿಯಂತೆ ಅಕ್ಕನು ಒಮೆತ್ತಿಪ್ಪೆಯ ಸರಣಿಯ ಕಣ್ಣು ರಸಕ್ಕೊಳ್ಳುವದರಲ್ಲಿ ಸರಹಡಿಯು ಸೇರಿಷ್ಟಿದ್ದಾನ್ನು. ಆಗ ಅವನಿಗೆ ಉತ್ತಿ ಹೃಷಿಸಣಾಗಿತ್ತು. ಅಕ್ಕನ ಮನಸ್ಸನ್ನು ಸೇರಿಯುವದನ್ನು ಕಂಡು ಅಪ್ಪೆದುರಿಗೆ ಈ ವಿಷಯಗಳನ್ನು ಪ್ರಾಣಿ ಎಂ ಲಿಳಿ.

ಈಸುಮೇಗೆ ಇನ್ನು ಪದ್ದುಕ್ಕನು ತಮ್ಮ ಮನಗೆ ಬರುವಳಿಂದು ಹಿಡಿ ಸಲಾರದಷ್ಟು ಅನಂದವಾಗಿತ್ತು. ತಮ್ಮ ಪರಸೆಯಲ್ಲಿ ಲಗ್ಗಿದ ಸಲುವಾಗಾ ನಡೆವ ಸಂಭ್ರಮವನ್ನು ಸರಹಡಿಯೆಡರಿಗೆ ಬಂಧಿಸಿ ತೇಳುತ್ತಿದ್ದಿಲ್ಲ. ಮುಂದೆ ಸರಹಡಿಯ ಪರಿಷ್ಕ್ಯಯಾಖಾತ್ರ. ಅವನೂ ಶೀನೂ ಕೂಡಿಯೇ ಜಿನಾನ್ ಪೇಪರು ಬರೆದದ್ದರು. ಹೀಗೆ ಲಗ್ಗಿಪು ಇಂದು ನಾಳಿಯೆಂದು ಏಳುರಾಣಿ ನಿರೀಕ್ಷಿಸುತ್ತಿರಲು ಕಡೆಗೆಂದು ದಿನ ಲಗ್ಗಿಪು ಬಂದೇಷಿಟ್ಟಿತ್ತು.

ಪ್ರಕರಣ ೮

ಇನ್ನೊಂದು ಪತ್ರ

ಹೈ

ಇ

ಹೊಗ್ಗಾವಿ

೨೫-೪-೧೯೮೦

ಪ್ರಿಯ ಮೋಡಕ,

ನಿನ್ನ ಪತ್ರ ಮುಖ್ಯತ್ವದಲ್ಲಿಯ ವರೆಗೆ ನಿಮಗೆ ಉತ್ತರ ಬರೆಯು ಹದಳಗದ್ದುಕ್ಕೆ ಸಂಕ್ಷೇಜಪಟ್ಟುಕೊಳ್ಳಬೇಡಿ. ಬಡಾಡ್ಲಾದರೆ ಯಾರೇನು ಪಾಡು ಪರು ? ಹಾಗಾದರೆ ಈಗ ಏರಿಯು-ಎರಡೂವರಿ ತಿಂಗಳು ರಜಿಯ ಮೇರು ದ್ವಿರಾ ? ಸಂಪೂರ್ಣಗಾಯಿತ್ತು. ಆಫ್ರಿಸಿನ ಕೆಲಸಮೇನು ಇದ್ದೀ ಇರುತ್ತದೆ.

ಈಗ ಪ್ರಕೃತಿ ಒಳತಾಗಿದೆಯನ್ನು? ಒಮ್ಮೆಸಿಕೊಂಡಿರಬೇಕೆಂದು ನಾನು ಬೇರೆ ನಿಮಗೆ ಹೇಳಬೇಕಿಲ್ಲ. ಪುಟ್ಟು ಮಲೀರಿಂದ ಯಾತನೆಯನ್ನು ದೇವರೇ ಬಲ್ಲ !”

“ಹಾಗಾದರೆ ಇಷ್ಟು ದಿನ ರಜಿಯ ಮೇಲಿದ್ದುದರಿಂದ ಈಗ ಇತ್ತು ಕಡೆಗೆ ಬರಲು ಶಕ್ಯವಿಲ್ಲವೆನ್ನು ಏರಾ? ಅದಕ್ಕೆ ನಾನೇನೂ ಹೇಳಲಾರೆ. ಆದರೆ ಗಾಡಿಗೆ ಖಚಾರಗುವದೆಂದು ಮಾತ್ರ ಸೀವು ಹೀಗೆ ವಾಡಿರಿ. ನಿನ್ನ ಸ್ವಭಾವವು ನನಗೆ ಗೊತ್ತು. ಅದಕ್ಕಾಗಿ ನಾನು ಇದನ್ನು ಇಷ್ಟು ಸ್ವಷ್ಟವಾಗಿ ಬರೆಯುತ್ತುಂದ್ದೀನೆ. ಪ್ರಯಾಳಾದ ಈ ಹೆಚ್ಚುವು ನಿಮಗೆ ಭಾರವೇಸಿದರೆ ಹೇಳಿರಿ. ನಾನು ಕೊಡಲು ಸಿದ್ಧಾಂತದ್ದೀನೆ.”

“ಇದೇ ಪ್ರಕೃತಿಸ್ವಾಸಧ್ವನಿವನ್ನು ಗಳಿಸುತ್ತಿರುವ ನಿಮಗೆ ಇಲ್ಲಿ ಮೊನ್ನೆ ಹೊನ್ನೆ ಜರುಗಿದ ಒಂದು ಸಂಗತಿಯ ಬಣ್ಣನೆಯಿಂದ ಏರಾಮಾರ್ಪಿಸಬಹುದು. ಅದಕ್ಕಾಗಿ ಅದನ್ನು ನಾನು ಇಲ್ಲಿ ಉಲ್ಲೇಖಿಸುತ್ತಿದ್ದೀನೆ ಮೊನ್ನೆ ಇಲ್ಲಿ ಒಂದು ಲಗ್ನಸವಾರಂಭವು ನೆರವೇರಿತು. ನಮ್ಮ ಜನರು ಎಚ್ಚತ್ತಲ್ಲಿವೆಂದು ನಾನು ಹಿಂದಿನ ಪಶ್ಚಾತ್ತಲ್ಲಿ ನಿಮಗೆ ಹೇಳಿದ್ದಿಲ್ಲವೇ? ಈ ಸನ್ನಿಹಿತವೊಂದು ಅದೇ ಮಾತನ್ನು ನಿದರ್ಶನಕ್ಕೆ ತರುತ್ತದೆ. ಲಗ್ನವೆಂದರೆ ಕನಾಂಬರ್ಕದ ರೀವಿಯಲ್ಲಾದ ಲಗ್ನ !”

“ಪ್ರತಿಷ್ಠಿತರಾದ ದೇಸಾಯರ ಮನಗೆ ಪ್ರತಿಷ್ಠಿತರಾದ ಆಚಾರ್ಯರು ಹೊಣ್ಣುಕೊಟ್ಟರು. ಇವರಿರ್ವರ ಮನೆಯಲ್ಲಿಯೂ ಲಕ್ಷ್ಮೀದೇವಿಯು ಕಾಲುಮುಂದು ಬಿಡ್ಡಿರುವಳಿಂದು ಜನರಾಡಿಕೊಳ್ಳುತ್ತಿದ್ದರು. ಆದರೆ ಲಗ್ನದ ಸಮಯದಲ್ಲಿ ಆ ದೇವಿಯು ವಿಶೇಷವಾಗಿ ಹೊರಗೆ ಬಂದಂತೆ ತೋರಬಿಲ್ಲ. ಒಂದೆರಡು ಸಲಹಾಯ್ದು ಹೋದಳಿಸ್ತು ಬಹಳ. ಒಮ್ಮೆ ಉರ್ಳಳಿ ಹೇರಿ ವಣಿಗೆಯಾಯಿತು. ಅಂದರೆ ಆಭರಣ, ಪೀತಾಂಬರ, ವಸ್ತ್ರ, ಬಡವೆ,- ಇವು ಗಳ ಪ್ರದರ್ಶನವಾಯಿತು. ನೀರೆಡ ನಾರೀಸಮಾಜದಿಂದ ಒನರ ಕಂಗಳಿಗೂ ಹಬ್ಬವಾಯಿತೆಂದು ಕೆಲವರಂದುಕೊಂಡರು. ಆದು ನನಗೆ ಗೊತ್ತಿಲ್ಲ ಹೀಗೆ ಹಬ್ಬವನ್ನು ಮಾಡಬೇಕೆಂದು ಆ ಸುಧತಿಯರೇ ಮನಸ್ಸು ಮಾಡಿದಾಗ ನಾನೇನು ಹೇಳಬೇಕು? ಅದಕ್ಕಾಗಿಯೇ ಆವರು ತಾಸೆಯವರನ್ನು ‘ಬ್ರಾಂಡಿ’ನವರನ್ನು ತರಿಸಿದ್ದ್ದು. ಕೈಹಿಡಿವ ಹಾಗಾಗಬಾರದೆಂದು ತಮ್ಮ

ಕಿರಿಗೊಸುಗಾಳಿನ್ನು ಗಂಡಂದಿರ ಕೈಯಲ್ಲಿ ಅವರು ಅದಕ್ಕಾಗಿಯೇ ಕೊಟ್ಟಿದ್ದು. ಹತ್ತು ಬಿಂಬ್ಯು ಇಪ್ಪತ್ತು 'ಕಿಟ್ಟಿನ್ನು' ದೀಪಗಳನ್ನು ಅವರು ತರಿಸಿದ್ದಾಗಿರೂ ಇದರ ಸಲುವಾಗಿಯೇ. ವಧೂ-ವರರಿಗಿಂತ ವೇರವಣಿಗೆಯೂ ಉಳಿದ ಸ್ತೋ ಸಮುದಾಯಕ್ಕೆ ಹೆಚ್ಚಾಗಿ ಅನ್ನಯಿಸಿತ್ತೇಂದು ಹೇಳಬಹುದು."

" ಯಾಕಂದರೆ ಪಾಪ! ವಧುವಾದ ಹುಡಿಗೆ ಕೆಳಗೆ ಮೋರೆವಾಕಿ ಪಮಣಿಯಲ್ಲಿ ಕುರ್ತಿವಣು ತಿರುಗಿ ಮೋರೆಯನ್ನು ಮೇಲಿತ್ತುಲ್ಲ. ಮಲ ರಾಯಿಯು ಬಯ್ದಾಗಿಂದು ಕೆಲವರಾಡಿಕೊಂಡು. ಹುಡಿಗೆಗೆ ವರಸು ಮನಸ್ಸಿಗೆ ಬಂದಿಲ್ಲವೆಂದು ಬೀರೆ ಕೆಲವರಂದುಕೊಂಡರು. ಏನಾಗಿತ್ತೋ ಚೇವರಿಗೆ ಗೊತ್ತು. ವಧುವನೆ ಮೂಖವು ವಾನ್ನಿನವಾಗಿದ್ದು ಮಾತ್ರ ಸಿಜ ವೆಂದು ಹೇಳಿಬಡುವೆನು. ಆದರೆ ಆಕೆಯ ಭಾಗದ ಕೊರತೆಯಲ್ಲಿ ವರಸು ಉತ್ತಾಪದಲ್ಲಿ ತುಂಬಕೊಂಡಿತ್ತು. ಕೇವಲ ಲಗ್ಗು ಕೊನ್ನೇಸ್ಕರವೆಂದು ಆತಸು ಮೂಳಬಯಿಯಿಂದ ತನ್ನ 'ಡೈಸ್' ಸ್ನೇಹಲಿಸಿತ್ತಿರುತ್ತಾನು. ಸರ್ವೋಸವ ವಾದ ಒಂದು ಭಾರಿ ಒರದ ರುಮಾಲವನ್ನು ಸುತ್ತಿದ್ದಾನು. ಮೇರವಣಿಗೆಯು ಹೊರಬೆಂಳಿ ವರಸಿಗೆ ಇನ್ನೊಂದು ಸಂಗತಿಯು ಸೆನಾಂತಿಯತ್ತು. ಲಗ್ಗುದ ಹೇಳಿಯಲ್ಲಿ ಕೊರಳಲ್ಲಿರಿಸಿದ ದುಂಡುಮಲ್ಲಿಗೆಯ ಮಾಲೆಯನ್ನು ಆತಸು ಮನಿಯ ಮೇಲಿ ಮರಿತುಬಂಡಿದ್ದಾನು. ಸ್ತ್ರಿರಣಿಗೆ ಬಂಡಕೂಡಲೇ ಗೆಳೆಯರತ್ನಿಲ್ಲವನ್ನು ಕಳುಹಿಸಿ ತೆರಿಸಿ ಮತ್ತೆ ವಾಲೆಯಿಂದ ತನ್ನನ್ನು ಸಂಗರಿಸಿಕೊಂಡನು!"

" ಸ್ತೋಸಮುದಾಯದಲ್ಲಿ ವಿದ್ಯುಲ್ಲತೆಯಂತೆ ಸಂಚರಿಸುತ್ತಿರುವ ವರ ಮಾತೆಯನ್ನು ಯಾರಾದರೂ ಸೋಡಬಹುದಾಗಿತ್ತು. ಮಾರ್ಗಿನಲ್ಲಿರುವ ಮೂಖರೆಯನ್ನು ಮುಂದೆ ಪೂಡಿ ಅವರು ಉಳಿದ ಗೆಳತಿಯರನ್ನು ಮಾತ ನಾಡಿಸುತ್ತಿದ್ದರು. ಉಂಗುರವಿಟ್ಟು ಬಿರಳಿಸ್ತು ಮುಂದೆ ಪೂಡಿ ದೂರ ಹೊಂದ ಹುಡುಗರನ್ನು ಕರೆಯುತ್ತಿದ್ದರು. ವಂಕಿ-ನಾಗಮುರಿಗೆಯಿಂದ ಭಾರವಾದ ಕೈಯನ್ನು ಮುಚ್ಚಬಾರದೆಂದು ಸೆರಗಸ್ತು ಅಲೆಯಬಟ್ಟಿದ್ದರು. ಅವರ ಹತ್ತಿರದಲ್ಲಿಯೇ ಅವರ ಮಗಳಾಗಬಹುದಾದ ವಧೂಮಾತೆಯು ('ಇವರು ಮಲತಾಯಿ ಮತ್ತೆ! ಆಚಾಯರಿಗೆ ನಾಲ್ಕುನೆಯ ಲಗ್ಗುವಾಗಿದೆ!') ವಸ್ತುಗಳಿಂದ ಭಾರವಾದ ಮೈಯನ್ನು ಅತ್ತಿತ್ತ ತೊಗುತ್ತ ವಷದ

ಮಗುವನ್ನು ಎತ್ತಿಕೊಂಡು ಮುಂದೆಕ್ಕೆ ಸಾಗಿದ್ದರು. ತನುಗಾಗಿಯೇ ಒಮ್ಮು ಏಜ್ಯಂಭಣೆಯಿಂದ ರಚಿಸಲ್ಪಟ್ಟ ಈ ವೇರವಣಿಗೆಯನ್ನು ಜನರು ಬಾಗಿಲಲ್ಲಿ ಸಿಂತು ಸೋರಡುತ್ತಿದ್ದರು. ಅದೇ ಅತ್ಯೇಯ ಮನೆಯು ಸೌಖ್ಯವನ್ನು ಅನುಭೋಗಿಸುತ್ತಿರುವ ಒಬ್ಬ ಹೆಣ್ಣುಮಗಳು ಬಾಗಿಲಲ್ಲಿ ಇಣಿಕೊರಡುತ್ತಿದ್ದಾರು. ಆಗ ಅತ್ಯೇಯವರು ಓಡಿ ಬಂದು ಆ “ಹುಂಟು ಮುಂಟು” ಯನ್ನು ಒಗೆ ಕಳುಹಿಸುವರಿಗೆ ಹೋಗುವವರಿಗೆ ಇದನ್ನು ತಮ್ಮ ಸರ್ವಸೋತ್ಸವವನ್ನಾಗಿ ನಾಾಷಿವರು !”

“ಲಕ್ಷ್ಮೀದೇವಿಯು ಹೊರಗೆ ಬಂದಮ್ಮು ಇನ್ನೊಂದೇ ಸಲವೆನ್ನು ಬಹುದು,— ಆಚಾರ್ಯರು ನರದಕ್ಕಿಣಿಯನ್ನು ಕೊಡುವ ಕಾಲಕ್ಕೆ. ಏರಿತು ಸಾಮಿರ ರಾಜಾಯಿಗಳು ಕೈಬಿಟ್ಟುಹೋಗುವವೆಂದು ಆಚಾರ್ಯರಿಗೆ ಬಲು ವ್ಯಾಸನವಾಯಿತು. ಈಗ ಕೊಡುವವೆಂದರು. ಇನ್ನೊಂದು ಗಳಿಗೆ ಕೊಡುವವೆಂದರು. ಉಹಂ ! ದೇಸಾಯರು, ‘ಅಕ್ಷ್ಯೇಕಾಳು’ ಪ್ರಾಳುವದನ್ನು ತಡೆದು ನಿಲ್ಲಿಸಿದರು. ಆಚಾರ್ಯರು ಚೇಂಬನನ್ನು ಬಿಳ್ಳಿಲೇಬೇಕಾಯಿತು ಎಂಬುದು ಕಡೆಯ ರಾಜಾಯಿಯ ಮೇಲಿರುವ ವಿಕ್ರೋರಿಯಾ ಮಹಾ ರಾಜೀಯ ಹೋರಿಯನ್ನು ಸೋಡಿ ದೈನಾಸಬಿಟ್ಟು ರಾಯರಿಗೆ ಕೈ ಮುಗಿದರು !”

“ಪ್ರಿಯ ಹೋಡಕ, ಲಗ್ನವೆಂದರೆ ವಾಸನಮಹಿಂಯೂ ಬರೆದ ಪ್ರಜಂಡಕಾವ್ಯವಿದ್ದಂತೆ ! ಕನಾಂಬಿಕದ ಮಂಡಾಭಾರತವನ್ನು ಬರೆಯಲು ಶಂಮಾರವಾಸನು ಬೇಕಾಗುವದು ಆಶ್ಚರ್ಯವಲ್ಲ. ಲೆಕ್ಕಾನಿಲ್ಲವಷ್ಟು ಜನರು ಕೊಡುವರು ಲೆಕ್ಕಾನಿದಧನ್ಯವೃತ್ತಿಗಳನ್ನು ವಿಾರಿದ ಜನರು ಕಲೆಯೂ ವರು. ಹಿಡಿಂಬಿಯಂತಹ ಹೆಂಗಳಿಯರು ಕೆಲವರು, ಪ್ರಮಿಂತೆಯಂತಹ ಸ್ತ್ರೀಯರು ಹಲವರು. ಕೆಲವೈ ಜನರು ದುಯೋಽಧನಸಂತೆ, ಕೆಲವರು ಭೀಮಸೇನಸಂತೆ. ಧರ್ಮರಾಯನಂತಹ ಜನರು ತೀರ ವಿರಳ. ಇವರೆಲ್ಲರು ಮಾಡುವ ಕೃತಿಗಳಾದರೂ ಅಗಾಧವಾದುವು. ಇಲ್ಲಿಯೂ ಬದ್ಧದ್ವೇಷ, ಲೆಕ್ತ, ಧೂಮ್ರವಾನ, ಯುದ್ಧ. ಇಲ್ಲಿಯೂ ವಶಯರ್ಮವದ, ತೋಳಿನ ತಿಂಡಿ, ನಾಲಿಗಿಯ ಶುರುಕುತನ, ಹೋಟಿಯ ಹಂಂಬಲು. ಬಕ್ಕಾಸುರನಂತೆ ಕೆಲವರು ಬಂಡಿತುಂಬಿದ ಉಂಡಿಗಳನ್ನು ತಿನ್ನುವರು. ವಶಿಷ್ಟರಂತೆ ಕೆಲವರು ಹಂಡಿಗಳ

ತುಂಬಿದ್ದ ಖೀರು ಕುಡಿಯುವರು. ಇಲ್ಲಿಯೂ ಬಕ್ಕಾಸುರನೊಡನೆ ಭೀಮನ ಸ್ವಾರ್ಥಿ, ಕೆನ್ನರ ಕಿಂಪುರುಷರ ಮತ್ತು. ಇಲ್ಲಿಯೂ ಯಕ್ಕಾನೊಡನೆ ಸಂವಾದ, ಯಕ್ಕಾಗಾನ, ಕಾಮಾಕ್ಷಿಯರ ಸೃಜನಿ, ಸರಕ್ಕರ ಕುಕ್ಕಿಗಳ ಒಂಭು. ಪದುರರು ಕೃಷ್ಣರನ್ನು ಬಟ್ಟು ಕೃಷ್ಣರನ್ನು ಸೇವಿಸುವವರು. ಪಾಂಡವರು ತಂಡುಲಧ್ಯಂಸವನ್ನು ಮಾಡುವರು. ಕೌರವರು ಅತಿಪ್ರಯಾಸದಿಂದ ಗೌರವವನ್ನು ಕಾಯ್ದುಕೊಳ್ಳುವರು. ಕಡೆಗೊಮೈ ಘಟೀಕ್ಕೆ ಒಸು ಕಸ್ಯೇಯನ್ನು ಹೊತ್ತುಕೊಂಡೊಯ್ದರೂ ಕೇಳುವವರಿಲ್ಲ ! ”

“ ಒಮ್ಮೆ ಭೂಮಾದ ಹಾಡಿಸಲ್ಲಿ ಬೀಗರು ವರಸು ಕಲಿತವನಲ್ಲವೆಂದು ಹೇಳಿದಾಗ ವರನ ತಾಯಿ ಸಿಟ್ಟು ಬೆಂಕಿಯಾದರು. ಹೂಡಿಗೊಂಡು ಮಾಲ ತಾಯಿಯ ದರ್ಶಕ್ಕೆ ಸಿಕ್ಕು ಸೊರಗಿದೆಯೆಂದು ಗಂಡಿಸವರು ಹಾಡಲು ವಧುವಿನ ತಾಯಿ ಉಂಟವನ್ನು ಬಟ್ಟಿದ್ದರು. ಕಳುಹೂಟದ ದಿವಸ ಅಳಿಯನು ‘ಸೆಟಿದು’ ಕುಳಿತು ‘ಸಾಯಕಲ್ಲಿ’ ಸ್ವಾ ಬೇಡಿದಾಗ ಹೈಗ್ರಿವಾ ಚಾಯರು ಕಲ್ಲುಬಡೆದುಕೊಂಡು ಸಾಯುವನೆಂದರು ! ಎಲ್ಲಕ್ಕೂ ಹೆಣ್ಣಿನ ರಚಯ ಪುರೋಹಿತರು ಸಮಾಧಾನಿ. ಉಂಟ ಬಿಟ್ಟಿದ್ದ ಬೀಗತಿಯನ್ನು ಬುದ್ಧಿ ಹೇಳಿ ಮತ್ತೆ ಕೂಡಿಸಿದರು. ಸಾಯಲು ಸಿದ್ಧರಾದ ಆಚಾಯರನ್ನು ಸಮಾಧಾನಮಾಡಿ ಉಂಗುರದ ಮೇರೆ ಕೆಲಸವನ್ನು ಬಗೆಹರಿಸಿದರು. ಪುರೋಹಿತರ ಮಗನ ಧ್ವನಿಯಂತೂ ತುಪ್ಪದ ಬುಡಕಲ್ಲಿ ಸಿಕ್ಕುಹೋಗಿತ್ತು. ”

“ ಪಿರಯ ಮೋಡಕ, ಇದಿಗ ನಮ್ಮ ಪಾರಂತದಲ್ಲಿಯ ಸ್ಥಿತಿ. ನಿಮ್ಮ ಪಾರಂತದಲ್ಲಿಯೂ ಮೇರವಣಿಗೆಗಳು ಆಗುವದಿಲ್ಲವೆಂತಲ್ಲ. ಆದರೆ ನಿಮ್ಮಲ್ಲಿಯ ಹೆಣ್ಣು ಮಕ್ಕಳು ತಿಳಿದವರಿರುತ್ತಾರೆ. ನಮ್ಮಲ್ಲಿ ಅಂಥ ತಿಳಿವಳಿಕೆಯು ಎಂದು ಹುಟ್ಟಿಬರಬೇಕು ? ”

“ ಮನೆಯಲ್ಲಿ ಎಲ್ಲರೂ ಸೆಟ್ಟಿಗಿಡಾಡ್ರಿಯೆ ? ಎಲ್ಲರೂ ಎಂದು ಹೇಳಲಿಕ್ಕೆ ನೀವೆಷ್ಟು ಮಂದಿ ! ನೀವು, ನಿಮ್ಮ ಪತ್ತಿ ! ”

ಇತಿ ಒಲವುಗಳು

ನಿಮ್ಮ ಸ್ವೇಕಾಂಕತ,
ಗಣಸತರಾಯ.

ಮ. ಮಾ. ನಮ್ಮ ಶ್ರೀಪಾದನ ವಕೀಲಿಯ ಉದ್ಯೋಗವು ನೆಟ್ಟಿಗೆ

ನಡೆದದೆ. ಸುರುವುವಾಡಿ ಪೂರು ತಿಂಗಳಾದರೂ ಅವನ ಮುಂದೆ ಭವ್ಯ ಭವಿತವ್ಯತೆಯಿದೆ. ನಾನೇ ನಸ್ಮಾಡನೆ ಅವನನ್ನು ಕಚೇರಿಗೆ ಕರೆದುಕೊಂಡು ಹೋಗುತ್ತಿದ್ದೇನೆ. ಸಮ್ಮ ಶೀನೂ ಇದೀಗ ನಾಲ್ಕನೆ ಇಯತ್ತೆಯ ವಾರ್ಷಿಕ ಪರೀಕ್ಷೆಯಿಂದ ಮುಕ್ತನಾಗಿದ್ದಾನೆ.”

ಗಣಪತರಾಯರ ಈ ಪತ್ರದಲ್ಲಿಯೂ ಏಷಾದವು ಎಂಬಿಯುತ್ತಿದೆ. ಅವರ ಪತ್ರಗಳೇ ಹೀಗೆ. ಆದರೂ ಈ ಪತ್ರದ ಮೇಲಿಂದ ಕೇಶವ-ಪದ್ಭಾವತಿಯರ ವಿವಾಹವು ಅಷ್ಟೂಂದು ಸುಸೂತ್ರವಾಗಿ ಸಾರಲಿಲ್ಲವೆಂಬುದು ಸಹಜವಾಗಿ ಕಂಡುಬರುವಂತಿದೆ.

ನೇಡ ಹುಡುಗಿಗೂ ಹೆಣ್ಣುಮಕ್ಕುಂಗೂ ವಾತ್ರ ಇದೊಂದು ಸಿಜವಾದ ಸವಾರಂಭವಾಗಿರಬೇಕು. ಕುಸುಮೆಗೆ ಇನ್ನೂ ಏನೂ ತಿಳಿಯದು. ಅಗ್ನಿವೆಂದರೆ ಅವಳಿಗೆ ಒಂದು ಶೈಲಿಧೆಯ ಕೆಲಸ. ಹೊಸ ಸೀರೆಯನ್ನು ಉಟ್ಟಿಕೊಂಡು ತನ್ನಗೆಳತೆಯರೆಡನೆ ಆಕೆಯು ನಗುತ್ತು-ಕೆಲಿಯುತ್ತು ತಿರುಗಾಡುತ್ತಿದ್ದಳು. ಕೇಶವನು ಸಿಕ್ಕರೆ ಅವನನ್ನು ನಿಲ್ಲಿಸಿ ಹೆಂಡತಿಯ ಹೆಸರನ್ನು ಕೇಳುವದು, ಪದ್ಭಾವತಿಯನ್ನು ತಡೆದು ಗಂಡನ ಹೆಸರು ಹೇಳಿದು ದುಂಬಾಲು ಬೀಳುವದು,- ಇವು ಅವಳಿಗೆ ಅಸಂದವನ್ನು ದೊರಕಿಸುವ ಹೊಸ ಸಾಧನಗಳಾಗಿದ್ದವು. ಉರುಂಟಣಿಯ ವೇಳೆಯಲ್ಲಿ ಅವಳು ಯಾವಾಗಲೂ ಪಡ್ಡಕ್ಕುನ ಬಳಿಪ್ಪಲ್ಲಿಯೇ ಕುಳಿತುಕೊಳ್ಳುತ್ತಿದ್ದಳು. ಪದ್ಭಾವತಿಯು ಎದ್ದೂ ನಿಂತು ತುಸು ಗಂಭೀರಾಗಿ ಮೇಲ್ಲನೆ ‘ಉರುಂಟಣಿ’ಯನ್ನು ಮಾಡುವಾಗ ಅವಳಿಗೆ ಹಿಡಿಸಲಾದದ್ವ್ಯಾ ನಗೆ ಬರುತ್ತಿತ್ತು!

ಆದರೆ ಲಗ್ನಿದ ಸಮಯದಲ್ಲಿ ಸರಹಡಿಯ ಸ್ಥಿತಿಯು ಬಲು ಏಚಿತ್ರವಾಗಿತ್ತು. ಶೀನುನೊಡನೆ ಆತಸು ಲಗ್ನಿದ ಕಾರ್ಯಗಳಲ್ಲಿ ತೊಡಗಿದ್ದು ನಿಜ. ಅಲ್ಲದೆ ಮೇರವಣಿಗೆ ಹೊರಟಾಗ ಡಮಣಿಯ ಏಡಬಲದಲ್ಲಿ ತಾನು ಶೀನೂ ಕುಳಿತು ಹೋಗಿದ್ದರು. ಆದರೆ ಅಕ್ಕುತೆಗಳು ಬೀಳುವ ವೇಳೆಯಲ್ಲಿ ಅಕ್ಕುನ ಮೋರಿಯನ್ನು ನೋಡಿದಾಗಿನಿಂದ ಸರಹಡಿಯ ಜೀವವೇ ಹೋದಂತಾಗಿತ್ತು. ಕೊನೆಯ ನಿನಿಷದ ವರಿಗೆ ಸಾವರಿಸಿಕೊಂಡು ಕುಳಿತ ಅಕ್ಕುನ ಮುಖಮುದ್ರೆಯಿಂದ ಒಮ್ಮೆಲೆ ಒಂದು ಜೊತೆತಿಯು ಹಾರಿ ಸಂದಿಹೋದಂತೆ ಅವನಿಗೆ ಭಾಸವಾಯಿತು. ಆಕಸ್ಮಾಕವಾಗಿ ಕಂದಿದ ಆ

ಮು-ಖವನ್ನು ಅನಾರ್ಥೀಯಂತೆ ಅಕ್ಕನು ಒಮ್ಮೆ ಹೇಗೆತ್ತಿದ್ದಳು. ಕರುಹೊಯನ್ನು ಯಾಜಿಸುವಂತೆ ಕಂಬನಿದುಂಪಿದ ಅವಶ ಅರಳಿಗಣ್ಣುಗಳು ದಿಕ್ಕು ದಿಕ್ಕಿನಲ್ಲಿ ಸೋಡಿ ಕಾಯುವವರಾರೂ ಇಲ್ಲವೆಂದು ನಿರಾಶೆ ಹೊಂದಿದವು. ತುಂಬಿ ಬರುತ್ತಿರುವ ಶೈಲೀಕವನ್ನು ಒಮ್ಮೆ ಪ್ರಯಾಸದಿಂದ ಬಗಿಹಿಡಿದು ಅಕ್ಕನು ಒಂದು ಮೂಲೀಯ ಕಡೆಗೆ ದಿಟ್ಟಿಸಿ, ದಿಟ್ಟಿಸಿ ಸೋಡಿದಳು. ಆಗ ಅವಳಿಗೆ ತಡೆಯುದಾಗಲು ಎರಡು ದೊಡ್ಡ ಕಂಬನಿಗಳು ದುರಿದವು. ಇದನ್ನೆಲ್ಲ ಸೋಡಿ ವಚೇಯಲ್ಲಿ ಕಳಪಳಗೊಂಡ ಸರಹರಿಯು “ಅಕ್ಕಾ ! ಏಕೆ ?” ಎಂದು ದೃಷ್ಟಿ ದಿಂದ ಕೇಳಿದನು.

“ಮಗು ! ಅವ್ವು ! ” ಎಂದು ಮೂಲೀಯ ಕಡೆಗೆ ಸೋಡುತ್ತು ಕಂಪಿತ ಸ್ವರದಿಂದ ಪದ್ದಾತ್ತಾವತಿಯು ಉತ್ತರವಿತ್ತಳು. ಎದೆಯಲ್ಲಿ ಬೇಗೆಯೇಖತಿದ್ದ ಸರಹರಿಯು ಮೂಲೀಯ ಕಡೆಗೆ ಹೊರಳಿ ಸೋಡಿದನು. ಅಲ್ಲಿ ಯಾರೂ ಇರಲಿಲ್ಲ. ಸೇರಿದ ನೂರಾರು ಚಸರ ವೇಲೇರೆಯನ್ನು ಆತನು ಕಕ್ಕಾವಿಕ್ಕಿಯಾಗಿ ಸೋಡಿದನು. ಆ ಗಲಭೀಯನ್ನೂ ಗೊಂದಳವನ್ನೂ ಕೇಳಿ ಸರಹರಿಯ ಹೊಟ್ಟೆಯಲ್ಲಿ ಕಸವಿಸಿಯಾಯಿತು. ಈ ಚಸರನ್ನು ಇಲ್ಲಿಂದ ಹೊಡಿದೋಡಿಸಿ ಅಕ್ಕನನ್ನು ಕರೆದೇಯ್ಯಾದ್ದು ಲಗ್ನನನ್ನು ನಿಲ್ಲಿಸಿಬಿಡಬೇಕೆಂಬ ಒಳದಿಸಿಯೋಂದು ಅವನಲ್ಲಿ ಬಲವತ್ತರವಾಯಿತು. ಆದರೇನು ? ಮರಕ್ಕಣಾದಲ್ಲಿಯೇ ಅಕ್ಕ ತೆಗಳು ಬಿದ್ದು ಅಂತಹಿಪಟನ್ನು ಹಾರಿ ಲಗ್ನದ ಪರಿಸವಾಪ್ತಿಯಾಯಿತು. ಕೇಶವ-ಪದ್ದಾತ್ತಾವತಿಯರು ಪತ್ತಿ-ಪತ್ತಿಯರಾಗಿ ಸೋಗಿದ್ದರು.

ಪ್ರಕರಣ ೯

ಮೈನೆರಿಡಳು

ಲಗ್ಗುವಾಗಿ ಒಂದು ತಿಂಗಳಾದವೇಲೆ ಮತ್ತೆ ಒಂದು ದಿವಸ ನುಂಬಂಜಾನೆ ಆಚಾರ್ಯರ ಮನೆಯಿಂದ ಹಂಗಳಿಯರು ಗುಂಪುಗುಂಪಾಗಿ ಹೊರಬಿಳುವದನ್ನು ಕಾಣಬಹುದಾಗಿತ್ತು. ಕೆವಮಾತ್ರ ಹೇಳುವ ಹಾಗೆ ಪ್ಲಾರ್ಕು ಮೇಲ್ಲನೆ ಕೆಳದಸಿಯಲ್ಲಿ ಮಾತನಾಡುತ್ತಿದ್ದರು. ಅವರ ವಿಷಯವು ಒಂಬೆ-ಪದಾರ್ಥವತಿಯ ಸೌಂದರ್ಯ.

ಅಂದೇ ಪದಾರ್ಥವತಿಯು ಮೈನೆರಿಡ್ಡಳು. ಲಗ್ಗುದ ಮರುದಿವಸ ಗಳನ್ನು ಮುಗಿಸಿಕೊಂಡು ಹೊರಬಂಪಿಸಿದ್ದ ಸುಭೂನಿಗೆ ಈ ಸುದ್ದಿಯು ತಿಳಿಯಲು ಅತ್ಯಾನಂದವಾಯಿತು. ಮತ್ತೆ ಇಂದಿನ ದಿವಸಗಳವರೆಗೆ ಅರನು ಸಹಜವಾಗಿ ಆಚಾರ್ಯರ ಶಶಿತನಾಗಬಹುದು! ಆದರೆ ಸುಭೂನೇ ಉತ್ಸಾಹಿ. ಪದಾರ್ಥವತಿಯನ್ನು ಕೂಡಿಸಲೆಂದು ಒಂದು ಉತ್ತಮ ವಾದ ಮಂಟಪವನ್ನು ರಚಿಸಿದನು. ಸರಹಡಿಯಾದರೂ ಇದಕ್ಕೆ ತನ್ನ ಶಕ್ತಿ ಏಂದಿಗೆ ಸಹಾಯವಾಗಿದನು.

ಸುಂದರಚಿಕ್ರಿಗಳು, ಬಣ್ಣು ಬಣ್ಣುದ ಕಾಗದದ ಕುಸುರುಗಳು,—ಮೊದಲಾದವುಗಳಿಂದ ಸಿಮಿರ್ ತವಾದ ಕೃತ್ಯಿವ-ವಸದ ಮಧ್ಯದಲ್ಲಿ ಸೀತೆಯಂತೆ ಪದಾರ್ಥವತಿಯು ಕುಳಿತಿದ್ದಳು. ಒಂದು ತಿಂಗಳಲ್ಲಿಯ ಅವಳ ಬೆಳೆವಣಿಗೆಯು ಬಹು ಭವ್ಯವಾಗಿತ್ತು. ಅವಳ ಏಶಾಲವಾದ ಸೇತ್ರಗಳಲ್ಲಿ ಕಾಂತಿ ಜಲವು ತುಂಬಿ ತುಳುಕುತ್ತಿತ್ತು. ಉಪ್ಪು ಸೀರೆ, ಕುಳಿತ ಮೋಡಿ, ಗಾಂಭೀರ್ಯವನನ್ನು ತಳೆದಿರುವ ಅವಳ ಮೋರೆಯು ಕಳೆ,— ಇವುಗಳನ್ನು ನೋಡು ಸಾರಿಗೆ ಒಂದು ತರಹದ ಆದರವು ಉತ್ಪನ್ನವಾಗುತ್ತಿತ್ತು. ಪದಾರ್ಥವತಿಯ ದೇಹವು ಈ ಮಂಟಪವನ್ನು ಅಲಂಕರಿಸಿದ ಹಾಗೆ ಅವಳ ಜೀವನು ಮಾತ್ರ ಅಲ್ಲಿಯೇ ವಿಶ್ರಮಿಸಿರಲಿಲ್ಲ. ಇದನ್ನೇಲ್ಲ ಏಂದಿಗೆ ಬೇರೊಂದು ಏಶಾಲವಾದ ಲೋಕವನ್ನು ಅವಳ ದೃಷ್ಟಿಯು ಭೇದಿಸುವಂತೆ ತೋರಿತು. “ಇಂಥ

ಸೌಂದರ್ಯವನ್ನು ನಾನು ಅಲುಂಡವಾಗಿ ಸಿಮೀಸಬಲ್ಲಿನು. ಸನ್ನ ಚೇವವು ಇಂಥ ಸೌಂದರ್ಯದ ತವರುಮನೆ, ಆದರೆ ಈಗ-ಮಂಟಪದಲ್ಲಿ ಕ್ರಳ ತಿದ್ದೀನೆ" ಎಂಬ ಒಂದು ಭಾವವು ಅಸ್ವಸ್ವವಾಗಿ ವ್ಯಕ್ತವಾಗುತ್ತಿತ್ತು. ಇದು ನನಗೆ ತಕ್ಕುದಲ್ಲ, ಮಂಟಪದಲ್ಲಿ ನಾನು ಸೆರೆಸಿಕ್ಕುವಳಲ್ಲ, ಹಕ್ಕಿಯಂತೆ ನಾನು ಹಾಡುವವರು, ನನಗೆ ಸ್ವತಂತ್ರವು ಚೇಕು; ಆದರೆ-ದ್ವೇವಗತಿಯಂದ-ಮಂಟಪದಲ್ಲಿ ಸೆರೆಸಿಕ್ಕುಬದ್ದಿದ್ದೇನಂದು ಅವಳ ಚೇವವು ಮರುಗುಷಂತೆ ಭಾಸವಾಯಿತು. ಆದರೆ ಹೇಳುಕರಿಗೆ ಇದೆಲ್ಲ ತಿಳಿಯಲ್ಲ. ಪದಾರ್ಥತಿಯ ಈ ಅಲ್ಲಾಕಿಕ ಸೌಂದರ್ಯದ ಪ್ರಭಾವವು ಮಾತ್ರ ಅವರ ಕಣ್ಣನಗಳನ್ನು ಸೆಂಧಿತ್ತು.

ಚೇರೊಂದು ತರಹದ ಬಾಳುವೆಯ ಹೊಸ್ತಿಲವನ್ನು ಮೆಟ್ಟುವೆನೆಂದು ಪದಾರ್ಥತಿಯು ಕಳಿಗುಂಡಲಿಲ್ಲ. ತನ್ನ ಸ್ವತಂತ್ರದ ಲಾಲಸೆಯು ಇನ್ನು ಸ್ವಿನಾಮವಾಗುವದೆಂದು ಅವಳು ಧ್ಯೇಯವನ್ನು ಬಿಡಲಿಲ್ಲ. ಇಲ್ಲಿಯ ವರೆಗೆ ಅವಳು ಸಮಿಸಿದ ಕಷ್ಟದ ಶಿಶ್ವವೂ ಕೂಡ ಅವಳ ಪರಿಶ್ರವಾದ ಕಾಂತಿಯನ್ನು ಮಲಿನವಾಗಿ ಮಾಡಲಿಲ್ಲ. ಇನ್ನು ಮುಂದೆ ಸಹಿಸಬೇಕಾದ ಯಾತನೆಯ ಸೆಸಪಿನಿಂದ ಅವಳು ಅಧೀರಳಾಗಲಿಲ್ಲ. ಹಣ್ಣಿನ ಜನ್ಮವೆಂದರೆ ಅಸಂತವಾದ ಸಹಸರೀಲತೆಯ ಒನ್ನು, ಅವಾರವಾದ ದೃಷಿತ ತಿಮಿರವನ್ನು ಸುಗ್ಗಿ ಮೇಲೆ ಮತ್ತೆ ಬಿಳಿದುಕೊಳ್ಳತ್ತು.

ನರಹರಿಗೆ ಇದು ಅಖಿಸ್ವಲ್ಪ ತಿಳಿದಿತ್ತು. ಸಂಸ್ಕೃತಿಗಾಗಿ ಹಾತೋರೆಯುವ ಅಕ್ಕನ ಚೀವನದ ಗುಟ್ಟನ್ನು ಆತನು ಪೊದಲಿಸಿಂದ ಕಂಡುಹಿಡಿದಿದ್ದನು. ಎಲ್ಲ ಕಡೆಗೆ ಹುಡುಕಿ ಅಕ್ಕನಿಗೆ ಬೇಕಾದ ಪುಸ್ತಕಗಳನ್ನು ತಂದು ಕೊಡುತ್ತಿದ್ದನು. ಇನ್ನು ಸವಿಽವಾಸದಲ್ಲಿ ಪ್ರಸಂಗಗಳು ಸಿಗುವ ಸಂಭವ ವಿಲ್ಲದ್ದಿರಿಂದ ಈಗೊಮ್ಮೆ ಮುರಬಣಿಗೆಯಾಗಬೇಕೆಂದು ರಮಾಬಾಯಿಯವರು ಪಟ್ಟಿದಿರು. ಆಗ ಅಕ್ಕನ ಪೊರೆಯನ್ನು ದಿಟ್ಟಿಸಿ ನೋಡಿದ ನರಹರಿಗೆ ಹೃದಯದಲ್ಲಿ ಕಳವಳವಾಗಿತ್ತು. ಅವನಿಗಾಡರೂ ಕೆಡಕೆನಿಸಿತು. ಏನೆಂದು ಮುರಬಣಿಗೆ ! ಭೋ ! ಪುರನಿವಾಸಿಗಳಿರಾ ! ಇಲ್ಲಿ ನೋಡಿರಿ ! ಈ

ಹುಡಿಗೆಯು ಮೈಪ್ರಸೆರಿದಿದ್ದಾಗಿ ! ಪಾನವನ ಭೋಗ್ನವಸ್ತುವಾದ ಸ್ತ್ರೀಚಂತಿ ಯಶ್ಲಿಜಸ್ಯೋಂದು ಕುಸುಮವರಳಿತು ! ಮನ್ತ್ರಧನು ಇನ್ನೊಂದು ಮಾತಾಸ್ತು ವಸ್ತು ತೊಳ್ಳಿಸು ! ಆದರೆ ಅದು ನಿಮಗ್ಗಲ್ಲ ! ಒರ್ವ ವ್ಯಕ್ತಿಗಂಡು ಈ ವಸ್ತುವು ನಿರ್ವಿತವಾಗಿದೆ ! ಕಳ್ಳಿರಾದ ನಿಮಗೆ ಈ ಸರ್ವೋನವವಾದ ಕುಸುಮವ ಬೆಲೆಯು ತಿಳಿಯಲೆಂದು ಮಾತ್ರ ಇದನ್ನು ಒಂದು ಕ್ಷೇಣದೊತ್ತು ಹೊಂಗಿ ತಂದಿದ್ದೀವೆ ! ಸೋಧಿ ಸಂತೋಷಪಡಿರಿ ! ಎಂದು ಡಂಗುರ ಸಾರ ಬೀಕೆ ? ಹೀಗೆ ತನ್ನ ಅಕ್ಕನನ್ನು ಎಂದಿಗೂ ಅಪಮಾನವಾಗಿಂಥಿಕ್ಕಿಲ್ಲಿಂದು ನರಹರಿಯು ಹಟ್ಟಿಸಿದನು. ಮಗನ ಕರೋರವಾದ ನಿಶ್ಚಯವಸ್ತು ಸೋಧಿ ಬಂತಿಯ ಖಚ್ಚಳಿಷಿತೆಂದು ಹೈಗ್ರಿವಾಚಾಯರು ಸುವರ್ಪಿಸಿದರು. ರವಾಬಾಯಿಯವರು ನರಹರಿಯನ್ನು ಬಯ್ದು ಬಯ್ದು ತಪೆಸಿದರು. ಆದರೆ ನಿರುಪಾಯರಾಗಿ ಕುಳಿತುಕೊಳ್ಳಬೇಕಾಯಿತು.

ಮುಂದೆ ಹದಿನಾರು ದಿನಗಳಲ್ಲಿಯೇ ಫಲಶೋಭನದ ಕಾರ್ಯವಸ್ತು ಮುಗಿಸಬೇಕೆಂದು ಬೀಗರು ಆಗ್ರಹಾಡಿದರು. ಎಂದಾದರೂ ಒಮ್ಮೆ ಈ ಖಚ್ಚ ಬಡೆದುಕೊಳ್ಳುವದೆಂದು ಪ್ರಣಾವಾಗಿ ತಿಳಿದ್ದ ಆಚಾಯರು ಇದಕ್ಕೆ ಸಮ್ಮಿತಿಸಿದರು. ಆಚಾಯರ ಸ್ವಭಾವವು ಯಾರಿಗೆ ಗೊತ್ತಿಲ್ಲ ? ಮತ್ತೆ ಬೀಗ-ಬೀಗರ ಕದನಗಳಾದವು. ತಮ್ಮ ಮಗನಿಗೆ ಯೋಗ್ನವಾದ ಉಪಚಾರವಾಗಿಲ್ಲವೆಂದು ಚಾಸಕಿಬಾಯಿಯವರು ಹಾಡಿಕೊಂಡು ಅತ್ತರು. ಇದರಿಂದ ಅವರಲ್ಲಿ ತೈಷವು ಮಾತ್ರ ಬೆಳಿಯಿತು. ಉದಾಸೀನರಾದ ರವಾಬಾಯಿಯವರು ಇದರಲ್ಲಿ ಏಕೇಷವಾದ ಭಾಗ ವಸ್ತು ತೆಗೆದುಕೊಳ್ಳಲಿಲ್ಲ. ಅತ್ತ ಗೋಪಿಂದರಾಯರು ಎಷ್ಟು ಅಧಿಕಾರ ವಸ್ತು ಪತ್ತಿ-ಪುತ್ತರಿಗೆ ಅರ್ಪಿಸಿಬಿಟ್ಟಿದ್ದರು. ಪ್ರಸ್ತುದ ಬಾಯ್ದೆ-ಸ್ವರೂಪವು ಎಂದನಂತೆ ಸುಭೂತಾಚಾರ್ಯ-ತಿಪ್ಪರ ಕೈಯ್ಯಲ್ಲಿಳಿಯಿತು.

* * * *

ಮಹತ್ವವಾದ ಆ ದಿನವು ಬೆಳಗಾಗುವ ಪೂರ್ವದಲ್ಲಿಯೇ ಪದಾರ್ಥವಿಯು ಹಾಸಿಗೆಯ ಮೇಲೆ ಎದ್ದು ಕುಳಿತಳು. ಇನ್ನೂ ಜುಮುಚುಮು ಸರ್ವಕಾಗಿತ್ತು. ಎನ್ನದೇವರಿಗೆ ನಮಸ್ಕಾರಿಸಿ ತಟಿಸ್ಥಿತಾಗಿ ಒಂದೆರಡು ಕ್ಷೇತ್ರ ಅಲ್ಲಿಯೇ ಕುಳಿತುಕೊಂಡಳು. ಆಮೇಲೆ ಎದ್ದು ನರಹರಿಯ ಕೋಣಿಗೆ

ಬಂದಳು. ರಾತ್ರಿಯೆಲ್ಲ ಕೆಲಸ ಮಾಡಿ ದಣಿದ ತಮ್ಮನು ಇನ್ನೂ ಮಲಗಿ ಕೊಂಡಿದ್ದನು. ಅವನು ಎಳಿತನದ ಮುದ್ದು ಮೊಗವನ್ನು ನೋಡಿ ನೋಡಿ ಪದ್ಯಾವತಿಯು ದಣಿಯದಾದಳು. ಇಂಥು ತಮ್ಮನನ್ನು ಬಿಟ್ಟು ಬೇಕೊಂದು ವಸನೆಗೆ ಹೋಗುವದ್ದೆವವು ಬಂದಿತೇ ಎಂದು ಅವಳ ಕಣ್ಣಲ್ಲಿ ನೀರು ಬಂದವು. ಹೀಗೆ ದೀಪರಾಗಿ ವಿಚಾರಿಸುತ್ತಿರಲು ಶಾಂತನಾಗಿ ಮಲಗಿದ್ದ ಸರಹರಿಯು ಆಕಾಶ ! ಎಂದು ಚಿಟ್ಟನೇ ಜೀರಿದನು. ಪದ್ಯಾವತಿಯು ಗಾಬರಿಯಾಗಿ ಸರಹರಿಯನ್ನು ಮೈದಡವಿಲಜ್ಞರಗೊಳಿಸಿದಳು. ನಿದೆ ತಿಳಿದೆದ್ದ ಸರಹರಿಯು ಆಕ್ಷನನ್ನು ನೋಡಿ ಪ್ರಸನ್ನಚಿತ್ತನಾಗಿ ಎಳಿ ನಗೆಯನ್ನು ಬೇರಿದನು. “ಆಕಾಶ ! ಎಂಥ ಕಣನು ! ನೀನು ಎಲ್ಲಿ ಹೋದಿಯೆಂದು ಗಾಬರಿಯಾಗಿದ್ದೇ ! ಈಗ ಸಮಾಧಾನವಾಯಿತು. ”

“ಮಾರು ! ಎಜ್ಞರಿದ್ದಾಗ ಈಗ ನಿನ್ನನ್ನು ಆಗಲುವ ಪ್ರಸಂಗವು ಬಂದಿದೆ. ಇನ್ನು ನಾವು ಗಟ್ಟಿಯಾಗಬೇಕು ” ಎಂದು ಪದ್ಯಾವತಿಯು ಧೀರ-ಗಂಧಿರಳಾಗಿ ಸುಡಿದಳು.

ಸರಹರಿಯು ಹೆಟ್ಟಿಬಿದ್ದನು. “ಆಕಾಶ ! ನೀನೆಲ್ಲಿಗೆ ಹೋಗುತ್ತಿ ? ಇಲ್ಲಿಯೇ ಕುಸುಮೆಯ ಮನೆಯಲ್ಲಿ. ಆದರೇನು ? ದಿನಾಲು ಭೆಟ್ಟಿಯಾಗ ಬಹುದ್ದಲ್ಲವೇ ? ” ಸರಹರಿಯು ತಳಮಳಗೊಂಡು ಉತ್ತರವಿತ್ತನು.

“ಅಯ್ಯೋ ! ತಮ್ಮಾ ! ನಿಸಗಿನ್ನೂ ತಿಳಿಯದು. ಇನ್ನು ನಾವು ಮಾತನಾಡುವದೂ ಸಹ ಕಷ್ಟವಾಗಬಹುದು. ” ಎಂದು ಪದ್ಯಾವತಿಯು ತನ್ನ ಹೃದಯವನ್ನು ಬಿಟ್ಟು ಹೇಳಿದಳು. ಸರಹರಿಯು ಒಂದು ಕ್ಷಣಿಕೆತ್ತು ಸುಮೃದ್ಧಿಸಿದ್ದನು. ಆಮೇಲೆ ಸರಳವಾದ ನಗೆ ನಕ್ಕು “ಆಕಾಶ ಇದೆಂತಹ ಮಾತೆ ! ನೀನೆಂದೂ ತಾಳೈಯಿಂದಿರು ” ಎಂದು ಆಕೆಯನ್ನು ವಿಧಿ ವಿಧವಾಗಿ ಸಂತ್ಯೇಸಿದನು. ಪದ್ಯಾವತಿಗೆ ಸಮಾಧಾನವಾಗಲಿಲ್ಲ. ಆದರೆ ತಮ್ಮನ ಪ್ರೀತಿಯನ್ನೂ ಕೋಮಲತೆಯನ್ನೂ ನೋಡಿ ಅವಳ ತಳಮಳವು ತುಸು ಕಡವೆಯಾಯಿತು.

ಇತ್ತು ಮುಂಜಾನೆ ಕೇಶವನ ಮನೆಯಲ್ಲಿ ಅವನ ಸ್ನೇಹಿತರಿಗೆಲ್ಲ ಆದರಾತಿಧ್ಯಾವಾಯಿತು. ಜಾಸಕಿಬಾಯಿಯವರು ಸ್ತುತಿ ಸಿಂತು ಆವರ ಬೇಡಿಕೆಗಳಸ್ನೆಲ್ಲ ಪೂರ್ವೆಸಿದರು. ಕೇಶವನು ತನ್ನ ಕೋಣೆಯನ್ನು ಬಗೆ

ಬಗೆಯಾಗಿ ಅಲಂಕರಿಸಿದ್ದನು. ಆದರೆ ಗೇಳೆಯರ ಅನ್ವೇತಿಗಳಿಗೆ ಗುರಿ ಯಾಗಬಾರದೆಂದು ಅದಕ್ಕೆ ಭಧುವಾಗಿ ಬೀಗಾರಾಕಿದ್ದನು. ಅಧಿಕಪರಸಂಗೊ ಗಳು ಕೆಲವರು ಬಾಗಿಂಕ್ಕೆ ತೂತು ಕೊರೆದಿರಬಾರದೆಂದು ಕಿಟೆಕಿಗಳಿಗೂ ಬಾಗಿಲಕ್ಕು ಪರದೆಗಳನ್ನು ಇಳಬಿಟ್ಟಿದ್ದನು. ಹೀಗೆ ತನಗೆ ತೊರ್ತಿದ ಎಳ್ಳಿ ಭವೋಪಾಮಗಳನ್ನು ಮಾಡುತ್ತೇ ಸಂಜೀಯವರೆಗೆ ಕಾಲವನ್ನು ಕಳೆಯು ಬೇಕಾದರೆ ಕೇಶವನಿಗೆ ನಾಕುಬೇಕಾಗಿ ಹೊರಿಯುತ್ತು.

ರಾತ್ರಿಯಾದ ಮೇರೆಲ್ಲಿ ಕೇಶವನ ಮನೆಯಲ್ಲಿ ಜನರ ಸಂಪನ್ಮೇಹು ಸೇರಿಯಿತು. ಜಾನಕಿಬಾಲಿಯವರು ತಮ್ಮ ಗೀರ್ಣತಯರಸ್ತೆಲ್ಲ ಕರೆದುಕೊಂಡು ಬಂದಿದ್ದರು. ಈ ಪ್ರಸೂತಾ ರಾಜ್ಯದಲ್ಲಿ ಕೇಶವನನ್ನು ಬಿಟ್ಟು ಬಂದು ಗಂಡು ಹುಳಕ್ಕೆ ಸಹ ಪ್ರಮೇಶವಾದಿಲ್ಲ. ನರಹರಿಯು ಮಾತ್ರ ಕುಸುಮೆ ಯೋಡನೆ ಮಾತನಾಡಿಕೊಂಡು ಪ್ರಮೇಶವನ್ನು ದೊರಕಿಸಿದ್ದನು. ಪ್ರಸಂಗದ ನೆನಪನ್ನು ತಂದುಕೊಂಡು ಇಷ್ಟು ಜನರನ್ನು ನೋಡಿ ಅಧಿರಾಖಾದ ಪದಾರ್ಥ ವತಿಯು ಬಿಸಿಯಾಗಿ ದೀರ್ಘವಾಗಿ ಉಸಿರು ಬಿಡುತ್ತಿದ್ದಳು. ಕೆಲವರು ಕೋಣೀಯಲ್ಲಿ ಇಂಳಿಸಿನೋಡುತ್ತಿದ್ದರು. ತಮ್ಮ ತಾರುಣ್ಯವು ಕೊಸೆಗಂಡಿ ರುವದರಿಂದ ಉಳಿದವರ ಸುಖವನ್ನು ನೋಡಿ ಅಂತಹಕರಣದಲ್ಲಿ ಕಲಮಾಲ ವಾಗುವದೆಂಬಂತೆ ಕೆಲವರು ಬಿರಬಿರಿ ಕಣ್ಣು ಬಿಡುತ್ತಿದ್ದರು. ಕಾಲನು ಬಂದು ಎಂದೋ ತಮ್ಮ ಕುಂಕುಮವನ್ನು ಅಳಿಸಿ ಹೊರಿದ ಸತಿಯರು ಈ ಹೊಸಬಾಳಿಗಾದರೂ ಒಸಗಿಯಿಂದೆ ಮನೂಲೆಯಲ್ಲಿ ನಿಂತು ಇಂತಿಸುತ್ತಿದ್ದರು. ಗೊಂಬಿಗಳನ್ನುಟ್ಟು ಗಂಡ-ಹಂಡಿರಾಟವನ್ನು ಹುಡಿಗೆಯರು ಆಟವೇ ಸತ್ಯಸೃಷ್ಟಿಯಲ್ಲಿ ಒಂದುಪಾಸ್ತು ನೋಡಿ ಒಮ್ಮೆಯೆಂತು ಉತ್ಸಾಹವರರಾಗುತ್ತಿದ್ದರು, ಒಮ್ಮೆ ಮುಂಗಾಣದೆ ನಿಲ್ಲುತ್ತಿದ್ದರು ಈ ಸಮಾಹದಲ್ಲಿ ತಾಳ್ಳುಳಿಂದಿರುವದು ಪದಾರ್ಥವತಿಗೆ ಕರಿಣವಾಯಿತು. ವರ್ತಮಾನವೂ ಭವಿತವ್ಯವೂ ಭೂತದಂತೆ ಅವಳಿದುರು ಬಂದು ಸಿಂತಿದ್ದವು. ಅಸಹಾಯಳಾಗಿ ಹುಲ್ಲೆಯಂತೆ ಹೆಂಗಳಿಯರ ಸಮಾಜದಲ್ಲಿ ಸಿಂತು ಪದಾರ್ಥವತಿಯು ತನ್ನ ದುಃಖವನ್ನು ನುಂಗಿಕೊಂಡಿದ್ದಳು. ವಾಡಿಕೆಯಾಗಿ ಅವಳಿ ಡನೆ ವಿಷಮವಾಗಿಯೇ ನಡೆದುಕೊಳ್ಳುವ ರಮಾಬಾಯರು ಇಂದು ಪದಾರ್ಥವತಿಯನ್ನು ನೆರಳಂತೆ ಹಿಂಬಾಲಿಸಿದ್ದರು, ನಗಿಸಲು ಪ್ರಯತ್ನಿಸುತ್ತಿದ್ದರು,

ಕೆವರೂತು ಹೇಳುತ್ತಿದ್ದರು. ಏತಿಂದಲೂ ಆಕೆಗೆ ಸಮಾಧಾನವಾಗಲ್ಲ. ಅಕ್ಕನ ಈ ದುರವಸ್ಥೆಯನ್ನು ನೋಡಿ ನರಹರಿಗೆ ಏಪರಿತವಾದ ಸಂತಾಪ ವಾಯಿತು. ಕುಸುಮೆಯನ್ನು ಕರೆದು “ಈ ಜನರನ್ನು ಹೊರಗೆ ಕಳಿಸುವಂತೆ ನಿಮ್ಮಪ್ಪನಿಗೆ ಹೇಳು” ಎಂದು ಆಚಾರ್ಯಾವಿಸಿದ್ದರು ಕುಸುಮೆಯು ಹೋಗಿ ಆದರಂತೆ ತಾಯಿಯಲ್ಲಿ ಹೇಳಿಕೊಂಡಳು. ಉತ್ಸವದಲ್ಲಿ ಮಗ್ಗುರಾಗಿದ್ದ ಬಾಸಕೆಬಾಯಿಯವರಿಗೆ ಇದನ್ನು ಕೇಳಿ ಸಿಟ್ಟುಬಂದಿತು. “ಇದರಾಗ ಸಿನ್ನದೇಸು ಹೋಗೇ, ಗಂಡಬೇರಿ! ನಾಕು ಜನರನ್ನು ನೋಡಿಲ್ಲ ಅತ ಕರಕೊಂಡು ಬಂದ್ರ ಹೊರಗ ಕಳಸಂತಾಳ ಅವಾಶ್ವಾ! ಸಿನ್ನ ಫಲಶೋಭನದಾಗ ನಿನ್ನ ಮನಸ್ಸಿಗೆ ಬಂದ್ದಂಗ ಮಾಡು!” ಎಂದು ಅವರು ಒಡಗಿ ಕೊಂಡರು. ಕುಸುಮೆಯು ತೆಪ್ಪಾಗಾಡಳು.

ಆರತಿಯಾದ ಮೇಲೆ ಕೇಶವನು ತನ್ನ ಕೋಣೆಯನ್ನು ಸೇರಿದನು. ಆಗ ಬಾಗಿಲಿಗೆ ಜಂಗಳೆಯರ ಸಂದರ್ಭಿಯು ಕಿಕ್ಕಿರಿದು ನಿಂತಿತು. ಜಾಸಕಿ ಬಾಯಿಯವರು ನಡುಗುತ್ತಿರುವ ಪದಾರ್ಥವತಿಯನ್ನು ಕೈಪುದಿದೆಳಿದು ಗ್ರಹಿಸುವುದಾಯದ ಸಟ್ಟೆ ನಡುವಿಂದ ಹಾಯ್ದು ಕೇಶವನ ಕೋಣೆಗೊಯ್ದು ಕುಳಿತ್ತಿರಿಸಿದರು - ಮಗನಿಗೆ - ಆಹುತಿಯಾಗಿ. ಅಯ್ಯೋ! ಪಾಪವೇ! ಪದಾರ್ಥವತಿಯು ಹೌಹಾರಿ ಹೋಗಿದ್ದಳು. ಅವಳ ಮೃಮೇಲೆ ಎಚ್ಚರವೇ ಇರಲಿಲ್ಲ. ಎಚ್ಚರು ಬಂದಾಗ ಎದುರಿಗೆ ಕೇಶವನು ನಿಂತಿದ್ದನು. ಮೆಲ್ಲಿನೆ ‘ಅವಾಶ್ವಾ!’ ಎಂದು ಪದಾರ್ಥವತಿಯು ಕಣ್ಣಿಮುಚ್ಚಿಕೊಂಡಳು. ಆಗ ಕೇಶವನು ಗಾಬರಿಯಾಗಿ ನೀರು ಸಿಂಪಡಿಸಲು ಕಿಟಿಕೆಯಲ್ಲಿಟ್ಟಿದ್ದ ತಂಬಗೆಯನ್ನು ತರಹೋದನು. ಅಷ್ಟರಲ್ಲಿ ಪದಾರ್ಥವತಿಯು ತನ್ನ ನೋಪನ್ನೆಲ್ಲನುಗಿಕೊಂಡು ತಾಳ್ಳೆಯನ್ನು ತಂದುಕೊಂಡು ಮೋರೆಯನ್ನು ಮೇಲಿತ್ತುಮುಗುಳ್ಳಿಗೆ ಸಕ್ಕಳು. ಕೇಶವನ ಜೀವದಲ್ಲಿ ಜೀವ ಬಂದಿತು.

ತುಸು ಹೋತ್ತು ಕೇಶವನು ಕೋಣೆಯಲ್ಲಿ ಅತ್ಯಂದಿತ್ತ ತಿರುಗಾಡಿದನು, ಏಜಾರಮಾಡಿದನು, ಕಿಟಿಕೆಯೋಳಿಗಿಂದ ಹಣಿಕಿಕ್ಕಿ ನೋಡಿದನು. ಕಡೆಗೊಮ್ಮೆ ಬಂದು ಮೂಲೆಯಲ್ಲಿ ಮುಂದುಡಿಕೊಂಡು ನೆಲವನ್ನು ಅಂಗುಷ್ಠಾದಿಂದ ಜಿಮ್ಮೆತ್ತಿದ್ದ ಪದಾರ್ಥವತಿಯ ಬಳಿಗೆ ಹೋಗಿ ಕುಳಿತನು. ಹೂಡಿಗೆಯು ಮತ್ತೆ ಹೆದರಬಹುದೆಂಬ ಅವನ ಸಂಶಯವು ದೂರವಾಯಿತು.

ಮತ್ತಿಮ್ಮು ಮುದುಡಿಕೊಂಡರೂ ಪದ್ಭಾವತಿಯ ಮುಖವಲ್ಲ ಸುಷಾಸ್ತಗತದ ಎಳಿಸಗೆಯಿತ್ತು. ತನ್ನ ಕೈಯಲ್ಲಿ ಅವಳ ಕೈಯನ್ನು ಹಿಡಿದುಕೊಂಡನು. ಅದರ ಮೇಲೆಲ್ಲ ಬೆಮರಹನಿಗಳು ಎದ್ದು ನಿಂತಿದ್ದವು. ಅವಳ ಮುಂಗುರುಗಳನ್ನು ತೀರಿದಿದನು, ತುಟಿಯನ್ನು ತಿದ್ದಿದನು. ಪದ್ಭಾವತಿಯೇನು ಮಾತನಾಡಲಿಲ್ಲ. ಮೂಲೆಯಲ್ಲಿ ಸುಷಾಸ್ತನೇ ಒರಿಕೊಂಡಿದ್ದಳು.

“ ಇಷ್ಟೆಂದು ಗಾಬರಿಯೇಕೆ? ” ಕೇಶವನೇ ಮಾತಿಗೆ ಮೊದಲು ಮಾಡಿದನು.

ಪದ್ಭಾವತಿಯು ಸುಷಾಸ್ತಸಿದ್ದಳು.

“ ಜೆದರಾಗ ನಾನೇನು ಬ್ರಹ್ಮರಾಕ್ಷಸನೇ? ” ಕೇಶವನು ಗಟ್ಟಿ ಯಾಗಿ ನಕ್ಕನು.

ಆ ಸಲವೂ ಪದ್ಭಾವತಿಯು ಮೋನವು ಕಡಲಲಿಲ್ಲ.

“ ಮಾತನಾಡಿದರೆ ಮುತ್ತು ಸುರಿಸಿದಂತಾಯಿತೆ? ” ಕೇಶವನು ಮೋರಿಯನ್ನು ಗಂಟಿಕ್ಕೆ ಕೇಳಿದನು. ಅವನ ದನಿಯು ಗಂಡುದನಿಯಾಗಿತ್ತು. ಮುಖಮುದ್ರೆಯು ಮತ್ತಿಮ್ಮು ಉಗ್ರವಾಗಿತ್ತು.

“ ಎನು ಮಾತನಾಡಲಿ? ” ಪದ್ಭಾವತಿಯು ಪ್ರಯಾಸದಿಂದ ನುಡಿದಳು. ನಿಸ್ತೇಜವಾದ ಒಂದು ನಗೆಯು ಅವಳ ತುಟಿಗಳ ಮೇಲೆ ಸುಳಿದಾಡಿತು.

ಕೇಶವನು ಸುಪ್ರಸನ್ನನಾದನು. “ ಇದೊಳ್ಳಿ ಪ್ರಶ್ನೆ! ನಮ್ಮ ಮನಸೆಗೆ ಬಂದಾಗ ಈಸುಮಾನೊಡನೆ ಎರಡೆರಡು ತಾಸು ಹರಟಿ ಹೊಡಿಯತ್ತಿದ್ದವರಾರು? ” ಎಂದು ಅವಳನ್ನು ಹಿಡಿದೆತ್ತಿ ಮುದ್ದಿಸಿದನು.

ಪದ್ಭಾವತಿಯ ಎದೆಯಲ್ಲಿ ಸಡಗು ಹುಟ್ಟಿತು. ಅವನು ಕಚ್ಚಿದ ತುಟಿಗಳೂ ಅವನಿಗೆ ಗೊತ್ತಿಲ್ಲದೆ ಉಗ್ರತರವಾದ ಅವನ ಕಣ್ಣಗಳೂ ಪದ್ಭಾವತಿಯನ್ನು ಅಧಿರಳಿಸಾಗಿ ಮಾಡಿದವು.

“ ದೂರ ಸರಿಲುರೆಂದರೆ! ಬೇಕಾದ ಮಾತನಾಡೋಣ! ” ಪದ್ಭಾವತಿಯು ಅತಿ ಪ್ರಯಾಸದಿಂದ ಕೇಶವನ ಸೆಳಿತವನ್ನು ತಪ್ಪಿಸಲು ಪ್ರಯತ್ನಿಸಿದಳು.

ಕೇಶವನು ಅವಳನ್ನು ತನ್ನ ನಿಡಿದೊಳುಗಳಿಂದ ಬಳವಾಗಿ ಸುತ್ತಿದನು.

“ ಇದೊಳ್ಳಿಯ ಪ್ರಸಂಗ! ಮಾತನಾಡಲು ಬಂದಾಗ ಮಾತಿಲ್ಲ. ಇಲ್ಲದಾಗ ಮಾತು! ” ಕೇಶವನು ಪದಾರ್ಥವತಿಯು ಮಂಟ್ಪಿ ಬೀಳುವಂತಹ ದಸಿಯಲ್ಲಿ ನುಡಿದನು. ಅವನ ಉಸಿರು ನೋಡಲಿಸಿಗಿಂತ ತೇವವಾಗಿತ್ತು.

ಪದಾರ್ಥವತಿಗೆ ಅವನ ಸೆಕೆತನವನ್ನು ತಪ್ಪಿಸುವದಾಗಲಿಲ್ಲ. ತೋರಿಗಿನ ಕೈಗೆ ಸಿಕ್ಕು ಎಳೆಬಳ್ಳಿಯಂತೆ ವಲಿವಾಲಿ ಬದ್ದಾದಿದಳು. ‘ಅಯ್ಯೋ! ’ ಎಂದು ನರಳಿದಳು.

ಕೇಶವನಿಗೆ ಪ್ರಜ್ಞಾ ಬಂಕು. ಅದರೊಡನೆ ಕರುಣೆಯೂ ಚಾಗ್ನಿತ ವಾಯಿತು. ಬಾಹುವಾಕವನ್ನು ಸಡಿಲಿಸಿದನು.

ಇದರಿಂದ ಪದಾರ್ಥವತಿಗೆ ತುಸು ಧೈಯರ್ವಾಯಿತು. ಬಂಧನದಿಂದ ತೀರ ಮುಕ್ತಾಗಬುಂದೆಂದೇನೀಸಿ “ಬಡಿರಿ” ಎಂದು ಮುಗ್ಗಳು ಸಗೆ ನಕ್ಕಳು.

ಆ ಮುಗ್ಗಳು ಸಗೆಯೇ ಅವಳಿಗೆ ಮುಳುವಾಯಿತು. ಹತ್ತಿರ ಬಂದ ಶಾಮಿಗೆ ಹಾಸಿಗೆ ಹಾಸಿ ಕರೆದಂತಾಯಿತು.

ಒಂದು ತೀಕ್ಷ್ಣವಾದ, ಅವಾಸನುಹವಾದ ಸೋರೆಪ್ಪು ಕೇಶವನ ಕಣ್ಣಿಳಿಳಿಗಿಂದ ಹಾಯ್ದು ಪದಾರ್ಥವತಿಯ ಹೃದಯವನ್ನು ಭೇದಿಸಿತು. ಅವಳ ಮುಖದಲ್ಲಿ ಸಟ್ಟು ಸೋರೆಪನ್ನು ಕೇಶವನು ಕಿತ್ತಲಿಲ್ಲ.

ಪದಾರ್ಥವತಿಗೆ ಈ ಬಿರುಸೋರೆಪನ್ನು ಸಹಿಸುವದಾಗಲಿಲ್ಲ. ಬಿಸಿಲಿನಲ್ಲಿ ಕೋಮಲ ಲಕ್ಷಿಯು ಕಮರುವಂತೆ ಅವಳು ಕಳೆಗುಂದಿ ಹೋದಳು. “ಅಯ್ಯೋ! ದೇವರೆ! ” ಎಂದು ಕಣ್ಣಿಮುಚ್ಚಿ ನೆಲಕ್ಕುರುಳಿದಳು.

ಈ ಸಲ ಕೇಶವನಿಗೆ ಕರುಣೆ ಬರಲಿಲ್ಲ. ಅಸಹಾಯವಾಗಿ, ಅಲ್ಲಗಳೇ ಯಡೆ, ಅರ್ಥವರ್ಥ ಪ್ರಜ್ಞಾಲ್ಯಾದ್ಯ ಸುಮೃನೆ ತನ್ನ ಅಂಕಿತದಲ್ಲಿ ಬಿದ್ದ ಕೊಂಡ ದೇಹದ ಮೇಲೆ ಕೇಶವನು ತನ್ನ ಅಧಿಕಾರದ ಮುದ್ರೆಯೊತ್ತಿದನು.

సుబ్బా జాచాయించర ప్రయాణ

“ఏ తిప్పాన్ ! తోగొండు నజి హసబీన ! హోత్తాతు. ఇకా ! హిరేంగి సమస్యార ! హోగి బరతేని, ఆజార ! రవాబాయిద హోగి బరతేని !” క్షేగ్రీవాచాయించర మనేయల్లి సుబ్బానా చాయించర గజిబిడియు నడెదిక్కు. చావెఱుడ్నదింద ఆగ్రహారదింద శాగద-పక్త తరలు అవును నజెదిద్దరు. మేలాగా అవరు వోగా విగే బందు ఒకళ దివసగళాగిద్దను.

క్షేగ్రీవాచాయించరు ఆంతకెరణవింద సుబ్బసన్న బీళోళ్ళ ట్టురు. కాయించుకులతెగాగి అవసన్న ప్రతంసించ్చుల్లదే అవనిల్ల దిద్దరే ఎల్లవూ తమ్మింద బరగువదు బఱు కథింవాగిత్తేందు హేళిదరు. సుబ్బసు నగుత్తు తలేయలన్న డిసిదను. ఆజాయించరు హేళిదంతే మాడువదు తన్న ధమివెందు సారి హేళిదను. కడిగే ఆజాయించరు బాగిలల్లి నింతు “ఏ సుబ్బా ! కేలస తీరిద మాల నిందర బ్యాడ ! నీ ఇల్లద సమై శార్వణమాన ఆగోణ ఇల్ల.” ఎందు ఒదరి హేళిదరు. సుబ్బసు హోరాళి “ఆజార, బరతేని ! హోగి బరతేని !” ఎందందు మత్తు ముందే సాగిదను. హిందినింద హసబెయస్సు హోత్తు కోండు తిప్పును ఓడి బురుత్తిద్దను.

తిప్పును బరలెందు ఆజాయించరు దారియల్లి తుసు నింతరు. ఆ మేలి ఉపదేశామృతపన్న ఆవనిగే ధారేయేరుహత్తిదరు. “తిప్పాన్ ! ధద్దుసోణ....నే నిసగ తిళూదిల్ల. నరకారిన్న సోణు. నాచనే ఎత్తా పాశాగి ఒందనే సంబరు బంద. స్వల్పరాతిఫ్ఫా సిగతద. ఈగ ఐదనే ఎత్తాదాగి ఓడతాన. నీ ఈగ ఒందనే ఎత్తా పాశాది కడే సంబరు బందిఏది. మత్తు ఓమోధు బిడతీది- బిట్టు నపాసు.

ನನ್ನ ಹೊಟ್ಟಾಗ್ಗೆ ಬೆಂಕಿ ಹಾಕತೀಯೋ ಸೋಳಿಮಗನ !” ಎಂದು ಸುಭೂತಾಚಾರ್ಯರು ಒಮ್ಮೆಲೆ ಹೇರಳೆ ತಿಪ್ಪನೆ ಕಿವಿ ಹಂಡಿದರು.

ತಿಪ್ಪನು ಕೊಂಯ್ಯಾದ ಹತ್ತಿದನು. “ಬಿಡವಾ ! ಬಿಡವಾ ! ಟುವ ತೀನಿ ಬಿಡು !” ಎಂದು ಹಲ್ಲುಕಿರಜಿದನು.

ತಂದೆಯು ಕಿವಿ ಸಡಿಲುಬಿಟ್ಟು ಮತ್ತೆ ನಾಲಿಗೆಯನ್ನು ಸಡಿಲು ಬಿಟ್ಟುನು. “ಇಕಾ ! ನೀ ಇಲ್ಲದ ಸೋವಾರಿತನ ವಾಡಿ ! ನನ್ನ ಮಾನ್ಯಲ ಇಲ್ಲದ ಅಪವಾದ ತಂದೀ ! ನಾವು ಬಾಗಲಕೋಣಿ ಆಚಾರ ಮನೆತನದವರು. ಕುಲ ಶೀಲ ಕಾರ್ಯಕ್ರಿಂಡಿದ್ದೀವಿ, ನೀ ಮಂಬ ಮನ್ಯಾಗ ಇರೋವ ಸಿದ್ದಿ. ಇಕಾ ! ಕಾಳಜಿಯಿಂದ ಇರು ! ಮನ್ಯಾಗ ಕೆಲಸಾ ಹೇಳಾರು ನೀ ಹೇಳಿದ್ದ ವಾಡು. ಮನ್ಯಾಗ ವಾರ್ಡ ಬರ್ಜಾರು. ನೀ ಬಹುನ್ನಕೊಂಡು ಸಮ್ಮಿನಿರು. ಮಂದಿರಮಂಜಿ ಹಿಡಿದ ರೋತ್ತರು ಈಗ ಸಮ್ಮಿ ಹೊಟ್ಟಿ ಹೊರಗ ಹೇಳಿಗುದಿಲ್ಲ, ಏನವಾ ಅಂದ್ರ ! ವೈದಿಕ ವಿದ್ಯಾರಾಗ ಏನು ಹಾಸಲು ಖಳಿಲಿಲ್ಲ. ಈಗ ನಾನು ಕೂತಿಲ್ಲ ವಂಗಾನ್ನಷ್ಟಂಗ ! ನೀ ಒಬ್ಬವ ಮುಂದ ಕೆಲಕೋತ ಹೋಗು. ನಾ ನನ್ನ ಬೇವ ಒತ್ತಿ ಇಟ್ಟು ದುಡ್ಡು ತಂದು ಕೊಡತೇನಿ. ಚೂಂ ಆರ ಅಸಂಬಾರದ ? ಕತ್ತಿಗಿತ್ತಿಗೆ ಹುಟ್ಟೀಯೇನು” ಎಂದು ಆಚಾರ್ಯರು ಸಿಟ್ಟಿಗೆದ್ದು ಕೇಳಿದರು.

ತಿಪ್ಪನು ‘ಹೂಂ’ ಎಂದನು.

ಆಚಾರ್ಯರಿಗೆ ಮತ್ತೆ ಪುಟ ಸಿಕ್ಕಿತು. “ಸಮ್ಮಿ ಹಿರೇರು ಸಮಗ ಇಂಗ್ಲೀಷು ಕಲಿಸಲಿಲ್ಲ. ಇಲ್ಲದಿದ್ದರೆ ಇಷ್ಟೊಕ್ಕಿತ್ತಿಗೆ ಎಲ್ಲಿನ್ನ ಆರ ಬಾಗ್ಗೆ ಆರ ಆಗತಿದ್ದಿವಿ. ಹೇಂತೂಳಿಲೆ ಆ ವಾರಾಂಖನ್ನ ಲಗ್ಗಾ ವಾಡಿ ಹೋದರು. ಆಕಿ ಸಡು ನೀರಾಗ ಕೈಬಿಟ್ಟು. ಇನ್ನು ನೀ ಏನು ವಾಡತೀ ಸೋಡೋಣ. ಇಬ್ಬ ಬಿಡು ! ಸಮ್ಮಿ ಜರು ಕಲಿಯೋಣಿಲ್ಲ. ಕಡಬು ತುಪ್ಪದ ಸವಿ ಹತ್ತಿದವರಿಗೆ ವಿದ್ಯಾರ್ಥ ಸವಿ ಹತ್ತಿತ ?.....ಹತ್ತುಕದ ಅಂತಾರ ಹೇಳಿತೋ ನನ ಮಗನ ! ಕೇಳಿ ಸಂತೋಷ ಬಡತೇನಿ !” ಎಂದು ಆಚಾರ್ಯರು ವಾತ್ತಿ ತಿಪ್ಪನ ಕಿವಿಯಡಿಗೆ ಕೈಹಾಕಿದರು.

ತಡವರಿಸುತ್ತು ಎರಡನ ಕಿವಿಗಳನ್ನು ಮುಜ್ಜಿ ಕೊಂಡು ತಿಪ್ಪನು ‘ಹತ್ತುದ, ಹತ್ತುದ’ ಎಂದು ಕೂಗಿಕೊಂಡನು.

ಆಚಾರ್ಯರು ಮತ್ತೆ ಮುಂದೆ ಸಾಗಿದರು. “ಪನು ಹತ್ತದ? ನಿಮ್ಮಂಥವರಿಗೆ ಬೆಂಕಿ ಹತ್ತಿದರ ಸ್ನೇ! ಇತ್ತಲಾಗ ಇಂಗ್ಲೊಷ್ಯು ಇಲ್ಲ. ಅತ್ತಲಾಗ ವೈದೀಕನು ಇಲ್ಲ. ನೀ ಎನಾಗಳಿಗೂತ್ತದ ಸನಗ. ಭಾರಿ-ಕೊಳಿಸ ಬಾರಹ್ಯಾಣಾಗತಿ” ಎಂದು ಆವರು ವಿಷಣ್ಣುವದನರಾಗಿ ಸುಜಿದರು.

“ಇಲ್ಲವಾ! ಕಲಿತೇನಿ!” ಎಂದು ತಿಪ್ಪನು ನಾಜಿಕೆಂಡು ಹೇಳಿದನು.

ಆಚಾರ್ಯರಿಗೆ ಆಸಂಧವಾಯಿತು. “ಆಂ? ಪಸಂದಿ! ಕಲಿತೇಯಾ, ಸನ ಮಗನ! ಕಲಿತೇಯಾ! ಅಡ್ಡಿ ಇಲ್ಲ. ವಿದ್ಯಾದ ಬೀಜ ಆದ ನಿಸ್ತು ಹೊಟ್ಯಾಗ. ನಾ ಹೇಳಿದಾಂಗ ಇರಕೊಂತ ಹೊಗು, ನಿಸ್ತು ಕಲಾಣ ಆಗತದ. ರವಾಬಾಯರೂ ಒಳ್ಳೆ ಮನಸೆರಿದಾಂತಿ. ಆವರು ನಿಸ್ತು ಎಲಾಲ್ ರೀತಿಯಿಂದ ನೋಡಿಕೊತ್ತಾರಿ” ಎಂದು ಆವರು ಹೇಳಿದರು. ಅಲ್ಲಿಯೇ ಆವರು ಮಗನನ್ನು ಮುದ್ದಿಸಿ ಬಿಡುವವರು. ಆದರೆ ಭಕ್ತಿ ಹೇಳಿ. ಸುಮ್ಮನಿದ್ದಾರು.

ವೋಳಿರಿನ ಸಿಲ್ಕನೆಯು ಸವಿಷಿಸುತ್ತಿದ್ದ ತಿಪ್ಪನ ನೆನಪಿಗೆ ಬಂದಿತು. “ಅಹಾವ್ಯಾ! ಆವರ ಮನಾಖಾಗ ಉಂಟಿಕ್ಕೆ ಹೊತ್ತಾಗತದ; ನಡುವ ಹಸಿವ ಆಗತದ. ಹೀಂಗಾಗಿ ಮುಂಜಾನೆ ಓದೊಂದು ಆಗುದೇ ಇಲ್ಲ” ಎಂದು ಶಾಣಾ ಕ್ಷೇತ್ರಾದ ತಿಪ್ಪನು ಹೇಳಿದನು.

ಸುಭೃಣಾಚಾರ್ಯರಿಗೆ ಕರುಣೆ ಬಂದಿತು. ಆವರು ವೋಳಿರಿನವನಿಗೆ ಕೊಡಬೇಕೆಂದು ಟೊಂಕದಲ್ಲಿಟ್ಟಿದ್ದ ರೂಪಾಯಿಯನ್ನು ತೆಗೆದು “ಇಕಾ! ತಿಪ್ಪ! ಇದನ್ನು ತೊಗೊ. ನಿಸ್ತು ಅಭಾವಾಸಕ್ಕ ಹರಕತ್ತು ಬಾಂಡ ನೋಡು. ತಿನ್ನು, ಉಣ್ಣು, ಓದೊಂಗು ಬಿಡಬಾಯಿದವಾ! ಆದು ಫಾಟಿಗರ ಲಕ್ಷ್ಯಾಣ!” ಎಂದು ಉಪದೇಶ ಮಾಡಿದರು.

ಹೀಗೆ ಮಾತಾಡುತ್ತ ಸುಭೃಣಾಚಾರ್ಯರು ವೋಳಿರಿನ ನಿಲ್ಕನೆಗೆ ಹೊರಿದರು. ಆದರೆ ಅಲ್ಲೇನಿಂದಿ? ಗಾಬರಿಯಾದರು. ವೋಳಿರು ಹೊಗಿ ಬೆಟ್ಟಿತ್ತು!

“ನ ತಿವಾಯಾ! ಇದೇನು ಅನಾಹತ? ಹೊಗೇದಳ್ಲ ವೋಳಿರು? ಇನ್ನೇನು ಮಾಡಲಿ?” ಎಂದು ಆಚಾರ್ಯರು ಒದರಿಕೊಂಡರು. ಆವರ ಮೋರೆಯು ಹುಣ್ಣಿಷ್ಟಾಯಿತು.

ಜಟಿಕಾಗಾಡಿಗಳನ್ನು ಈ ವೋಟರು ನೂರಿ ನೀರು ಕುಡಿಪಡ್ತಿ ಆಚಾರ್ಯರ ಮನಸ್ಸಿಗೆ ಬಂದಿದ್ದಿಲ್ಲ. ವೋಗಾಗಿಲ್ಲಿಂದ ಸ್ವೇಶನ್ನಿಗೆ ಹೋಗಿ ಲಿಕ್ಕೆ ಈ ವೋಟರ ಸವ್ವೀಸು ಸುರುವಾಗಾ ಕೆಲವು ತಿಂಗಳಾಗಿದ್ದನು. ಆಚಾರ್ಯರು ಇದನ್ನು ನೂರು ಸಲ ಶಪಿಸಿದ್ದರು. ಉರಿಗೇ ಸೂಸದಾದ ಕೃತ್ಯಗಳನ್ನು ಮಾಡಲು ಹಂಬಲಿಸಿ ಹಾಳಾದ ಒಬ್ಬ ದೇಸಾಯರು ಈ ಸವ್ವೀಸನ್ನು ಸಾಧ್ಯವಿಸಿದ್ದರು.

ತಮ್ಮನು ಹಸಿಬೆಯನ್ನು ಕೆಳಗಿರಿಸಿ ಇನ್ನೂ ಹತ್ತಿರ ಹೋಗುತ್ತಿದ್ದ ವೋಟರನ್ನು ನಿಲ್ಲಿಸಲು ಓಡಿ ಹೋದನು.

ಆ ಹಸಿಬೆಯನ್ನು ಹೊತ್ತುಕೊಂಡು ಓಡುತ್ತು “ನಿಂದುರಿ ಸಿಂದುರಿ!” ಎಂದು ಎರಡೂ ಕ್ಕೆಮಾಡಿ ಕರೆದು ವೋಟರಿನವಸು ನಿಲ್ಲಲು, “ಸಿಂದುರಿ ಸೋ—ನ! ಎಲ್ಲಿ ಓಡಿ ಹೋಗತಿ” ಎಂದು ಆಚಾರ್ಯರು ದರ್ಶನಿಂದ ಒದರಿದರು. ಈ ವೋಚು ನೋಡಲು ಬೀದಿಯ ಮೇಲಿನ ಅನೇಕ ಬನರು ಗುಂಪುಗೂಡಿದರು. ವೋಟರಿನಲ್ಲಿ ಹೋಗಿ ಕುಳಿತ ಮೇಲೆ ಆಚಾರ್ಯರಿಗೆ ಜೀವ ಬಂದಿತು. ಪುಂಭನು ತಿಕೀಟು ಕೊಟ್ಟು ರೊಕ್ಕೆ ಬೇಡಿದನು. ಅವರು ಧೋತರದ ಬಂದು ಜಂಗಿಗೆ ಹಾಕಿದ ಕಗ್ಗಂಟನ್ನು ಬಿಜ್ಜುತ್ತ “ಇಕಾ! ತಮ್ಮಾ! ಸ್ವಲ್ಪ ತಾಳು! ಹೊರಗ ಇದ್ದ ರೂಪಾಯಿ ತಿಪ್ಪಗ ಕೊಟ್ಟೇನಿ. ಗಂಭು ಬಿಜ್ಜೆ ದವಸ ನಿನ್ನ ರೊಕ್ಕೆ ನಿನಗ ಕೊಡತೇನಿ” ಎಂದು ಅದನ್ನು ಬಿಜ್ಜೆ ಲು ಪ್ರಯತ್ನಿಸಿದರು. ಎರಡು ನಿಮಿಷಗಳಾದರೂ ಅದು ಅವರಿಗೆ ಸಾಧ್ಯವಾಗಲಿಲ್ಲ.

“ಹೂಂ ಲಗ್ಗನ ಕೊಡಿ! ತರುಗಿ ಗಾಡಿ ಟೀಶನ್ನಿಗೆ ಬರೋ ಹೊತ್ತಾತ್ತು” ಎಂದು ವಚಂಭನು ಒದರಿದನು.

“ಏ ಕ್ಕಾ ಏಲ್ಲಾಬೆ ಪಾಸಂದರ! ಭಲೆ ಆಚಾರಿ!” ಎಂದು ಡಾರ್ಯೂಪ್ಪರನು ಏಸುಕಾಡಹತ್ತಿದನು.

ಆಚಾರ್ಯರ ಕೋವವು ಪ್ರಜ್ಞಲಿತವಾಯಿತು. “ಇಕಾ! ತಮ್ಮಾ! ಆಚಾರಿ-ಗೀಚಾರಿ ಅಂತ ನೀ ನನಗ ಮುಸಲಾಂನೀಲೆ ಬೈಬಾಂಡ! ನಿನ್ನ ಲಿಕ್ಕೆ ನೀ ತೋಗೋ!” ಎಂದು ಅವರು ರೂಪಾಯಿಯನ್ನು ಪುಂಭನ ಮೇಲೊಗೆ ದರು.

ಮೋಟರು ‘ಸ್ಟ್ರೋಂ’ ಆದ ಕೂಡಲೆ “ಅವ್ವಾ ಜೋಗಿ ಬಾ !” ಎಂದು ತಿಪ್ಪಿಸು ಕೂಗಿದನು.

“ಹುಂ ! ಜೋಗಿ ಬರತೇನಿ. ನಾ ಹೇಳಿದ್ದುಂಗ ಮಾಡು” ಎಂದು ಆಚಾರ್ಯರು ಕಿಟಕಿಯೊಳಗಿಂದ ಒಡರಿಕೊಂಡರು. ಗಾಳಿಗುಂಟ ಆವರ ದನಿಯು ತೇಲಿ ಜೋಯಿತು !

ಪ್ರಕರಣ ೧೧

ಗಿಡಮಂಗ

ಪರೀಕ್ಷೆಯು ಮುಗ್ಗೆದು ಹೋಗಿತ್ತು. ಸರಹಡಿಯು ಮೊದಲನೆ ಸಂಭರು ಬಂದಿದ್ದು. ಶೀನಂ ಸಾಧಾರಣವಾಗಿ ಪಾಸಾಗಿದ್ದು. ಮೇಲಾಗಿ ಸರಹಡಿಯು ಮನೆಯಲ್ಲಿ ಪ್ರಸ್ಥಿತ ಕಾರ್ಯಗಳೆಲ್ಲ ಮುಗಿದಿದ್ದವು. ಇನ್ನೂ ಹದಿಸ್ಯೆದು ದಿವಸ ಸಾಲೆಗೆ ಸೂಟಿಯಿತ್ತು. ಹುಡುಗರಿಗೆ ಹದಿಸ್ಯೆದು ದಿವಸಗಳಿಂದರೆ ಹದಿಸ್ಯೆದು ಗಳಿಗೆಗಳಾಗಿ ಹೋದವು.

ಮೊಗಾಗ್ಗೆ ವಿಯ ಉರ ಹೊರಕ್ಕೆ ತೋಟಗಳ ಗುಂಪಿನ ಮಗ್ಗುಲಲ್ಲಿ ಬಂದು ಮಾವಿನ ತೋಪಿತ್ತು. ಆ ತೋಪಿನ ಸದುಪೆ ಬಂದು ದೊಡ್ಡದಾದ ಹಳೆಯ ಮಾವಿನ ಮರವು ಶಾಖೀಯಾಂಶಾಖೀಯಾಗಿ ಮುರ್ಕಿಯುತ್ತಿತ್ತು. ಅದರ ಟೊಂಗೆಗಳಿಂದರೆ ಅಟ್ಟಿದ ಮನೆಯು ಮೆಟ್ಟಲುಗಳಿದ್ದಂತೆ. ತೆದಿಂದ ತೆದಿಯ ಪರಿಗೆ ಅದನ್ನು ಯಾರೂ ಇನಾಯಾಸವಾಗಿ ಏರಬಹುದು. ಸೂಟಿಯು ದಿನಗಳಲ್ಲಿ ಸಾಲೆಯ ಹುಡುಗರೆಲ್ಲ ಇಲ್ಲಿ ಗಿಡಮಂಗನಾಟಕ್ಕೆಂದು ಕಲೆ ಯುತ್ತಿದ್ದರು. ಸಂಜೀಯಾದಾಗ ಅಲ್ಲಿ ಯಾರಾದರೂ ತಿರುಗಾಡಲು ಹೋದರೆ ಆ ಮರದ ತುಂಬ ಮಂಗನಂಧಿ ಹುಡುಗರು ಅವಶ್ಯಕೆಂದು ಕೂಡಿ ತಿರುವದನ್ನು ಸೋಡಬಹುದಾಗಿತ್ತು ! ಈ ಹುಡುಗರ ತಂಡೆ-ಆಜ್ಞಾಂದಿರು ಅವೇ ಮಾವಿನ ಮರದ ಮೇಲಿ ಗಿಡಮಂಗನಾಟವನ್ನೂ ಡಿಬೆಳಿದ್ದರು.

ಈ ದಿನ ಸಂಜೀಗೆ ಪ್ರತಿಸಿಕ್ಕುದಂತೆ ಸರಹರಿ-ಶೀನರು ಮಾವಿನ ಮರದೆ ಜೆಗೆ ಸಾಗಿದ್ದರು. ಯಾವಾಗಲೂ ಇವರದೊಂದು ಜೋಡಿ. ತಿಪ್ಪನು ಆ ಅಂಟದಲ್ಲಿ ಇರುತ್ತಿದ್ದನಾದರೂ ಅವನ ಸಂಗಡಿಗರೇ ಬೇರೆಯಾಗಿದ್ದರು.

ಮನಸೆಯನ್ನು ಬಂಧು ಕಂಡೆ ಚೌಕ್ಕಿಗೆ ಒಂದಾಗ ದಣಿದು ಆಫೀಸೆ ನಿಂದ ತಿರುಗಿ ಬರುತ್ತಿರುವ ಕಾರಕೂಸರ ತಂಡವನ್ನು ನೋಡಿ ಶೀನು ಕೇಳಿದ. “ ಸರಹರಿ, ಶೀನೇನಾಗಬೇಕೆಂದು ಮಾಡಿರುವ ಮುಂದೆ? ”

“ ದೇವರು ಮಾಡಿದ್ದನ್ನು. ” ಸರಹರಿಯು ಉತ್ತರ ಕೊಟ್ಟಿನು.

“ ಅದಂತೂ ನಿಷ, ಬಂಡು. ನಿನ್ನಲ್ಲಿಯ ಮನಸ್ಯಪ್ರಯತ್ನದ ಸಿಟ್ಟಾಪ್ಪ ವ್ಯಾದಿ ? ”

“ ನಾನು ಕವಿಯಾಗಬೇಕೆಂದು ಮಾಡಿದ್ದೇನೆ. ” ಸರಹರಿಯು ಹೇಳಿದನು.

“ ವಾಹವಾ! ಕವತೆಗಳನ್ನು ಬರಮ ಅವುಗಳನ್ನು ಸುಂಗಿ ಹೊಟ್ಟಿ ತುಂಬಿಕೊಳ್ಳುವಿಯೋ ಎನು? ” ಶೀನು ನಕ್ಕಿನು.

“ ನನ್ನ ಮಂಟ್ಟಿಗೆ ಕೇಳಿದರೆ, ನಾವೇನಾಗಬೇಕೆಂದು ನಿಶ್ಚಯಿಸಿರು ಮರು ಬೀರೆ; ಹೊಟ್ಟಿಯ ಉದ್ದೇಶೀಗವು ಬೀರೆ. ನಾನು ಹೊಟ್ಟಿಗಾಗಿ ಯಾವ ಕೆಲಸವನ್ನೂ ಮಾಡಬಹುದು. ಆದರೆ ಕವಿಯಾಗಬೇಕೆಂದು ನನ್ನ ಕನ ವರಿಕೆ. ”

“ ಶೀನು ಬಹಳ ವಿಚಾರವಂತ, ಬಿಡು! ಇಷ್ಟೆಲ್ಲ ನನ್ನ ತಲೆಯಲ್ಲಿ ಸೇರದು. ಅದರೆ ಶೀನು ಕವಿಯಾಗಬಲ್ಲಿಯಾ? ”

“ ಆಗಬಹುದೆಂದು ನನಗೆನಿಸುತ್ತದೆ. ”

“ ಏತರ ಮೇಲಿಂದ? ”

“ ನಾನು ಬರೆದ ಬಂಡಿರದು ಕವತೆಗಳಿವೆಯಲ್ಲ? ”

“ ಇಷ್ಟೇ ಆಧಾರ ಸಾಲದು! ”

“ ಬಂಡಿರದು ಕನಸುಗಳು ಬಿಡ್ಡಿವೆ ನನಗೆ. ”

“ ಏನೆಂದು? ”

“ ಒಮ್ಮೆ ನಾನೊಂದು ತೋಂಟದಲ್ಲಿ ತಿರುಗಾಡುತ್ತ ನಿಂತಾಗ ಸರಸ್ವತಿಯು ಬಂದು ನನ್ನ ತಲೆಯ ಮೇಲೆ ಕೈಯಿಟ್ಟಂತಾಯಿತು. ”

“ ವಾಹವಾ ! ಸರಹಡಿ ! ಅವಕ್ಕೇನು ಸರಸ್ವತಿಯೋ ಸೇವೆನೆಯ ಸರಸಮ್ಮನವರೋ ಜೆನಾಗಿ ತಿಳಿದು ನೋಡು ! ” ಶೀನು ಗಟ್ಟಿಯಾಗಿ ನಕ್ಕನು.

ಸರಹಡಿಯ ತುಳಿಗಳ ಮೇಲೆ ಮಂಗಳು ಸಗೆಯೊಂದು ಪಸರಿಸಿತು. ಆತನು ಸುಮ್ಮನಿದ್ದನು.

“ ಅಂತೂ ಸೀನು ಕವಯಾಗುವಿಯೆನ್ನು ! ನನ್ನ ಹಣೆಬರಹ ತಿಳಿದೇ ಜಡೆ. ಸಮೃಜ್ಞಾನಂತೆ ನಾನು ಪಕೀಲನಾಗುತ್ತೇನೆ. ಗಳಿಸಬೇಕೆಂಬ ಅಪಶ್ಯ ಕತೆಯಿಲ್ಲ. ಒರ್ವ ಜೆಲುವ ಹುಡಿಗಿಯೆನ್ನು ಲಗ್ಗಿವಾಗಿ ಆಯುಷ್ಯವನ್ನು ಸುಖವಾಗಿ ಕಳೆಯಬೇಕೆಂದ್ದೇನೆ. ಇಂಥ ಹುಡಿಗೆ ಸನಗಿ ದೊರಕಬಹು ದಲ್ಲವೆ, ಸರಹಡ ? ” ಶೀನೂ ಪ್ರಶ್ನೆಮಾಡಿದನು.

“ ಶೀನೂ, ಸೀನು ಭಾಗ್ಯಶಾಲಿ. ದೊರಕರೂ ದೊರೆಯಬಹುದು. ” ಸರಹಡಿಯು ಆಶ್ವಾಸನವಿತ್ತನು.

“ ದೊರಕರೆ ಕೇಳುವದೇನು ! ಈ ಹಾಳು ಮೊಗಾಗಿವಿಯಸ್ಯಷ್ಟ ಸುಧಾರಿಸಬೇಕೆನ್ನುತ್ತೇನೆ. ಅಪ್ಪನು ಹೇಳುತ್ತಿರುವಂತೆ, ಸಮ್ಮ ಜನರಿಗೆ ಬುದ್ಧಿಯಿಲ್ಲ ನೋಡು ! ”

“ ಪುಣಿಯಲ್ಲಿ ನಾಗರಿಕತೆಯು ಭವ್ಯವಾಗಿ ಬೆಳೆದಿದೆಯೆಂದು ಹೇಳುತ್ತಾರೆ ನಿಮ್ಮ ತಂದೆಯವರು. ಪುಣಿಯನಾಂದರೂ ಒಮ್ಮೆ ನೋಡಬೇಕು ! ” ಸರಹಡಿಯು ವಿಚಾರಮಗ್ನಿನಾಗಿ ನುಡಿದನು.

“ ಹೋಗುವದಿದೆಯಲ್ಲ ಮಂಟ್ರಕ್ಷಾ ಆದ ಮೇಲೆ ? ” ಶೀನೂ ಸಂತೋಷ ದಿಂದ ನುಡಿದ.

“ ನಿನಿದೆ. ಸನಗ — ” ಸರಹಡಿಯು ಮಾತನ್ನು ಅಷ್ಟಕ್ಕೆ ನಿಲ್ಲಿಸಿದನು. ಕೇಶವರಾಯರು ಗೆಳೆಯರೊಡನೆ ಹತ್ತಿರದಲ್ಲಿ ಹಾಯುತ್ತ ಹೋಗುತ್ತಿದ್ದರು. ಸಿಗರೀಟಿನ ಹೊಗಿಯು ಅವರನ್ನೆಲ್ಲ ಸುತ್ತುಕೊಂಡಿತ್ತು. ಅವರ ಸಗೆಯಾಟ ಕೆಲೆಯಾಟಕ್ಕೆ ಹತ್ತಿರ ಹೋಗುವವರು ಹತ್ತುಮೊಳೆ ದೂರ ಸರಿದು ಸಾಗುತ್ತಿದ್ದರು.

ಸರಹಡಿಯನ್ನು ನೋಡಿ ಕೇಶವರಾಯರು ವ್ಯಾಸ ತಾಳಿದರು. ಅವರ ಸ್ನೇಹಿತರೂ ತಿಳಿಸ್ತಿರಾದರು.

ಲಗುಬಗೆಯಿಂದ ಸರಹರಿ—ಶೀಸರು ಅಲ್ಲಿಯ ರಹದಾರಿಯನ್ನು ಪಿಟ್ಟು ಹೊಲಗಳನ್ನು ಹೊಕ್ಕು ಮಾನಿಸ ಮರಡೆಡಿಗೆ ಸಾಗಿದರು. ಮತ್ತೆ ಕೇಶವ ರಾಯರ ಗುಂಪಿನ ಚಲಾಲ್ಲಿಪನ ಯಥಾಪ್ರಕಾರವಾಗಿ ಸಾಗಿತು.

“ ನಿಮ್ಮ ಕೇಶವರಾಯರು ಎಷ್ಟು ಚೈನಿ ಇದ್ದಾರೇ, ಸರಹರಿ ! ” ಶೀಸೂ ಪ್ರಶ್ನಿ ಮಾಡಿದನು.

ಸರಹರಿಗೆ ಹೃದಯದಲ್ಲಿ ತಳವಳವಾಯಿತು. ಅವನು ಸುಮ್ಮಿನಿದ್ದನು.

“ ಸೂಬಿಯಲ್ಲಿ ನೀನು ಏನು ಓದಿದಹಾಗಾಯಿತು ? ನಾನಾದರೋ ಪ್ರಸ್ತುಕವನ್ನು ಮಾಟ್ಟಿಲ್ಲ ! ” ಶೀನು ಮತ್ತೆ ಮಾತು ಬೆಳೆಸಿದನು.

ಸ್ಪಷ್ಟ ದಿಂದಲಜ್ಜೆತ್ತು ವಸಂತೆ ಕಂಗಳನಗಲಿಸಿ ಸರಹರಿಯು ನೋಡಿದನು.

“ ಉಂ ! ಪ್ರಸ್ತುಕಗಳನ್ನೂ ! ‘ Arabian Nights ’ ನೀನು ನೋಡಿಲ್ಲವೇ ? ಸಾಫ್ಟನ ಕಾದಂಬರಿಗಳು : Ivanhoe, The Heart of Midlothian ! ಅಲ್ಲಿಯ ಅದ್ಭುತರಮ್ಮ ಸೃಷ್ಟಿಯನ್ನು ಕಂಡು ಬೆರಗುಬಟ್ಟಿದ್ದೇನೆ. ಡಿಕೆನ್ಸನ್ ಅಲ್ಲಿಯ ಅದ್ಭುತರಮ್ಮ ಸೃಷ್ಟಿಯನ್ನು ಕಂಡು ಬೆರಗುಬಟ್ಟಿದ್ದೇನೆ. ಶೀನು ! ಇಂಥ ಯಾತನೆಗಳು ಗ್ರಂಥಗಳಲ್ಲಿದ್ದ ಪಾತ್ರಗಳಿಗೆ ಮಾತ್ರ ಬರಬೇಕು ನೋಡು ! ಜೀವರಂಗದ ವೃಕ್ಷಗಳಿಗೆ ಅವು ಸರಿಯಲ್ಲ ! ”

“ ಏನೋವಾ ! ಇದೆಣಿ ನಿನಗೇ ಗೊತ್ತು ! ” ಶೀಸೂ ಮಾತು ಹಾರಿಸಿದನು.

ತುಸು ಹೊತ್ತು ಇಬ್ಬರು ಗಳಿಯರು ಸುಮ್ಮಿನೆ ಮುಂದೆ ಸಡೆದರು.

“ ನಿನ್ನ ತಿಪ್ಪನಿಗೆ ಹೇಗಿದೆ ಈಗ ? ಹೊಟ್ಟಿಶೂಶೆಯೆಂದು ಸರಳತ್ತಿದ್ದನಲ್ಲ ? ” ಶೀನು ನಕ್ಕು ಕೇಳಿದನು.

“ ಈಗ ಗುಣವಾಗಿದೆ. ಅದರ ಕತೆಯು ಗೊತ್ತಿದೆಯಲ್ಲವೇ ನಿನಗೆ ? ಅದು ಕೇವಲ ಹೋಳಿಗೆ—ತುಪ್ಪದ ಪ್ರಭಾವವಲ್ಲ. ಉರ ಹೊರಗಿಸಬೇಲಿ ಸಲ್ಲಿ ಜ್ಞಾನಿಯರು ಟೀವಿನಿನೊಡನೆ ಘುಟಬಾಲು ಆಡಲು ಹೋಗಿದ್ದು. ಜೋಶಿ ಮಾನ್ಯರೂ ಅಂದು ಅಟಡಲ್ಲಿದ್ದರು. ಸಂಜಿಯಾಗಿ ಹೋಗಿದ್ದ ರಿಂದ ಒಬ್ಬರ ವೋರೆಯು ಒಬ್ಬರಿಗೆ ಕಾಣುತ್ತಿರಲಿಲ್ಲ. ಇದೇ ಹೊತ್ತಿನಲ್ಲಿ ಗೋಲು

ಹೊರಿಸಬೇಕೆಂದು ವಾಸ್ತವ ಪಕ್ಕದ ಮುಂದಾಳುಗಳು ಜಂಡನ್ನು ಭರಿದಿಂದ ಸಾಗಿಸಿ ತೆಗೆದುಕೊಂಡು ಬಂದರು. ‘ಪುಲ್ ಬ್ರೈಕ್’ ಆಗಿದ್ದ ತಿಪ್ಪನು ಅವರನ್ನು ನಂದಿಸಲು ಹೋದ. ಗೋಲಿನ ಮೇಲೆ ಬಲವಾಗಿ ಇಳಿದು ಬರುತ್ತಿದ್ದ ಆ ಜಂಡು ತಿಪ್ಪನೆ ಮಂಹರಕ್ಕೆ ತಗಲಿ ಅವನನ್ನು ನೇರುಕ್ಕು ರುಳಿಸಿ ಬಿಟ್ಟು! ”

‘ಒಮ್ಮೋ ! ’ ಶೀನು ಉತ್ತರಕನಾಗಿ ನುಡಿದನು.

“ ಫಾತವಾಯಿತೆಂದು ವಾಸ್ತವ ತಿಪ್ಪನನ್ನು ಉಪಚರಿಸಹಕ್ಕಿದರು. ಕೆಲವರು ಹುಡುಗರು ಹೋಗಿ ಹತ್ತಿರವಿದ್ದ ಒಡ್ಡರ ಗುಡಿಸಲೊಳಗಿಂದ ನೀರು ತಂದು ತಿಪ್ಪನ ತಲೆಯ ಮೇಲೆ ಸುರುವಿದರು. ಇನ್ನೂ ಅವನಿಗೆ ಎಚ್ಚರವಾಗಿಲ್ಲ. ಅವನ ಧೋತರವನ್ನು ಸಡಿಲಿಸಿ ಹೂಬ್ಬಿಯನ್ನು ತಿಕ್ಕಬೇಕೆಂದರೆ ಅನಾಧ್ಯವಾಯಿತು. ಎಂಥ ಕಗ್ಗಂಟು ಹಾಕಿ ಧೋತರವನ್ನು ಬ್ರಿಡ್ಡನೋ ತಿಳಿಯದು! ”

“ ಮೊನ್ನೆ ಮೊನ್ನೆಯ ವರೆಗೆ ಅವನ ಧೋತರವು ಕ್ಷುಣಕ್ಕೊಮ್ಮೆ ಬಿಂಬಿತ್ತು! ” ಶೀನೂ ನಗಿಯಾಡಿದನು.

“ ಅದಕ್ಕಂತೇ ಈಗ ಅದನ್ನು ಅಷ್ಟು ಭದ್ರವಾಗಿರಿಸಿದ್ದು. ಕಡೆಗೆ ವಾಸ್ತವ ಅವನು ಧೋತರದ ಚಂಗಿನೊಳಗೆ ಬಂದು ದೊಡ್ಡ ಗೋಲಿ ಗುಂಡನ್ನು ಸಿಗಿಸಿರುವದನ್ನು ಕಂಡರು. ಅದನ್ನು ತೆಗೆದೊಡನೆ ಧೋತರವು ಸಡಿಲಾಯಿತು. ”

“ ಭಲೇರಿ ! ಮಗನಿ ! ” ಶೀನೂ ಉದ್ದೇಶಿಸಿದನು.

“ ಇವ್ವಕ್ಕೆ ಕಢಿ ಮುಗಿಯಲ್ಲ ! ಮುಂದೆ ಎಚ್ಚರವಾಗಿ ಹಗುರೆಸಿ ಸಿದ ಮೇಲೆ ವಾಸ್ತವ ತಿಪ್ಪನನ್ನು ಮನಸೆಗೆ ಕಳಿಸಿದರು. ಗೋಲಿಗುಂಡು ಅವರ ಕಿಸೆಯಲ್ಲಿಯೇ ಉಳಿಯಿತು. ಮರುದಿವನ ಭೂಗೋಲದ ತಾಸದಾಗಿ ಜೋತಿ ವಾಸ್ತವ ತಿಪ್ಪನ ಕಾಲುಸಿಗೆ ಹೋಗಿದ್ದರು. ಪೃಥ್ವಿಯು ಗೋಲಾಕಾರವಿರುತ್ತದೆಂದು ಹೇಳುತ್ತ ಕಿಸೆಯೊಳಗಿಂದ ಬಂದು ಗೋಲಿಗುಂಡನ್ನು ತೆಗೆದು ಮೇಲಿನ ಮೇಲಿರಿಸುತ್ತು “ ಹೀಗಿರುತ್ತದೆ ನೋಡಿರಿ ! ” ಎಂದು ಸೋಧಾಹರಣವಾಗಿ ತಿಳಿಸಿಕೊಟ್ಟರು. .

“ ಹೌದು ಸಿಡು, ಅದು! ಜೋತಿ ಮಾಸ್ತುರ ಹಿಡತ! ” ಶೀನು ಭಾಯಿ ಚೆಪ್ಪಿಸಿದನು.

“ ಮೇಜಿನ ಮೇಲಿರಿಸಿದ ಗುಂಡನ್ನು ನೋಡಿ ತಿಪ್ಪನು ಹದ್ದಿನಂತೆ ಅದರ ಮೇಲಿರಿಗಿದನು. ಹಗಲೆಲ್ಲ ಹುಡುಕುತ್ತಿದ್ದ ಅವನಿಗೆ ಅದು ಈಗ ದೊರೆತಂತಾಯಿತು. ನಿನ್ನದೇನೆಂದು ಮಾಸ್ತರರು ಕೇಳಿದರು. ಹೌದೆಂದು ತಿಪ್ಪನು ಹೇಳಿದ. ಇದನ್ನೇನು ಮಾಡುತ್ತಿದ್ದೆಯೆಂದು ಪ್ರಶ್ನಿ ಮಾಡಿದರು. ಟೀಂಕದಲ್ಲಿ ಸಿಗಿಸುತ್ತಿದ್ದೆನೆಂದು ತಿಪ್ಪನು ಉತ್ತರ ಕೊಟ್ಟಿ. ಎಲ್ಲ ಹುಡುಗರು ಹೊಳ್ಳಿಸಿ ನಕ್ಕರು. ಅದನ್ನು ತೆಗೆದುಕೊಂಡು ಹೋಗಿ ತಿಪ್ಪನು ತೆಪ್ಪಾಗಾಗಿ ತನ್ನ ಜಾಗದಲ್ಲಿ ಕುಳಿತ್ತೇತೆ.”

“ ಅಲ್ಲಿ ನೋಡು! ಇಂಮು ತಿಪ್ಪನೇ ಹಚ್ಚು ಮಂಗನಾಗಿದ್ದಾನೆ! ” ಶೀನು ಬೊಟ್ಟಿಮಾಡಿ ತೋರಿಸಿದನು ಇಬ್ಬರೂ ಗೆಳೆಯರು ಗಿಡಮಂಗಸ ವಾವಿನ ಮರವನ್ನು ಸಮೀಪಿಸಿದ್ದರು. ತಿಪ್ಪನ ಕೈಗೆ ನಿಲುಕದೆ ಎಲ್ಲ ಹುಡುಗರೂ ಹೋಗಿ ತುದಿಯ ರೆಂಬಿಗಳಲ್ಲಿ ಕುಳಿತ್ತಿದ್ದರು. ಅತ್ತಿಂದಿತ್ತ ತಿಪ್ಪನು ಮರದ ಕೆಗೆ ಅಲೆಯುತ್ತಿದ್ದನು. ಅವನು ಮರವನ್ನೇರಲು ಪ್ರಯುತ್ತಿಸಿದರೆ ಎಲ್ಲರೂ ಸರಸರನೆ ಇಳಿದು ‘ಫಾಚೀಗಟ್ಟಿ’ ಯಂತ್ರ ಮುಖ್ಯಿಬಿಡುವರು! ಹಿಗಾಗಿ ತಿಪ್ಪನು ಹುಚ್ಚು ಮಂಗನಾಗುವ ಹೊತ್ತು ಬಂದಿತ್ತು. ಅವನ ಅಳುವೊರೆಯನ್ನು ನೋಡಿ ನರಹರಿಗೆ ಕರುಣೆ ಬಂದಿತು. ಅಂಥವನ್ನು ಹೊಸದಾಗಿ ಆಡೋಣವೆಂದು ಎಲ್ಲರನ್ನು ಹುರಿದುಬಿಸಿ ತಿಪ್ಪನು ಮಾನವನ್ನು ಖಚಿಸಿದನು. ಮತ್ತೆ ಹುಡುಗರ ಕೇಕೆಯು ಸುರುವಾಗಿ ಆಟಕ್ಕೆ ಕಳೆಯು ಬಂದಿತು.

ತಿರುಗಾಡಲು ಬಂದ ಹಿರಿಯರು ಹುಡುಗರ ಉಲ್ಲಾಸವನ್ನು ಕಂಡು ಹಿರಿ ಹಿರಿ ಹಿಗ್ಗಿತ್ತಿದ್ದರು. ಬಾಳುವೆಯು ಅವರನ್ನು ಹುಚ್ಚು ಮಂಗನನ್ನಾಗಿ ಮಾಡುತ್ತಿತ್ತು! ತಾವಾದರೂ ಬರಿಯ ಗಿಡಮಂಗಗಳಾಗಬಹುದಾಗಿದ್ದರೆ! ಕೇಶವನೂ ಅವನ ಸಂಗಡಿಗರೂ ಒಮ್ಮೆಯೆಂ್ತ ಈ ಆಟವನ್ನಾಡಬೇಕೆಂದು ಮನಸ್ಸು ಮಾಡುತ್ತಿದ್ದರು. ಆವರೆ ಅವರು ಹಾಗೆ ಮಾಡಿರುವದು ಸಾಂಘಿಕ ಹೆಡರಿ. ಅವರು ಆಡಿದ್ದರೆ ಒಳಿತಾಗುತ್ತಿದ್ದಿಲ್ಲವೇ? ಅವರ ಮಂಗತನವು ಬರಿಯ ಮರದ ಮೇಲಿಷ್ಟು ಕಂಡು ಬಂದಿದ್ದರೆ!

ಪ್ರಕರಣ ೧೨

ಹೃಗ್ರೀವಾಚಾರ್ಯರ ಸೌಖ್ಯ

ಮಂಗುವು ಹಂಟಿದಾಗಿನಿಂದ ರವಾಚಾಲಿಯವರು ತೆನು ಸೋತ್ತಿದ್ದರು. ಕೃಷ್ಣನಿಗೆ ಈಗ ಬಂಡೂಪರಿ ವರ್ಷದ ಮೇಲಾಗಿ ಹೋಗಿತ್ತು. ಪ್ರಪಂಚದ ಭವಿತವ್ಯತೆಯೆಲ್ಲ ಅವರೆಂದರಿಗೆ ಬಂದು ನಿಲ್ಲುತ್ತಿತ್ತು. ಮಯ ಸಾಂದರ್ಭ ಹೃಗ್ರೀವಾಚಾರ್ಯರು ಇನ್ನೂ ತಮ್ಮಲ್ಲಿ ಸಾಮಧ್ಯವಿದೆಯೆಂದು ತೋರಿಸಲು ಹೊಗಾಡುತ್ತಿದ್ದರು. ಆದರೆ ಅವರು ರವಾಚಾಲಿಯವರನ್ನು ಹೋಗಿ ವಂಚಿಸಬಹುದು?

ಬಂದು ದಿವಸ ಸಂಜೀಯಲ್ಲಿ ಅವರು ಅಡಿಗೆ ಮಾಡುತ್ತೇ ಶಾಳಿತು ಕೊಂಡಿದ್ದರು. ಮಂಗುವು ಹತ್ತಿರ ಆಡುತ್ತಿತ್ತು. ಮಧ್ಯಸ್ಥಾಂತ ಪ್ರದೀಪಕ ಸಭೆಗೆ ಹೋದ ಆಚಾರ್ಯರು ಲಗುಬಗೆಯಿಂದ ಮರಳಿ ಬಂದರು. ನರಹರಿಯು ಆಡಲಿಕ್ಕೆ ಹೋಗುತ್ತಿದ್ದನು. ತಿಪ್ಪನೂ ಮನೆಯಲ್ಲಿರುತ್ತಿರಲಿಲ್ಲ. ಹೆಂಡತಿಯೋವರ್ಖಳನ್ನೇ ಮನೆಯಲ್ಲಿ ಬಿಡುವದು ವಿಹಿತವಲ್ಲವೆಂದು ಆಚಾರ್ಯರು ಎಲ್ಲಿ ಹೋದರೂ ದೀಪ ಹಚ್ಚುವ ಹೋತ್ತಿಗೆ ಮನೆಗೆ ಬರುತ್ತಿದ್ದರು. “ವನೇ? ಏನು ಮಾಡತ್ತಿದಿ?” ಎನ್ನತ್ತು ಆಚಾರ್ಯರು ಅಡಿಗೆಯ ಮನೆಗೆ ಹೋದರು. ಎಂದಿನಂತೆ ರವಾಚಾಲಿಯವರು ಮಾನಿ ಹಾಕಿ ಅವರನ್ನು ಕುಳ್ಳಿರಿಸಿದರು; ಆದರೆ ಮಾತನಾಡಲಿಲ್ಲ.

“ಯಾಕ? ಸಿಟ್ಟು ಬರೋ ಹಂಗ ನಾ ಏನು ಮಾಡೇನಿ? ಪೂರ್ವ ಅಂದರ ಪೂರ್ವ, ಪಶ್ಚಿಮ ಅಂದರ ಪಶ್ಚಿಮ. ನೀ ಹಾಕಿದ ಉಗುಳು ಇವತ್ತಿನ ತನಕ ದಾಟಿಲ್ಲ. ಹೀಂಗ ಸಿಟ್ಟಾಗಿಬಾಗ್ಯದ ಮಾರಾಳ! ” ಎಂದು ದೀನವಾಣಿಯಿಂದ ಆಚಾರ್ಯರು ಬೇಡಿಕೊಂಡರು.

ರವಾಚಾಲಿಯವರ ಮೋರೆಯ ಮೇಲೆ ಒಲೆಯ ಉರಿಯ ಪ್ರಭೇದು ಸ್ವತ್ಯವನ್ನೇ ಸಗುತ್ತಿತ್ತು. ಜಾಲೆಯನ್ನು ಚಾಚುವ ಎರಡು ಕಟ್ಟಿಗೆಗಳ ನಡುವೆ ಅವರ ದೃಷ್ಟಿಯು ನೆಟ್ಟಿತ್ತು. ಮುಖಮುಂದ್ರೆಯಲ್ಲಿ ಅಸಮಾಧಾನವೂ

ದುಃಖದ ಆವೇಗವೂ ಸ್ವಷ್ಟವಾಗಿ ಬಡೆದು ಕಾಣುತ್ತಿದ್ದವು. ಮೇರೀರೆಯನ್ನು ಹೊರಳಿಸಿ ಆಚಾರ್ಯರನ್ನು ಉದಾಸೀನರಾಗಿ ನೋಡಿ ಅವರು ಮತ್ತೆ ವಿಚಾರಾಕ್ಷಾಂಶರಾಗಿ ಕುಳಿತರು.

ಪ್ರಸಂಗವು ಕರಿಣಿಪದೇಯೆಂದು ಆಚಾರ್ಯರು ಮನದಲ್ಲಿ ಏಡುಕಿದರು. ಪತ್ತಿಯ ಮನಸಿಸ್ತಿಯು ಅವರಿಗೆ ಜೆನಾನ್ಯಾಗಿ ವಿದೀಕರಣತ್ತು. ಜಂದ್ರಸಂತಹ ಅವಳ ಮನಸ್ಸನ್ನು ಒಮ್ಮೆ ರಾಹುವು ಮುಸುಕಿಕೊಂಡಿ ತೆಂದರೆ ಅದನ್ನು ಮತ್ತೆ ಸುಪರಸ್ಸುವಾಗಿ ಪಾಡಲು ದೀಪ್ರಾವಾದ ಆವಕಾಶವು ಬೇಕಾಗುತ್ತತ್ತು. ಆಚಾರ್ಯರ ಬುದ್ಧಿಗೆ ಏನೂ ತೋಷದಾಯಿತು. ಅವರ ಹೃದಯದಲ್ಲಿ ಸಂಕಷ್ಟವಾಯಿತು.

“ರಮಾ !” ಎಂದು ಅವರು ಮೇಲುದಣಿಯಲ್ಲಿ ಸುಡಿದರು. ದುಃಖವು ಒತ್ತುರಿಸಿ ಬಂದೆರಡು ಕಂಬಸಿಗಳು ದುರಿದವು.

ರಮಾಬಾಯಿಯವರು ಕೈತೊಳಿದುಕೊಂಡು ಗೀರೆಯಿಂದ ಜೆನಾನ್ಯಾಗಿ ಒರಿಸಿಕೊಂಡು ಸಾವಕಾಶವಾಗಿ ತಮ್ಮ ಜಾಗದಲ್ಲಿ ಹೊಗಿ ಕುಳಿತರು. ಆಚಾರ್ಯರ ಗದ್ದವನ್ನು ಎಡಗೈಯಿಂದ ಮೃದುವಾಗಿ ಹಿಡಿದು ಒಳಿಸುತ್ತು ಅವರ ಕ್ಷಮ್ಮಾಗಳಲ್ಲಿ ಮೂಡಿದಿತ್ತಮ್ಮ ಆಕೃತಿಯನ್ನು ದಿಟ್ಟಿಸಿ ನೋಡಿದರು. ಆಮೇಲೆ ಆಚಾರ್ಯರ ತೊಡೆಯ ಮೇಲೆ ಬರಗಿಕೊಂಡು ಮುಳು ಮುಳು ಅಳಲು ಪಾರಂಭಿಸಿದರು.

ರಮಾಬಾಯಿಯವರ ಹಸ್ತಸ್ವರ್ಕವಾದ ಕೂಡಲೇ ಆಚಾರ್ಯರ ಮೆಯ್ಯಲ್ಲಿಲ್ಲ ಎದ್ದುತ್ತಂಶಾರವಾಗಿತ್ತು. ತಮ್ಮ ಸಿಧಿಯಾದ ರಮೆಯು ಈ ಪರಿಯಾಗಿ ಆದರಿಸುವದನ್ನು ನೋಡಿ ವೈಕುಂಠದ ಸುಖವೂ ಅವರ ಸುಖದ ಮೂಂದೆ ಕುಂಟಿತವಾಗಿತ್ತು. ಆಚಾರ್ಯರು ಗದ್ದವನ್ನು ಹಿಡಿದು ಕುರುಳುಗಳನ್ನು ತೀಡಿ ಕುಂಕುಮದ ಬೊಟ್ಟಿನ ಮೇಲೆ ಬೊಟ್ಟಿಟ್ಟು ಪತ್ತಿಯ ಕಣ್ಣಿರಿಸಿದರು.

“ಭೀ ! ಹುಂಚ್ಚಿ ! ಅಳಿಕ್ಕೆ ಏನಾಗೇದ !” ಎಂದು ತಂದೆಯು ಮಂಗಳನ್ನು ರಮಿಸುವ ಹಾಗೆ ಅವರು ರಮಾಬಾಯಿಯವರನ್ನು ರಮಿಸಿದರು.

ರಮಾಬಾಯಿಯವರು ಹರಾತ್ಮಾಗಿ ಎದ್ದು ಕುಳಿತರು. ಅವರ ಧ್ವನಿಯಲ್ಲಿ ಇನ್ನೂ ಅಳುವಿನ ಶ್ಲೀಷವು ಉಳಿದಿತ್ತು. ಕಣ್ಣಿನಲ್ಲಿ ನಿಂತ ನೀರನ್ನು

ಸರಗಿನಿಂದ ಒರಿಸಿಕೊಳ್ಳುತ್ತ ಗಡ್ಡದಿತ ಕಂತದಿಂದ ಸರಾಗವಾಗಿ ನುಡಿದರು. “ವನು ಆಗಿದೆ ಅಂತ ಅನತ್ತಾ ಇದ್ದೀರಾ ನೀವು? ನಿಮಗೆ ಗೊತ್ತಿಲ್ಪಿ? ಹದಿಮೂರು ವರುಷದಾಕೆ ಇದ್ದಾಗ ನಿಮ್ಮ ಕೈಹಿಡಿದೆ. ಮುಂದುಕನ್ನ ಮಂದವೆ ಆದ ಹುಡುಗಿ ಅಂತ ಒಸರು ಹೀಯಾಳಿಸಿದರು. ನನಗೇನು ಕೆಡಕು ಅನನ್ನಲಿಲ್ಲ. ಮುಂದುಕೇನು ತದಕೇನು, ಲಗ್ನ ಒಂದು ಆದರ ಸಾಕು, ಮುಂದೆಲಾಲ್ ಒಳ್ಳೇರು ಆದಿತ್ಯ ಅಂತ ಸಮಾಧಾನ ಮಾಡಿಕೊಂಡೆ. ನೀವೂ ನನ್ನ ನೆಟ್ಟೆಗ ನೋಡಿಕೊಂಡಿರಿ; ವಸ್ತು-ಆಭರಣಾನ ಕಂಡೆ. ಮೊನ್ನೆ ಕಿಟ್ಟುಬಾಲ್ಯರೆ ಹುಟ್ಟಿತು. ನನ್ನ ಸಂಸಾರಕ್ಕ ದೇವರು ಏನು ಕಡಿಮೆ ಮಾಡಿಲ್ಲ. ಒಕ್ಕೊಳ್ಳೆ ಹದಿನೆಂಬು ವರುಷದ ಹುಡುಗನ್ನ ಲಗ್ನಾದ ವಕೀಲರ ಶಕುಂತಲಾ ಮೈಸರೀಯೋದಕ ಮುಂದೆ ರಂಜಿಸುಂಡೆ ಆಗಲಿಲ್ಲ? ಸುಭೂತಾ ಚಾರ ವೆಂಕಮ್ಮನವರು ನೆರವಾಗತಾ ಬಂದರು. ನನಗ ಯಾವ ತಾರ್ಸಾನು ಇಲ್ಲ. ಆದರ—”

ಮೈಯೆಲ್ಲ ಮುಳ್ಳಿದ್ದು ಈ ಭಾವಣವನ್ನು ಕೇಳುತ್ತಿದ್ದ ಆಚಾರ್ಯರು ‘ಆದರ’ ಎಂದು ಪತ್ತಿಯು ತಡವರಿಸಿದ ಕೂಡಲೇ ಎಚ್ಚತ್ವವರಂತೆ ಗಲಭಿ ಮಾಡಿದರು. “ಆದರ ಅಂತ ಯಾಕ ಸಿಂತಿ? ಮುಂದೇನು ಹೇಳತ್ತಿ ಹೇಳು?”

ರಮಾಬಾಣಿಯವರು ತುಸು ನಾಜಿಉಸುರೆತೊಡಗಿದರು. “ಆದರ— ಮುಂದ—ದೇವರು ಇದ್ದ ಸ್ಥಿತಿ ಉಳಿಸ್ಯಾನೇನೂ ಅಂತ ಸಂಶಯ ಬರತದ. ನಿಮಗ ಈಗ ಅರುವತ್ತು ವರುಷ ಆದವು. ದೇಶದಾಗಿನ ಸ್ಥಿತಿ ಬಾಗ್ಯರೆ ಸೂಕ್ಷ್ಮ, ನೀವು.... ವೈಕುಂಠ....”

“ಆನಬಾಗ್ಯಾಡಾ! ಬಾಣಿ ಮುಂಚ್ಚು! ” ಎಂದು ಆಚಾರ್ಯರು ಜೀರಿ ಪತ್ತಿಯ ಬಾಯನ್ನು ಗಟ್ಟಿಯಾಗಿ ಮುಂಚ್ಚಿದರು. ಜುಮ್ಮೆಂದು ಆವರ ಮೈಯೆಲ್ಲ ಬೆವತಿತು. ತಮಗೆ ಇಷ್ಟ ವರ್ಷಗಳಾಗಿವೆಯೆಂದು ಅವರ ಕಲ್ಪನೆಯಿದ್ದಿಲ್ಲ. ಸಾವು ತಮ್ಮನ್ನ ಸವಾಪಿಸಹತ್ತಿರುವದನ್ನು ಅವರು ಕಸಸಿಸಲ್ಪಿಯೂ ಕಂಡಿದ್ದಿಲ್ಲ. ತಾವು ಸಾಯಲು ಹುಟ್ಟಿಲ್ಲವೆಂದು ಅವರು ಹೇಳಿಂದ ಹೇಳಿ ಸಮಾಧಾನ ಹೊಂದುತ್ತಿದ್ದರು. ಈಗ ತಮ್ಮ ಪತ್ತಿಯ ಮಾತಿನಲ್ಲಿ ಸಾಂಪನ ಭೀಕರಸ್ತರಾವನನ್ನು ಆವರು ಹೇಳಲು ಕಂಡರು.

ಅಭಿಮಾನವು ತುಂಬಿ ತುಳುಕುವ ರಮಾಬಾಣಿಯವರ ವಾಣಿಯು

ತಪ್ಪಸ್ವಾಗಲಿಲ್ಲ. ಆಚಾರ್ಯರ ಕೈಯನ್ನು ದೂರ ಸರಿಸಿ ಕೆರಳಿದ ಹುಲಿಯಂತೆ ಎದ್ದು ನಿಂತು ಅವರು ಆಭರಣಿಸಿದರು. “ಅಂತೇನಿ! ನೂರು ಸಾರೆ ಅಂತೇನಿ! ನೀವು ಹೋದ ಮಾಡುಲ ನನ್ನ ಗಡಿ ಏನು? ನೀವು ಹೋದ ಮಾಡುಲ ನಾ ಯಾರ್ಥ ನಂಬಿರಲಿ! ದೇವಾ! ನನ್ನ ಲಗಾಷ್ಯ ಯಾಕ ಮಾಡಿದಿ! ” ಎಂದು ಅವರು ತಲೆ ಅಪ್ಪಳಿಸಿದರು.

ಆಚಾರ್ಯರ ಏದೆಯು ಕರಗಿ ನೀರಾಯಿತು. ಕಾಲು ಧರಧರ ಸಡುಗಹತ್ತಿದವು. ಉಸ್ನಿಂದು ಗೋಡೆಗೆ ಅವರು ಅವಶ್ಯಕೊಂಡು ಕುಳಿತರು. ಆದರೂ ಗಟ್ಟಿಮನಸ್ಸು ಮಾಡಿ ನುಡಿದರು. “ಸುಮೃಂಗಾಗ! ಕೈ ಮುಗಿತೇನಿ ಸುಮೃಂಗಾಗು! ಹೆಂಡತಿ ಆಗಿ ಹರಿಸೋದು ಬಿಟ್ಟು ಗಂಡೆಂಳೆ ಶಾಪಾ ಕೊಡತೀಯಲಾಲ್! ಮನಸ್ಯಾನ ಆಯುಷ್ಯ ನೂರು ವರ್ಷ. ಇನ್ನೂ ನಾಲ್ಕುತ್ತು ವರುಷ ಇರತೇನಿ, ಸುಮೃಂಗಾಗು! ”

“ನಾ ನೋಡಲಾರೆ! ಇನ್ನು ಮೂರು ವರುಷ ಬದುಕಿದ್ದರ ನನ್ನ ಭಾಗ್ಯ ಅಂತ ತಿಳಿದೇನಿ. ಅದೇನಾರ ಇಲ್ಲ. ನಾ ಹೇಳೋದು ಕೇಳತೇ ರೇನು? ” ಎಂದು ರಮಾಬಾಯಿಯವರು ತಿರಸ್ಯಾರದಿಂದ ವಾತನಾಡಿದರು.

“ಏನು ಹೇಳತಿ ಹೇಳು ” ಮುಖುಗುವವನು ಬೆಂಡನ್ನು ಹಿಡಿಯು ವಂತೆ ಆಚಾರ್ಯರ ಮನಸ್ಸಿನಲ್ಲಿ ಕೊನೆಯ ಆಸೆಯು ಅಂಕರಿಸಿತು.

ರಮಾಬಾಯಿಯವರು ಸಮಾಧಾನದಿಂದ ಹೇಳಿದರು. “ನೀವು ನಾಳಿ ಸಾವಿನ ಪಾಲಾದರ ಆಸ್ತಿ ಎಲಾಲ್ ಮಣ್ಣಪಾಲು. ಮಲಮಗನ ಕೈಯಾಗ ಉರಿಯೋ ಹೊತ್ತು ಬಂದಿತು ನನಗ! ನೀವು ಎಲಾಲ್ ಪೂರ್ವತಯಾರಿ ಮಾಡಿಟ್ಟು ಹೋಗರಿ. ಕಾಯದೆ ನೋಡಿ ನನ್ನ ವಾಲಿಂದು ಸಮೃಕ್ತಿಟ್ಟನ ಪಾಲಿಂದು ನಮಗ ಬರೋ ಹಂಗ ಮಾಡಿ. ಬೇಕಾರ ನಿಮ್ಮ ಸುಭೂತಾಚಾರು ಎಲಾಲ್ ನೋಡಿಕೊಂಡು ಹೋಗಲಿ. ”

‘ಹೂಂ’ ಎಂದು ಆಚಾರ್ಯರು ಸಮೃತಿಯಿತ್ತರು. ಆದರೆ ಜೆಚ್ಚಿಗೆ ಮಾತನಾಡಲಿಲ್ಲ. ಎದ್ದು ಹೋಗಿ ತಮ್ಮ ಕೋಸೆಯಲ್ಲಿ ಕುಳಿತು ಬಹಳ ಹೊತ್ತಿನ ವರೆಗೆ ಆಲೋಚಿಸಿದರು. ಇತ್ತು ರಮಾಬಾಯಿಯವರು ಅಳತ್ತು

ಬಂದ ಮಗುವನ್ನು ಕರೆದು ವೊಲೆಯುಣ್ಣಿಸುತ್ತೇ ಕುಳಿತರು. ಎಷ್ಟು ಹೊತ್ತಾದರೂ ಏಳಿಲಿಲ್ಲ. ಕಡೆಗೊಮ್ಮೆ ರಾತ್ರಿಯಾದುದರ ಅರಿವು ಬರಲು ಎದ್ದು ದೇವರೆಂದರಿಗೆ ದೀಪ ಹಚ್ಚಿದರು.

ಪ್ರಕರಣ ೧೩

ದೇವರು ಯಾಕ, ಹೊಲ್ಲಾ?

ಗೋವಿಂದರಾಯರ ಮನೆ. ಇನ್ನೂ ಜುಮುಜುಮು ಸಸುಕಾಗಿತ್ತು. ಒಬ್ಬಿದಿಯಲ್ಲಿ ಬನರು ಸುಳಿದಾಡುವ ವೇಳಿಯಾಗಿರಲಿಲ್ಲ. ಬಾಡಿಗೆಯು ಚಕ್ಕಾಡಿಗಳು ಮಾತ್ರ ನೀರವತೆಯನ್ನು ಶಬ್ದಮಯವಾಗಿ ಮಾಡುತ್ತಿದ್ದವು. ಆಗ ಗೋವಿಂದರಾಯರ ಮನೆಯು ಮುಂಭಾಗವನ್ನು ಶಾರಿಸಿ ಒರ್ವ ಸುದತಿಯು ಹೊಸ್ತಿಲದ ಮೇಲೆ ರಂಗವಲ್ಲಿಯನ್ನು ಇಕ್ಕುತ್ತಿದ್ದಾರು. ಒಂದು ಸುಳಿಯನ್ನು ತೆಗೆದು ಆಕೆ ಕ್ಷುಣಹೊತ್ತು ಸುಮೃಸಿರುವಳು. ಇನ್ನೂಂದು ಸುಳಿಯನ್ನು ಹಾಕಿ ಮತ್ತೆ ದೀಘಾರಲೋಚನೆಯಲ್ಲಿ ತೈಜಗುವಳು. ಹೊಸ್ತಿಲದ ಮೇಲ್ಲಿದಿಯನ್ನು ನಿಟ್ಟಿಸುತ್ತಿರುವ ಅವಳ ಕಣ್ಣಗಳು ಮನಸ್ಸಿನ ಅಂತರಾಳವನ್ನು ಶೋಧಿಸುವಂತೆ ತೋರುತ್ತಿದ್ದವು. ಕುಸುರು ಕುಸುರನ್ನು ಎಳಿಯುವ ಅವಳ ಬೆರಳುಗಳು ನೀರಸವಾದ ಜೀವಸವನ್ನು ರಸಮಯವಾಗಿ ವಾಡುವ ಶಿಲ್ಪಿಯ ಬೆರಳುಗಳಂತೆ ಕಾಣುತ್ತಿದ್ದವು. ನಾಚಿ ಮುದುಡಿಕೊಂಡು ನಿಂತ ಲಲಸೆಯ ಈ ವೋಡಿಯಲ್ಲಿ ಗಾಂಧೀಯವಾದರೂ ವಾಸಿಸಿತ್ತು.

ತುಸು ಹೊತ್ತಿನಲ್ಲಿ ರಂಗವಲ್ಲಿಯನ್ನು ಇಕ್ಕುವದಾಯಿತು. ತರುಣೀಯು ಎದ್ದು ನಿಂತಳು. ಪೂರ್ವ ದಿಗ್ನಿಧುವಿಗೆ ಸಂತಕವಾಗಿ ಸುವ್ಯಾಗೆಯ್ಯಾಪಬಾಗಿಲಲ್ಲಿ, ಮೇಲಕ್ಕೆ ಉದಯಿಸುವ ದಿನೇಶನ ಪ್ರಭೆಯು ಹೆಚ್ಚಿತಲಿತ್ತಾ. ತರುಣೀಯು ಬಾಲ ಭಾಸ್ಯರನ ಬಂಬವನ್ನು ಎವೆಯಿಕ್ಕುದೆ ನೋಡಿದೆ. ಅವಳ ಎರಡೂ ಕಣ್ಣಗಳಲ್ಲಿ ಮುಂಜಾವಿನ ಅರುಣಪ್ರಭೆಯು ತುಂಬಿ

ಸೂಸಿತು. ಹೀಗೆ ನೋರ್ಬವನ್ನು ಅಲುಗಿಸದೆ ನಿಂತ ಪದ್ಮಾವತಿಗೊಂತ ನೋರ್ಹಕ ವಾದ ರಳವನನ್ನು ಕಾಣುವದು ಏರಿ. ಪದ್ಮಾವತಿಯು ಈಗ ಪ್ರಬುದ್ದು ಖಾಗಿದ್ದಳು. ಅವಳ ದೈಸಿಕವಾದ ಸೌಕುಮಾರ್ಯದೊಡನೆ ಯೋವ್ಯನದ ಕಾಂತಿಯು ಬೆರೆತ್ತ ನಿಂತಿತ್ತು. ಎಳೆತನದ ಅವಳ ಅಂಗಾಂಗಗಳು ಈಗ ಅಂದವಾದ ಉಸ್ಯತಿಯನ್ನು ಹೊಂದಿದ್ದವು. ಚಿಂಪಾಗಿಸಿದ ಅವಳ ಸೆರಿಗಾನ ತುಂಬ, ಲೋಕವನ್ನೇ ಸೂರೆಗೊಳ್ಳುವ ಲಾವಣ್ಯವು ಅಡಕವಾಗಿತ್ತು. ಅಂತೂ ಬಾಲೀಯಾದ ಪದ್ಮಾವತಿಯು ಈಗ ಒರ್ವ ಪ್ರಾರ್ಥ ಲಲಸೆಯಾಗಿದ್ದಳು. ಆದರೆ ಆಕೆ ವಶೇಷತಃ ಆಂತರಿಕ ಜೀವಿ; ಮಾಲವಾದ ಹೃದಯವುಳ್ಳ ಗುತ್ತಿ. ಅವಳ ಕಂಗಳಲ್ಲಿ ಸೆಲೆಸೆಲೆಮಾಗಿ ಸಿಂತ ಆಂತಕರಣವು ಈಗ ಇವುಡಿಂದಾಗಿತ್ತು. ಆದರೆ ಈಗ ಅದರ್ಥದನೆ ಬಂದು ಪರಮಾವಧಿಯಾದ ದೀಸಕೆಯು ಮಾತ್ರ ತಳಪೂರಿತ್ತು. ಮನಸ್ಸನ ಮೇಲೆ ಗಡ್‌ಗನಂತೆ ಯಾವುದೂ ಬಂದು ಕೂರರ ಭಾವನೆಯು ಹಾರಾಡಿ ಕೆಣಕುತ್ತಿತ್ತು. ಬಂದು ಆಸಾವಾನಸ್ಯವಾದ ಅವಾರವಾದ ದುಃಖವು ಅವಳ ಕೋಮಲಃಂತಕಿಕರಣದಲ್ಲಿ ಮನಸೆಮಾಡಿತ್ತು. ಅವಳಿಗೆ ಈಗ ಜೀವನದಲ್ಲಿ ಸುಖವಿಲ್ಲ. ಪರಕೃತಿ, ಸರವಾ, ಕುಸುಮೆ,- ಈ ತ್ರಿಕೂಟದ ಮೇಲೆ ಅವಳ ಬಾಳುವಯ ಅಸ್ತಿವಾರವು ಇಲ್ಲಿಯ ವರೆಗೆ ನಿಂತಿರುವದು. ಆದಕ್ಕಾಗಿಯೇ ಅವಳು ಸೂರ್ಯನನ್ನು ಹಾಗೆ ಹಸಿದವರಂತೆ ನಿಷ್ಪಿಸಿ ನೋರುಡುತ್ತಿದ್ದಾರು. ಅಂತರಂಗದಲ್ಲಿ ಹೀಗೆ ಬೇಗೆಯಿದ್ದರೂ ದೇಹವು ತನ್ನ ಅನಸ್ಥಿಗೆ ತಕ್ಕಂತೆ ಜೆಲುವಿನ ಸುಗ್ರಿಯನ್ನು ಸುರಿಸುತ್ತಿತ್ತು. ಕೆಲವು ತಿಂಗಳಲ್ಲಿಯೇ ಪದ್ಮಾವತಿಯು ಹೀಗೆ ಬೆಳೆದು, ಹೆಚ್ಚಿನ ಚಂತೆಯನ್ನೂ ಚೆಲ್ಪಿಕೆಯನ್ನೂ ತಳೆದು ನಿಂತುದು ಆಶ್ಚರ್ಯವೇ ಸರಿ.

“ ಏ ! ಬೋಕಾಣಿತ್ತು ! ಸುರುವು ಆತೇನು ! ಎಳೋದೆಂದ ತಡ; ಎಷ್ಟು ಕೂಡ್ಲೆ ಓಟಾಗ್ಗ ಹಾದು ಹೋಗೋವರನ್ನು ಏಕ ಏಕ ನೋಡತ್ತಿದಿ. ನಿನಗೇನು ಬಂತು ಬರಗಾಲಿ ಸಡಿ ಒಳಗೆ. ಮುಸುರಿ ಕೂತಾವ ನಿನ್ನ ಹೆಸರಲೆ ! ” ಜಾನಕಿಬಾಯಿಯವರ ಪಾರ್ವತಾದಿಕವಾಣಿಯು ಘಂಟಾಘೋಷವಾಗಿ ಕೇಳಿಸಿತು. ಪದ್ಮಾವತಿಯು ಬೆಳ್ಳಿ ಬಿದ್ದಳು. ಸಾವರಿಸಿಕೊಂಡು ರಂಗವಲ್ಲಿಯ ಪಾತ್ರೀಯನ್ನು ಹಿಡಿದುಕೊಂಡು ಒಳಗೆ ಬಂದಳು.

ಪದ್ಮಾವತಿ ! ಪದ್ಮಾವತಿಯಂತಹ ಹೊಗಳಿಯಿರಿದ್ದ ಮನಸೆತನದ ಕುಲ-

ಕ್ಕೋಟಿಯು ಉದಾಹರವಾಗಬೇಕು. ಅಲ್ಲಿ ಗಂಗೆಯ ಅವಶ್ಯಕತಾವಾಗಬೇಕು, ದೇವತೆಗಳ ಅವಶ್ಯಕತಾರವಾಗಬೇಕು. ಇದರೆ ಪದಾರ್ಥವತಿಯು ಅಲ್ಲಿಗೆ ಬಂದಂದಿ ಸಿಂದ ಜಾನಕಿಬಾಲಿಯವರ ಅವಶ್ಯಕತ್ವ ಪಾತ್ರ ಪಾರ್ಶ್ವವು ದೊರೆ ತಿತ್ತು. ಅವರು ಇನ್ನೊಂದು ಗುಡುಗುಹಾಕಿದರು. “ಶನಿ ಆಗಿ ಒಂದಿಎಂಣ ನಮ್ಮ ಮನಿಗೆ? ನಿಈ ಹೊಚ್ಚಿಲದಾಗ ಕಾಲಿಟ್ಟೀದಿ, ಹಿತ್ತುಲದಾಗಿನ ತುಳಸೀ ಗಿಡ ಕರುವಿ ಹೇಳಿತು. ನಾ ನೋಡಿದರ ನಿನ್ನ ಎಡವ ಬಿದ್ದು ಕಾಲೆಲಾಲ್ ಕ್ಕೆತ್ತಿ ಹೋತು. ಹುಣ್ಣಿಪ್ಪಿಗೊಮ್ಮೆ ಅಮಾಸಿಗೊಮ್ಮೆ ಮನ್ಯಾಗಿರೋ ಮಾರಾಯಿರು ಈಗ ಅಶನಕೊಂಡು ತಪ್ಪಿದ ಬರತಾರ. ಏನು ಮಂತ್ರ ಹಾಕಿದ್ದೇ ಮಣಿ? ” ಎಂದು ಪದಾರ್ಥವತಿಯ ವೇಳೆರಿಗೆ ಕ್ಕೆ ತಿಂದರು.

ಪದಾರ್ಥವತಿಯ ಚುಖಿನ್ನ ಒಕ್ಕುರಿಸಿತು. ಆದರೂ ಆವಳು ಆದನ್ನು ತಡೆದುಕೊಂಡಳು. ಅನ್ನ ಉಪಾಯಪೆಲ್ಲಿ? ಸಮಾಧಾಸದಿಂದ ಆಕೆ ಮಾಸ್ಯಾಂಶ ಯಿತ್ತಳು. “ಗಿಡ ನಿರ್ಲಿಪಿ ಬಾಡಿತು. ನಾ ನಿರು ಹಾಕಬೇಕಂದೇ. ನಿವು ನನ್ನ ಮಂಡಿ ಒರ್ಜಾದುಲ್ಲ ಅಂತ ಹೇಳಿದಿರಿ. ” ಎಂದು ಅವಳು ಏನಯ ದಿಂದ ಹೇಳಿದಳು.

“ಅಯ್ಯಿ! ಉರ ಭೋಽಿ....ಡಿ! ತಿರುಗಿ ಉತ್ತರಾ ಕೊಡತೀಯಾ! ತಿದ್ದಿ ತಿದ್ದಿ ಮಾತಾಡಿದರ ತಿದ್ದಾಗ ಹಾಕಿ ಸುಟ್ಟೀನು ನಿನ್ನ! ಎಚ್ಚರಿಕೆ ಯಿಂದಿರು! ” ಎಂದು ಜಾನಕಿಬಾಲಿಯವರು ಪದಾರ್ಥವತಿಯ ಮೇಲೆ ಕ್ಕೆಯೆತ್ತಿದರು.

ಇದನ್ನೆಲ್ಲ ಹಾಸಿಗೆಯ ಮೇಲೆ ಎದ್ದು ಕುಳಿತು ನೋಡುವ ಕುಸು- ಮೆಗೆ ತಾಳುವದಾಗಲಿಲ್ಲ. “ಅವ್ಯಾ! ನಿಈ ಹೀಗಾಗ್ಗೆ ದಿನಾ ಬೆಳಗಾರ ಬಯಸುತ್ತೀದಿ? ಅಂಥಾದೇನು ಮಾಡಾಗ್ಗೆ ಪದ್ದುಕ್ಕೆ! ಬಯ್ದುರಸನಗ ಒಯ್ದು. ಹೊಡಿದರ ನನಗ ಹೊಡಿ! ” ಎಂದು ಕಣ್ಣೀರು ಸುರಿಸುತ್ತ ಕುಸುಮೆಯು ಬಂದು ನಿಂತಳು. ಜಾನಕಿಬಾಲಿಯವರು ಭೂಮಿಷ್ವರಂತೆ ವರ್ತಿಸಿದರು. ಅವರ ಪಿತ್ತವು ತಲೆಗೇರಿತು. ಅತ್ಯಾವೇಕದಿಂದ ಆಕೆಬ್ರೀತಿಸತ್ತೊಡಗಿದರು. “ನನ್ನ ಅಂಗಾಲು ನನಗ ಬುದ್ದಿ ಹೇಳೋದ! ಈಗಾಗಳೆ ಇಷ್ಟು ಕಲ ತೇನು ಕುಸುಮಾ ಸಾಲಾಷ್ಯಾಗ! ಈ ಲದ್ದಿಗೆ ಬಾಗ್ಗೆ ಕಡ್ಡಿ ಪುಸ್ತಕ ಕೊಡತೀದಿ ಓದಲಿಕ್ಕೆ! ಕೊಡುವಾ ನಮ್ಮವಾ? ! ಇಬ್ಬರು ಮಡ್ಡಮಾತ್ರಾಗಿ ಉರ ತುಂಬ

ಮೆರೀರಿ. ಸಂದೇನು ಅಳಬೇಕಾಗೇದು ! ” ಎಂದು ಅವರು ಉದ್ದಾರ ತೆಗೆದು ಕುಸುಮಾವತಿಯ ಕೆನ್ನೆಯನ್ನು ಕೆಂಪಾಗಿಸಿದರು.

ಹೀಗೆಯೇ ತಮ್ಮ ಹಾಡನ್ನು ಹಾಡಿ ಎಲ್ಲರನ್ನೂ ಶರಿಸುತ್ತು ಕತ್ತಲು ಮನೆವಾಡಿರುವ ದೇವರ ಕೋಣಯಲ್ಲಿ ಹೋಗಿ ದೊಡ್ಡ ದ್ವಿ ತೆಗೆದು ಅಳುತ್ತು ಕುಳಿತರು.

ಜಾಸಕಿಬಾಯಿಯವರ ರೋದನ; ಕುಸುಮಾಯ ಶೋಕ; ಪದಾತ್ಮ ವತಿಯ ಪೂನವಾದ ಅಶ್ವರಜಲ,- ಇವುಗಳಿಂದ ಕೇಶವನಿಗೆ ನಿದ್ರಾರ್ಭಂಗ ವಾಯಿತು. ಅವನು ಪ್ರತಿದಿನದಂತೆ ಇಗಂಟಿಯ ವರಿಗೆ ಹೀಗೆಯೇ ಮುಲ ಗುವನು; ಆದರೆ ಈಗ ಕೆರಳಿದ ಹುಲಿಯಂತೆ ಆಭರಣಿಸಿಕೊಂಡು ಎದ್ದುನು. ಅನ್ತವ್ಯಾಸ್ತವಾದ ಕೂಡಲು ಕೆಂಪೇರಿದ ಕಣ್ಣು ಮಾಸಿದ ದೊರ್ತರ, ಕರಾಳ ವಾದ ಮುಖಮುದ್ರೆ; ಇವನೇನು ಕೇಶವನೋ ಸರಾಯಿಯ ಅಂಗಡಿಯ ಸದಾಶಿವನೋ ತಿಳಿಯದಾಯಿತು. ಒಂದು ಕೂರವಾದ ದೃಷ್ಟಿಯು ಕೇಶವನ ಕಂಗಳಲ್ಲಿ ಮನೆ ವಾಡಿಕೊಂಡಿತ್ತು. ಅದೇನು ಫಲಸದ ಆಕಾಂಕ್ಷೆಯ ಫಲವೋ, ಏನು ಸಂಸಾರದ ರುಳಿ ತಾಕಿ ಎಚ್ಚರಗೊಂಡ ಸುಷುಪ್ತಿ ಸ್ವಭಾವವ್ಯೋ ಯಾರಿಗೆ ಗೊತ್ತು? ಬೇಟಿ ಸಿಗದ ಸಿಂಹದಂತೆ ಅವನ ಸ್ಥಿತಿಯಾಗಿತ್ತು. ಅವನ ಕೈವಶವಾಗಿದ್ದಳು ಸೌಂದರ್ಯ-ಲಕ್ಷ್ಮಿ. ಆದರೆ ಭಣಭಣ ಹಾಕು ಸುರಿಯುತ್ತಿತ್ತು ಅವನ ಎದೆ ಮನವು. ಇಂದಿಲ್ಲ ನಾಳೆ ಇವಳನ್ನು ಗೆಲಿಯ ಬಹುದೆಂದು ಹಗಲೆಲ್ಲ ಡಂಗುರಸಾರುತ್ತಿತ್ತು ಅವನ ಹೃದಯ. ಆದರೆ ರಾತ್ರಿಯಾಗಿ ತನ್ನ ಭುವನೇಶ್ವರಿಯು ತನ್ನನ್ನು ಸವಿಾಪಿಸಿದೊಡನೆ ಅವಳ ತೇಜವನ್ನು ತಾಳಲಾರದೆ ಮುಂಚುತ್ತಿದ್ದವು ಅವನ ಕಣ್ಣು. ದಿನದಿನಕ್ಕೆ ಇದೇ ಹೊಯಾಡಿಟ್ಟಿ, ತಾಕಳಾಟಿ, ಈ ಒಳತೋರಿಟಿಯಲ್ಲಿ ಸಿಕ್ಕು ಕೇಶವನು ಬಲ ಗುಂದಿ ಹೋಗಿದ್ದನು. ಮೇಲೆ ತಾಯಿಯ ಕೊಕಾಟ. ನಿತ್ಯವೂ ತದೇಕ ಧ್ವನಿದಲ್ಲಿದ್ದರೂ ತನೆಗೆ ವಶವಾಗಿದೆ ಆ ಚೆಲುವಿನ ಪ್ರತ್ಯಾಳಿಯ ಮೇಲೆ ಒಮ್ಮೆಯೇ ಕೋಪವು ಬರುತ್ತಿತ್ತು ಅತಿ ಪ್ರೀತಿಯು ದೈವವಾಗಿ ಬೆಳೆಯುವ ಪಂತೆ. ಆಗ ತಾಯಿಯಾಗ ಪದಾತ್ಮವತಿಯನ್ನು ಆಡಿಕೊಂಡರೆ ತೀರಿತು. ತನ್ನ ಸುಖವನ್ನು ಎಲ್ಲಿಯೋ ಬಚ್ಚಿಟ್ಟುಕೊಂಡ ಈ ಮಂತ್ರ-ಮಾಟಗಳ

ವರೂರುತ್ತಿಯೇ ತನ್ನ ದುರಿತಕ್ಕೆ ಕಾರಣವಾಗಿದೆಯೆಂದು ಕೇಶವನಿಗೆನೀಸಿ ಪ್ರಳಯಸ್ಯಾಪ್ಯಿಯೇ ಅವನೆದುರು ತೆರೆದುತ್ತಾಗುತ್ತಿತ್ತು.

ಈಗ ಕೇಶವನು ಅಂಥ ಸ್ಥಿತಿಯಲ್ಲಿದ್ದನು. ಸೌಖ್ಯವಿಲ್ಲ, ಸ್ವಾಸ್ಥ್ಯವಿಲ್ಲ, ನಿರ್ವಹಿಯಲ್ಲ ಮುಂಜಾನೆ ಜಂಪು ಹತ್ತಿದ್ದರೆ, ಸರಕನವಾನವಾದ ಈ ಯಾತನೆ ಬೇರೆ. ತ್ವೇಷಣದಿಂದ ಕೇಶವನು ಕೋಣಿಯ ಹೂರಕ್ಕೆ ಬಂದಸು. “ಮನೆಯಲ್ಲಿ ದೆವ್ವ ಬಂದಿವೆ ದೆವ್ವ !” ಎಂದು ಹತ್ತಿರ ಮೂಲೆಯಲ್ಲಿ ಬಿಂದು, ಬೆಳ್ಳಿಯ ಹಿಡಿಕೆಯ ಬೆತ್ತಿವನ್ನು ಹಿಡಿದು ಬೀರಿಸಿದನು. ತಿಳಿದೂರೇ ತಿಳಿಯ ದೆಯೋ ಅದು ಪದ್ಭಾವತಿಯ ಸೊಂಟದ ಮೇಲೆ ಇಳಿಯತ್ತು. ದುಭಾರಗೊಸಿ ಯಾವ ಪದ್ಭಾವತಿಯು ನೆಲಕ್ಕುರುಳಿದಳು. ಸಂತರ ಕೇಶವನು ಅಕ್ಕುತ್ತಿದ್ದ ಕುಸುಮೆಯ ಕೆವಿ ಹಿಡಿದು ಅವಳನ್ನು ದರ ದರ ಬೀರಿಯಲ್ಲಿ ಎಳಿದು ನಿಲ್ಲಿಸಿದನು. ಒಳಗೆ ಬಂದು ತಾಯಿಯು ಕುಳಿತಿದ್ದ ದೇವರ ಕೋಣಿಯಲ್ಲಿ ಇಂಳಿಸೋದಿ, “ಬಂತಿ ! ಮನ್ಮಾಗೆಂತಾಲ್ಲ ಬಂತಿ ! ಮುಲಾನ ಉರುಸು ! ದೇವರದ ಗತಿ ಇನ್ನು ! ದೇವರು ಯಾಕ, ಹೊಲಾಗ್ ? ಇದ್ದನಲಾಲ್ಲ ಉಡುಪಿ ಸುಭ್ರಯ್ಯ !” ಎಂದು ಕೇಶವನು ಕೋಟಿನ್ನು ಹೆಗಲ ಮೇಲಿರಿಸಿಕೊಂಡು ಹೊಟಿಗೆ ನಡೆದನು.

ಪ್ರಕರಣ ೧೪

ದೆವ್ವಗಳ ಕುಟೀತ

ಇದಾಗಿ ಮುಂದೆ ಕೆಲವು ದಿನಸಗಳ ಮೇಲೆ ಪದ್ಭಾವತಿಗೆ ಜಡಾದ್ಯಿತು. ದಿನಾಲು ಜ್ವರ ಬರಹತ್ತಿ ತೀರ ನಿರ್ವಿಜ್ಞಾನ ಇಂದಳು. ದೇಸಾಯರ ಮನೆಗೆ ಬಂದಂದಿನಿಂದ ಅವಳು ತಿರುಗಿ ತವರುಮನೆಯನ್ನು ಕಂಡಿದ್ದಿಲ್ಲ. ತವರು ಮನೆಯೇನೋ ಮನೆಯೆಡುರಿಗಿನದೆ. ಮುಂಂಕೆಬಾಗಿಲಲ್ಲಿ ನಿಂತರೆ ಅಚಾರ್ಯರ ಮನೆಯ ಒಳಂಗಳಿಂದ ಕಾಯರಕ್ರಮಗಳೆಲ್ಲ ಕಾಣುತ್ತಿದ್ದವು. ಇದರೆ ಅಲ್ಲಿ ಹೋಗುವದು ಹೇಗೆ ಜಾನಕಿಬಾಯರ ಶಂಕ್ರಾನೆಯನ್ನು

ವೀರಿ ? ಸರಹರಿಯು ಮಾತ್ರ ಆಗಿಗೆ ಬಂದು ಭೀಟ್ಟಿಯಾಗುತ್ತಿದ್ದು. ಕುಸುಮೆಯೂ ಆ ಮನೆಯು ಸುದ್ದಿಯನ್ನು ಹೇಳಿ ಪದ್ದಕ್ಕನ್ನು ಸಂತೋಷಗ್ರಹಿಸುತ್ತಿದ್ದಳು. ಕುಸುಮೆಯು ಈಗ ಇಂಗ್ಲಿಷ್ ಬಂದನೆ ಇಯತ್ತೆಯನ್ನು ಪಾಸಾಗಿ ಏರಡನೆಯುದರಲ್ಲಿ ಕಲಿಯುತ್ತಿದ್ದಳು. ವೊದಲಿನ ಕೆಲವು ಸಂಬರಂಗಳಲ್ಲಿಯೇ ಅವಳ ಹೆಸರಿತ್ತು. ಏರಡನೆ ಇಯತ್ತೆಯ ವಾರ್ಷಿಕ ಪರೀಕ್ಷೆಯಲ್ಲಿ ಎಲ್ಲರಿಗೂ ಮೇಲಾಗಬೇಕೆಂದು ಅವಳ ಆಕಾಂಕ್ಷೆ !

ದಾವೆಯು ಮುದ್ದತನ್ನು ತೀರಿಸಿಕೊಂಡು ತಿರುಗಿ ವೋಗ್ಗಾನಿಗೆ ಬಂದ ಸುಭೃತಾಚಾರ್ಯರು ವೆಂಕಮ್ಮನವರನ್ನು ಅಗ್ರಹಾರಕ್ಕೆ ಕರೆದುಕೊಂಡು ನಡೆದಿದ್ದರು. ಸದುವೆ ಬಂದು ಸಣ್ಣ ಪ್ರಸಂಗವು ಸಂಭವಿಸಿತ್ತು. ಬಾಣಂತಿತನ ಕಾಂಗಿ, ಲಗ್ಗಿ ಕಾಂಗಿ ಹಗಲಿರುಳು ಮೈಮುರಿದು ದುಡಿಯುವ ವೆಂಕಮ್ಮನವರಿಗೆ ದಿನಾಲು ಸಂಜೀಯಾಗುವವ್ಯಾರಲ್ಲಿ ಹೆಚ್ಚಾಗಿ ಹಸಿವೆಯಾಗುತ್ತಿತ್ತು. ಗಂಡನು ಸತ್ತ್ರಂದಿನಿಂದ ಅವರ ಕುಂಕುಮನ್ನಾಲ್ಲದೆ ಸಂಜೀಯ ಉಬ್ಬವಸ್ತು ಕೆಸರುಕೊಂಡು ಹೊಗಿದ್ದು. ಅವರಿಗೆ ಉಳಿದ ಸೌಕರ್ಯಗಳಿವ್ಯೇ : ವೊಸರು ಅವಲಕ್ಷಿ ಹೇಳುವದು, ಹಿಟ್ಟು ಮುಕ್ಕುವುದು, ತಂಬಿಗಿರಡು ತಂಬಿಗಿ ನೀರು ಸೆಡ್ಡುವದು. ಬಹಳವಾದರೆ ಅವಲಕ್ಷಿಗೆ ಉಪ್ಪ ಕಾರದ ಒಪ್ಪ ಬಂದೊಂದು ಸಲ ಬರಬಹುದು. ಹಿಟ್ಟು ಬೆಲ್ಲಹಿಟ್ಟಾಗಬಹುದು, ಮಜ್ಜಿಗೆಹಿಟ್ಟಾಗಬಹುದು, ಒಗ್ಗರಣಿಯದಾಗಬಹುದು. ಸದುವೆ ‘ಬಾಡಿಸಿ’ ಕೊಳ್ಳಲು ಬಂದೆರಡು ಸಪತ್ತಿಕಾಯಿ – ಹಸಿಮೆಣಸಿನಕಾಯಿ ಸಿಕ್ಕರೆ ಅವರ ಸುಖವು ಮಿಗಿಲಾಯಿತೆನಬೇಕು ! ಹೇಗೆಇದ್ದರೂ ವೆಂಕಮ್ಮನವರು ಸಹಿಸಿಕೊಂಡಿದ್ದರು. ಆದರೆ ಮುಂದೆ ಕೆಲವು ದಿನಗಳಲ್ಲಿಯೇ ರವಾಬಾಯರು ತಮ್ಮನ್ನು ಜನರೆದು ರಿಗೆ ಆಡಿಕೊಳ್ಳುತ್ತಿದ್ದುದು ಅವರ ಕಿವಿಗೆ ಬಿಡ್ಡಿತು. “ ಇವರಿಗೆ ಎಷ್ಟೊಂದು ವೊಸರು – ಹಾಲು ಪೂರ್ವೆಸಬೇಕು, ತಾಣಿ ! ಹೀಲ ಅವಲಕ್ಷಿ ಎಂಟು ದಿನದಲ್ಲಿ ಮುಕ್ಕಾಯವಾಗುತ್ತೇ ! ಹೆಣ್ಣುಮಗಳೋ ಹಿಡಿಂಬಿಯೋ ತಿಳಿಯ ದಾಗಿದೆ ! ” ಅಂದಿನ ದಿನವೆಲ್ಲ ವೆಂಕಮ್ಮನವರಿಗೆ ಬಲು ದುಃಖವಾಯಿತು. ಅಂದೆಲ್ಲ ಅವರು ಉಪವಾಸವಾಡಿದರು. ಆಗ ಎವೋಽಚನೆಯ ಕೆಲವು ಇವಾಯಗಳು ಅವರೆಡುರಿಗೆ ಹೊಳೆದುಹೊಳೆದವು. ಮರುದಿನಸದಿಂದ ಅವರು ಯಾವ ಕೆಲಸಕ್ಕೂ ಕೈಹಾಕಲಿಲ್ಲ. ವೊಸರು – ಅವಲಕ್ಷಿಯನ್ನು

ಮಾತ್ರ ಅವರು ರಮಾಬಾಯರು ಹೇಳುವದಕ್ಕಿಂತ ಒಂದು ತೂಕ ಹೆಚ್ಚಾಗಿಯೇ ಹೇಳುತ್ತಿರು. ರಮಾಬಾಯರು ಮತ್ತಿಷ್ಟು ಕೆರಳಿದರು. ಒಂದು ದಿನ ಮಾತಿಗೆ ಮಾತು ಹತ್ತಿ ರಮಾಬಾಯರು ವೆಂಕಮೃಸವರನ್ನು “ಭೀಳೇ....ಇ!” ಎಂದು ಬಯಸ್ತಿದ್ದಲ್ಲಿದೆ ಸಿಟ್ಟಿನ ಭರದಲ್ಲಿ ಅವರ ವೋರಿಗೆ ಕೈತಿವಿದ್ದಿರು. ಸ್ವಭಾವತ್ತಃ ವೆಂಕಮೃಸವರು ವರ್ತಾನವ್ಯಾಖ್ಯಾವಳು; ಕುಲೀನ ಮನಸೆತಸದಲ್ಲಿ ಹುಟ್ಟಿ ಬೆಳೆದು ಮಾನವಂತರ ಮನಸೆಯಲ್ಲಿ ಮಯಾದೇಶಿಂದ ಸಂಸಾರ ಮಾಡಿದವರು. ಅಂದು ರಾತ್ರಿಯಲ್ಲ ಅವರಿಗೆ ಕಣ್ಣೀರು ತಪ್ಪಲಿಲ್ಲ. ಈ ಹೊತ್ತಿನಲ್ಲಿ ಸುಭೃತಾಚಾರ್ಯರು ದಿದ್ದರೆ ಪ್ರಸಂಗವು ವಿಕೋಪಕ್ಕೆ ಹೊಳೆಗುತ್ತಿತ್ತು. ಮರುದಿವಸ ಅವರು ಸದೆದದ್ದನ್ನೇಲ್ಲ ಸೂಕ್ಷ್ಮವಾಗಿ ಹೈಗ್ರೀವಾಚಾರ್ಯರಿಗೆ ಹೇಳಿ ವೆಂಕಮೃಸವರನ್ನು ತವರೂರಿಗೆ ಕಳಿಸಲು ನಡೆದರು.

ವೆಂಕಮೃಸವರು ಹೊಡವೇಲಿ ರಮಾಬಾಯರಿಗೆ ವಿಚಾರ ಬಿತ್ತು. ಪದ್ಮಾವತಿಯನ್ನು ಕೆಲವು ದಿನ ಕರೆಯಿಸಿಕೊಳ್ಳಬೇಕೆಂದು ಅವರಿಗೆನಿಸಿತು. ಆಗ ವಾವ! ಪದ್ಮಾವತಿಗೆ ಜಡಾಗಿತ್ತು. ಅತ್ಯೇಮನಸೆಯಲ್ಲಿ ಅವಳು ಪಡುವ ಕಷ್ಟವು ರಮಾಬಾಯರಿಗೆ ಗೊತ್ತು. ಕೆಲವು ದಿನ ಉಪಚಾರ ವಾದರೂ ಮನಸೆಯಲ್ಲಾಗಲೆಂದು ಆಚಾರ್ಯರನ್ನು ಕಳುಹಿದರು. ಆಚಾರ್ಯರು ಹೊಗಿ ಕೇಳಲಾಗಿ ಜಾನಸಚಾರಿ - ಕೇಶವರಿಂದ ಒಂದೇ ಉತ್ತರವು ಬಂದಿತು: ಆಗ ಕಳುಹಿಸುವದಿಲ್ಲವೆಂದು!

ಮನಸೆಯಲ್ಲಿ ಸಭೀಯು ಸೆರಿಯಿತು. ಆಪಾತ್ತಲೋಚನೆಗೆಂದು ಆಚಾರ್ಯರು ಕರೆಯಿಸಿಕೊಂಡಿದ್ದ ಸುಭೃತಾಚಾರ್ಯರೂ ಇದ್ದರು.

“ಕಳಸೂದುಲ್ಲಂತ ನಮ್ಮ ಮನಿಗೆ. ಕಳಸದಿದ್ರ ಬಿಡ್ಲಿ. ಹುಡುಗಿನ್ನ ಹೊಡದು ಹೊಡದು ಹಣ್ಣುಮಾಡಿ ಕೊಲ್ಲತಾರ” ಎಂದು ರಮಾಬಾಯಿ ಯವರು ಕಣ್ಣೀರು ಹಾಕಿದರು. ಮಲಮಂಗಳಾದರೇನು? ಹೆಣ್ಣಿನ ದುಃಖವು ಹೆಣ್ಣಿಗೇ ಗೊತ್ತು.

“ದೇಸಾಯು ಮನಿ ಅಂತ ನೋಡಿ ಕೊಟ್ಟಿವಿ. ನಮ್ಮ ಮಗಳನು ಈ ಗತಿ. ದೇವರ ಇಚ್ಛಾ, ಯಾರು ಏನು ಮಾಡೋದು” ಎಂದು ಹೈಗ್ರೀ

ವಾಚಾಯರು ನಿಟ್ಟಿಸಿರು ಬೆಟ್ಟರು. ತಮ್ಮ ಅಥಾರ್ಫೋಯ್.೨ ತಮ್ಮ ದುರೀಖಿದಲ್ಲಿ ವಾಲ್ಗಾರಳಾಗಿದ್ದನ್ನು ಸೇರಿಸಿ ಅವರಿಗೆ ತುಸು ಆಸಂದ ವಾಯಿತು.

“ ಜಡ್ಟಾಗಿ ಮಲಗ್ಗಾಳಂತ್ತಿ ಪದ್ದುಕ್ಕು, ರಮಾಬಾಯ್ ! ಬಾಳಿಸುಳೀ ಅಂಥ ಆ ಹುಡುಗಿ ಎಷ್ಟುಂತೆ ವೆಟ್ಟು ತಿಂದಿತು. ಯಾಗಂಗಾದುರ ವಾಡಿ ಕರಕೊಂಡು ಬರಬೇಕು ಮನಿಗಿ ” ಸುಭೂತಾಚಾರ್ಯರು ಹೇಳಿದರು.

“ ಅದೆಲ್ಲ ಸಿಜ. ಆದರ ಹೊಗಿ ಕರಕೊಂಡು ಬರಬೇಕು ಯಾರು ? ದಿನಾ ಬೆಳಗಾದು ರಸ್ತೆದಾಗ ಭೆಟ್ಟಿ ಆದರ ಈಶನ ಮಾರಿ ತಿರುಕೊಂಡು ಹೊಗತಾನ. ಇನ್ನೇನು ಮಾಡಬೇಕು ? ” ಎಂದು ಆಚಾರ್ಯರು ತಪ್ತರಾದರು.

ಸುಭೂತಾಚಾರ್ಯರು ಸಾವರಿಸಿಕೊಂಡು ಎನ್ನರು. ಗಂಭೀರವಾದ ಮುಖಮಂಡೆಯನ್ನು ತಾಳಿ “ ಆಚಾರ, ನಾ ಇರ್ಮೇತನಕ ನೀವಾಗು ಅಂಜೋಂದು. ಇಕಾ ! ಹೊರಟಿ ! ಪದ್ದುಕ್ಕನ್ನು ಕರಕೊಂಡು ಬರತೇನಿ ” ಎಂದು ನುಡಿದು ಹೊರಡಲನುವಾದರು.

“ ಹೆಚ್ಚು ಮಾತಾಡಬಾಗ್ದಿ. ಮತ್ತು ಹುಡುಗಿ ಜೀವಕ್ಕು ತಾರಸು. ಕಳಸೂದುಲಾಲ್ಲ ಅಂದು ತಿರುಗಿ ಬಂದು ಬಿಡ್ಡಿ ” ಎಂದು ರಮಾಬಾಯಿ, ಯವರು ಕಣ್ಣಿಲ್ಲಿರಸುತ್ತ ಹೇಳಿದರು. “ ಹೊಂ ಹೊಂ ” ಎನ್ನತ್ತೆ ಸುಭೂತಾಚಾರ್ಯರು ಗೋವಿಂದರಾಯರ ಮನಿಗೆ ದಯವಾಡಿಸಿದರು. ಹೊರಗಿನ ಕೊಳೆಯಲ್ಲಿ ಹಣಿಕಿಹಾಕಿದರು. ಗೋವಿಂದರಾಯರಿಲ್ಲ. ಆಗ ಅವರ ಅಧ್ಯ ಜೀವವು ಹೊರಿಯಿತು. ಸಂದೇಹಮನಸ್ಸುರಾಗಿ ಮನೆ ಯೋಳಕ್ಕೆ ಇಣಿಕಿ ಸೇರಿದಿದರು. ಯಾರ ಸುಳಿವೂ ಇರಲಿಲ್ಲ. ಸಾವಕಾಶ ವಾಗಿ ಸರಳವ ದನಿಯೊಂದು ಕೇಳಿ ಬರುತ್ತಿತ್ತು. ಗಟ್ಟಿ ಮನಸ್ಸುವಾಡಿ ಆ ದಿಕ್ಕುನಲ್ಲಿ ಹೊಗಿ ನೋಡಲು ಕಾಷಿಲೇಯಾದ ಪದ್ದುಕ್ಕನು ನಿರ್ವಿಣ್ಣಾಗಾಗಿ ಹಾಸಿಗೆಯ ಮೇಲೆ ಬಿದ್ದುಕೊಂಡಿದ್ದಳು.

“ ಚಾನಕಿಬಾಯು ಇಲ್ಲೇನು, ಪದ್ದುಕ್ಕು ” ಎಂದು ಸುಭೂತಾಚಾರ್ಯರು ಮೇಲುದನಿಯಲ್ಲಿ ಕೇಳಿದರು. “ ಇಲ್ಲ. ಪುರಾಣಕ್ಕು ಹೋಗಾಗ್ಗರ ” ಎಂದು ಪದಾತ್ಮನತಿಯು ಕಷ್ಟದಿಂದ ನುಡಿದಳು.

‘ ಕೇಳವರಾಯರು ಎಲ್ಲಿದ್ದಾರ ? ’

‘ ತಿರುಗಾಣಡಲಿಕ್ಕೆ ಹೋಗಾಗ್ಗೆರ, ಕಾಣತಡ ’

“ ಈಗ ಹ್ಯಾಂಗದ ಪ್ರಕೃತಿ, ಪದ್ದಕ್ಕಾ ! ” ವಾಕ್ಯಕುಂಚಿತ್ತರಾಗಿ ಸುಭೂತಾಚಾರ್ಯರು ಕೇಳಿದರು.

“ ಹಂಗಡ ಅದ್ .” ತುಸು ಹೊತ್ತು ಪದ್ದಾಪತಿಯು ಸುಮುನಿದ್ದಳು. ಪುತ್ತೆ ಗಟ್ಟಿಸಿ ಮಾತನಾಡಿದಳು. “ ಆಚಾರ, ಇಲ್ಲಿ ಯಾಕ ಬಂದಿ, ಸನಗ ಗುಣ ಆಗಿತ್ತೆ. ಮನ್ಯಾಗ ಎಲ್ಲಿರಿಗು ಕಾಳಜಿಮಾಡಬಾರದಂತ ಹೇಳಿ. ಇನ್ನು ಹೋಗರಿ ನೀವು. ಅತ್ತಿಯವರು ಬರೋ ಹೊತ್ತಾತ್ತು. ”

“ ನಿನ್ನ ಕರಕೆಂಡು ಹೋಗಲಿಕ್ಕೆ ಬಂದೇನಿ, ಪದ್ದಕ್ಕು ” ಎಂದು ಆಚಾರ್ಯರು ದೈನಾಸಂಪನ್ಮೂಲ ಹೇಳಿದರು.

ಅಷ್ಟರಲ್ಲಿ ಹಿತ್ತಲಕ್ಕೆ ಹೋಗಿದ್ದ ಕರಸುಮೆಯು ತಿರುಗಿ ಬಂದಳು. ಪದ್ದಾಪತಿಗೆ ಕಾಂತಿಲೆಯಾಗಿ ಏರಡು ದಿನಗಳೊಂದ ಅವಕು ಸಾಲೆಗೆ ಹೋಗಿ ದ್ದಿಲ್ಲ. ಅತ್ತಿಗೆಯ ಶುಶೂಷೆಯಲ್ಲಿ ತತ್ವರಳಾಗಿದ್ದಳು.

ಸುಭೂತಾಚಾರ್ಯರು ಬಾಗಿ ಹತ್ತಿರವೇ ನಿಂತದ್ದನ್ನು ನೋಡಿ ಕುಸುಮೆಯು ಅವರಿಗಾಗಿ ಬಂದು ಜಮಿಖಾಸಿಯನ್ನು ಹಾಸಿ ಕಾಳ್ಜಿರಿಸಿದಳು. ಆ ಒಳಿಕೆ “ ಚಹ ಮಾಡಲೇನು, ಪದ್ದಕ್ಕು ” ಎಂದು ಕೀವಿಯಲ್ಲಿ ಕೇಳಿದಳು.

“ ಭೇ ! ಭೇ ! ಚಹ ನಮಗೆ ನಿಷಿದ್ಧ ಅದನವಾ, ತಂಗಿ,— ಅದರ ಉಸಾಬರಿ ಬ್ಯಾಡ.... ಬಂದರಾಳಿ, ಜಾಸಕಿಬಾಯರ ! ಬರಿ ! ” ಎಂದು ಆಚಾರ್ಯರು ಚಹದ ಸುದ್ದಿಯನ್ನು ಬಿಟ್ಟು ಹತ್ತಿಯ ಬುಟ್ಟಿಯನ್ನು ಹಿಡಿಮುಕೊಂಡು ಬರುತ್ತಿದ್ದ ಜಾಸಕಿಬಾಯಿಯವರನ್ನು ಮಹಾದಿಸಿದರು.

ಅವರು ಬಂದೊಡನೆ ಪದ್ದಾಪತಿಯು ಎದ್ದು ಕುಳಿತಳು. ಹುಬ್ಬಿಗಂಟಿಕ್ಕೆ ಅವಳನ್ನು ನೋಡಿದ ಅತ್ತಿಯವರು ಸುಭೂತಾಚಾರ್ಯರೊಡನೆ ನಿವಾರಹವಿಲ್ಲದೆ ಬೈಪಚಾರಿಕವಾಗಿ ಮಾತನಾಡಬೇಕಾಯಿತು. ಪದ್ದಾಪತಿಯನ್ನು ನೋಡಿ “ ಮಲಕ್ಕೇ ! ಎದ್ದು ಯಾಕ ಕೂತಿ ! ಈಕಿ ಪ್ರಕೃತಿ, ನೋಡಿರಿ ಆಚಾರ, ಬಹಳ ಅಶಕ್ತಿ ಅದ. ತೀಧ್ರ ಧಂಡಿ, ಪ್ರಸಾದ ಅಜೀಣ ! ಅದರ ಏನು ಮಾಡಬೇಕು, ಹೇಳಿರಿ ! ಈಗ ವೈದ್ಯರನ್ನು ಕರೆಕಳಿಸೇದ.

ಪನು ಬೈಷಧ ಕೊಡತಾರೋ ನೋಡಬೇಕು.” ಎಂದು ಜಾನಕಿಬಾಲಿ ಯವರಾಡಿದರು.

ಚಾಣಾಕ್ಷ್ಯಾ ರಾದ ಆಚಾರ್ಯರು ಅವರನ್ನು ಅಳವಿಲ್ಲದೆ ಪ್ರಶಂಸಿಸಿ ತಮ್ಮ ವಾತನ್ನು ಮುಂದೆ ಮಾಡಿದರು. ಹುಡಿಗೆಯನ್ನು ನಾಲ್ಕು ದಿವಸ ಮನೆಗೆ ಕಳಿಸಬೇಕೆಂದು ಕೇಳಿದರು.

“ಅದು ನನ್ನ ಕಡಿಗೆ ಇಲ್ಲ, ಆಚಾರ. ಕೇಳಬೇಕು ಹೊದಲ ಕೇಶವ ರಾಯರನ್ನು. ಇಂದಿನ ಅತ್ಯೇರ ಕಯಾಗ್ಯಾಗ ಏನದ?” ಎಂದು ಜಾನಕಿ ಬಾಯರು ಉದ್ದಾರತೆಗೆದರು.

“ಮತ್ತು ಅತ್ತಿ, ಮತ್ತು ಸೋಸಿ. ನೀವಾಗ್ಯಾರ ಇಲ್ಲಿ, ಆಚಾರಿ?” ಸುಭಜಾಚಾರ್ಯರ ಜೀವನೇ ಹೊಯಿತು. ಅವರನ್ನೇ ಕರಳಿದ ಕಣ್ಣಿನಿಂದ ನೋಡುತ್ತು ಬರುತ್ತಿದ್ದ ಕೇಶವನು ತುಸು ಕ್ಕುಬ್ಧಿನಾಗಿ ಕಾಣತ್ತಿದ್ದನು. ಅನೇಕ ದಿನಗಳಿಂದ ಅವನ ಗಲ್ಲಿಗಳು ಪಚ್ಚು ಬಡೆದಿದ್ದವು. ಹೊಸತಾದ ಕೂರದ್ವಷಿಯೆಂದು ಅವನ ಕಣ್ಣಿನಲ್ಲಿ ಕುಂಬಿತ್ತು. ಸಿಗರೀಟಿಗಾಗಿ ರೋಕ್ಕು ವಿದ್ದಿಲ್ಲ. ತರಲು ಮನೆಗೆ ಬಂದಿದ್ದಿಸು.

ಅವನು ಬಂದಾಗಲೆ ಆಚಾರ್ಯರು ಗಡಬಡಿಸಿ ಎಷ್ಟರು. “ ಏನಿಲ್ಲ, ಮಹರಾಯ. ಪದ್ದಕ್ಕನ್ನ ನೋಡಿಕೊಂಡು ಹೋಗಲಿಕ್ಕೆ ಬಂದಿದ್ದೆ. ಈಗ ಏರಡು ದಿವಸ....”

“ನಾಲ್ಕು ದಿವಸ ಮನೆಗೆ ಕಳಸತ್ತೀಯೇನು, ಕೇಶವ? ಕರಕೊಂಡು ಹೋಗಬೇಕೆಂತಾರ.” ಎಂದು ಜಾನಕಿಬಾಯರು ತನ್ತೃಧ್ಯೇ ಬಾಯಿ ಹಾಕಿದರು.

ಕೇಶವನ ಪಿತ್ರ ತಲೆಗೇರಿತು. “ಮನಿಗೆ? ಆ ಹಾ....ಗಿತ್ತಿ ರಮಾ ಬಾಯಿ ಮನಿಗೆ ಹೌದಲೊಲ್ಲಿ? ಈ ರಂ....ಗ..... ಆಚಾರಿ ಕರಕೊಂಡು ಹೋಗೋವ. ಯಾಕ? ತವರು ಮನಿಗೆ ಹೋಗೋ ಹಂಗ ಆತೇನು?” ಹೆಂಡತಿಯ ಕಡೆಗೆ ತಿರುಗಿ ಕೇಶವನು ಆಭರಣಿಸಿದನು.

“ಇಲ್ಲ. ನಾ ಬರುದುಲ್ಲಂತ ಹೇಳತೇನಿ” ಅತಿ ಪ್ರಯಾಸದಿಂದ ಪದ್ದತಿಯು ನುಡಿದಳು. ಅವಳ ಕಣ್ಣಿಲ್ಲಿ ನೀರು ತುಂಬಿತು.

ಕೇಶವನು ಆಚಾರ್ಯರ ಮೇಲೆ ಸವಾರಿಮಾಡಿದನು. ಅವರು ಹೊತ್ತು

ಧೋತರವನ್ನು ಹಿಡಿದು ದರ ದರ ಎಚೆದು ಬಾಗಿಲ ಹೊರಗೆ ಸಿಲ್ಲಿಸಿ “ಹೊಂ ಸಾಗರಿ ಮುಂದ. ಇದು ಹೈಗ್ರೀವಾಚಾರ ಮನ್ಸ ಅಲ್ಲ, ತಿಳಿತೇನು? ” ಎಂದು ಗಜೆಸಿದನು.

ಸುಭೂತಾಚಾರ್ಯರ ಕೋಪವು ಪ್ರಚ್ಚಲಿತವಾಯಿತು. “ ರಾಯರ, ಈ ಮಸ್ತಿ ಬಿಡರಿ ನೀವು. ವೈದಿಕಬ್ರಾಹ್ಮಣಗೆ ಚೀವ ಇಲ್ಲಂತ ತಿಳಿದರಾ? ನೋಡರಿ ಈ ಸುಭೂನ ಕರಾನುತ್ತಿ ” ಎಂದು ಹೇಳಿ ರಘುಸದಿಂದ ಮುಂದೆ ಸಡಿದರು. ಮೈಮೇಲೆ ಬರುವ ತನಕ ‘ಜೀಜೀ’ ಎಂದು, ಬಂದ ಮೇಲೆ ‘ಜಾಚಾ’ ಎನ್ನುವ ವೈದಿಕವೃತ್ತಿಗೆ ಸುಭೂತಾಚಾರ್ಯರೇನು ಹೊರತಾಗಿ ದ್ವಿಲ್ಲ. ಇಂಥ ಆವಶ್ಯಾನವು ಅವರಿಗಾದದ್ದು ಇದೇ ಹೊದಲನೇ ಸಲ. ಮಾನವಂತ ಬ್ರಾಹ್ಮಣ! ಅವರ ತಲೆ ತಿರುಗಿ ಹೋಗಿತ್ತು.

ಉಸ್ಕತ್ತರಾಗಿ ಅಲ್ಲಿಂದ ಹೊರಬಿದ್ದ ಆಚಾರ್ಯರು ಏನು ಮಾಡುತ್ತೇವೆಂಬುದರ ಅರಿವಿಲ್ಲದೆ ನೆಟ್ಟಿಗೆ ರಂಗಾಸಾನಿಯ ಮನೆಯ ಎದುರಿಗೆ ಬಂದು ನಿಂತರು. ಒಳಗೆ ಗೋವಿಂದರಾಯರು ನಿಶ್ಚಯವಾಗಿ ಸಿಕ್ಕುವ ರೆಂದು ಅವರಿಗೆ ಗೊತ್ತಿತ್ತು. ಕೇಶವನ ಲಗ್ನವಾಗಿ ಹೆಂಡತಿಯು ಮನೆಗೆ ಬಂದಂದಿನಿಂದ ಗೋವಿಂದರಾಯರು ಮನೆಗೆ ಬಹುಶಃ ಹೋಗುತ್ತಿರೇ ಇಲ್ಲ. ಆದರೆ ಮನೆಯಲ್ಲಿ ಸಡೆದಿರಬಹುದಾದ ವ್ಯಾತಾಂತರ ಅರಿವು ಮಾತ್ರ ಅವರಿಗೆ ಸಂಪೂರ್ಣವಾಗಿತ್ತು. ಹುಲಿ-ಸಿಂಹಗಳ ನಡುವೆ ಸಿಕ್ಕ ಎರಡೆಯಂತೆ ಪದ್ಧಾವತಿಯ ಸ್ಥಿತಿಯಾಗಿರುವದನ್ನು ಅವರು ಅರಿತಿದ್ದರು. ಅವರೇನು ಮಾಡಬ್ಲಾರು? ಒಂದು ದಿನವಲ್ಲ, ಎರಡಲ್ಲ; ಇದು ಜನ್ಮಾಂತರಕ್ಕೆ ಹತ್ತಿದ್ದಮಾತು; ಮನೆಗೆ ಕಳಿಸಿದರೆ ಪದ್ಧಾವತಿಯು ಗಂಡ ಚಿಟ್ಟ ಗರತಿಯಾಗುವಳು. ಜಾನಕಿ ಬಾಯರನ್ನು ನಿಬಂಧಿಸುವದು ಅವರಿಗೆ ಆಚನ್ನ ಸಾಧಿಸಿದ್ದಿಲ್ಲ; ಕೇಶವನೂ ಅವರ ಹವಣನ್ನು ವಿಾರಿದ್ದನು. ಹೊರಗೆ ಬಂದಾಗೋಂದು ಸಲ ಪ್ರಪಂಚದ ದುಃಖಗಳನ್ನು ಅನುಭವಿಸುವ ಧಾರ್ಮಾನಿಯು ಧಾರ್ಮಾನಡಲ್ಲಿ ಮತ್ತಿಷ್ಟು ಒಳನುಗ್ಗಿ ವಂತೆ ರಾಯರು ಹೆಚ್ಚು ಹೆಚ್ಚಾಗಿ ತನ್ನಾಂಗೀ ಸೇರಿದ್ದರು, ಸಾನಿಯ ಮನೆಯನ್ನು ಸೇರಿಕೊಂಡಿದ್ದರು.

ಸಾನಿಯ ಮನೆಯ ಎದುರಿಗೇನೋ ಸುಭೂತಾಚಾರ್ಯರು ಬಂದು ನಿಂತಿದ್ದ ನಿಜ. ಆದರೆ ಒಳಗೆ ಪ್ರವೇಶಿಸಬಹುದೇನೆಂಬ ಸಂಶಯವು ಅವರಲ್ಲಿ

ಈಗ ತತ್ವವೋರಿತ್ತು. ಕೇಶವನೊಡನೆ ಆದೂತೆ ಇಲ್ಲಿಯೂ ಇನ್ನೊಂದು ಭೂತವೆದ್ದರೆ? ದೇಸಾಯರ ಸೇರಿಯನ್ನು ತಿಳಿದವರಾರು? ಈ ವಿಚಾರವು ಆಚಾಯ್ ರಲ್ಲಿ ವಿಂಬಿಕೆಯೋಯಿತು ಮಾತ್ರ. ಅವರು ವಸ್ತುಸ್ಥಿತಿಯನ್ನು ತೂಗಿ ಸೋಡುವ ಮನಸಿಸ್ತಿಯಲ್ಲಿದ್ದಿಲ್ಲ. ಆದ ಅಪವಾಸವು ಅವರ ಎಡೆ ಯಲ್ಲಿ ಕುದಿಯುತ್ತಿತ್ತು. ತಣ್ಣಿನೆ ಸಾನಿಯ ಮನೆಯನ್ನು ಪ್ರವೇಶಿಸಿದರು.

ಅಹಾ! ಇಲ್ಲಿಯ ಜಗತ್ತೀರ್ ಜೀರ್. ಒಂದು ಉತ್ತಮವಾಗಿ ಅಲಂಕೃತ ವಾದ ಪಡುಮನ್ನೆ. ಎಲ್ಲಿಡೆಗೆ ರತ್ನಗಂಬಳಿಗಳು ಹಾಸಿವೆ. ಆದರ ಮೇಲೆ ಕೊಡಲು ಬೂರಲ ಅರಳಿಯಿಂದ ತುಂಬದ ಸಣ್ಣ ಸಣ್ಣ ಗಾದೆಗಳನ್ನು ಗೋಡೆ ಗುಂಟ ಹಾಸಿದ್ದರು. ಬಿದಿಗೆ ಅವಶ್ಯಕ ಕ್ಷಾರಲು ಲೋಡುಗಳು. ಗಾದೆಗಳ ಮೇಲೂ ಲೋಡುಗಳ ಮೇಲೂ ಅಜ್ಞ ಚಳಿ ಗಂಜಿಯಾದ ಆವರಣ. ಮಧ್ಯದಲ್ಲಿಟ್ಟು ಒಂದು ತಬಕದಲ್ಲಿ ಏಳ್ಳಿದ ಸಲಕರನೆ, ಅರಳಿದ ಮಲ್ಲಿಗಳು. ಅದರ ಸುತ್ತಲೂ ಅತ್ಯರಧಾನಿ-ಗುಲಾಬದಾನಿಯ ಹಿಡಿಕೆಗಳು. ಅಲ್ಲಲ್ಲಿ ಗಂಧದ ಬೀಸಣಿಕೆಗಳು ಬಿಡ್ಡಿದ್ದವು. ಉದುಬತ್ತಿಯ ಗಮಗಮ ವಾಸನೆಯೆಲ್ಲ ಪಡುಮನೆಯ ತುಂಬ ಇಡಗಿತ್ತು. ಎದು ಅನ್ನೋರಿಕನ್ ಕಂದಿಲುಗಳು ಮಂದಪ್ರಕಾಶದಿಂದುರಿದು ಗೋಡೆಗಳ ಮೇಲಿ ದಪ್ಪವಾಗಿ ಹಜ್ಜಿದ ನೀಲ ಬಣ್ಣವನ್ನು ನೀಲಮಯವಾಗಿ ಮಾಡುತ್ತಿದ್ದವು. ಆ ನೀಲಮತೆಗೆ ಕಳಸಿದುವಂತೆಯೇ ಏನೋ ಬಣ್ಣ ಬಣ್ಣಿದ ಚಿತ್ರಗಳನ್ನು ಮೇಲಕ್ಕೆ ಸಾಲು ಸಾಲಾಗಿ ಕಟ್ಟು-ಕಸ್ತು ಡಿಗಳಲ್ಲಿ ಇರಿಸಿದ್ದರು. ಒಂದರಲ್ಲಿ ಒರ್ವ ಆಪ್ಸರಿಯು ಗಾನಮಾಡುತ್ತಿದ್ದಳು. ಇನ್ನೊಂದರಲ್ಲಿ ಅವಳಿಗೆ ಎದುರಾಗಿ ಒರ್ವ ಸುಂದರ ತರುಣಾನು ಬರುತ್ತಿದ್ದು. ಮತ್ತೊಂದರಲ್ಲಿ ಅವರ ಸ್ನೇಹದ ಗುರುತು ಚಿಗು-ರೊಡೆಯುವದು ಕಂಡುಬರುತ್ತಿದೆ. ಬೇರೊಂದರಲ್ಲಿ ಆ ಯುವಕನು ಹಾಕಿದ ತಾಳಕ್ಕೆ ಆಪ್ಸರಿಯು ಸತ್ಯಸುತ್ತಿದ್ದಾಳೆ. ಇನ್ನೇನಿತೋ ಚಿತ್ರಗಳು ತಳತಳಿಸಿ ಹೊಳೆಹೊಳೆದು ಕಣ್ಣನವನ್ನು ಸೇಳಿಯುತ್ತಿದ್ದವು. ಇತ್ತು ಲೋಡಿಗೆ ಅವತ್ತು ಕೊಂಡು ಹನಸ್ಸುಖಿರಾಗಿ ರಾಯರು ಕುಳಿತ್ತಿದ್ದಾರೆ. ಬಳಿಯಲ್ಲಿ ಕುಳಿತ್ತ ಅವರ ರಂಭೆಯು ಅದೇ ವೀಣೆಯನ್ನು ಬಾಬಿಸಿ ಕೆಳಗಿರಿಸಿ ‘ವಿಳ್ಳ’ವನ್ನು ತಯಾರಿಸಿ ಕೊಡುತ್ತಿದ್ದಾಳೆ. ಮೆಲ್ಲನೇ ಮಾತ್ರ, ಕುಲುಕುಲು ನಗೆ. ಈ ಸ್ವರ್ಗಕ್ಕೆ ಬರಲು ತಮಗೆ ಅಧಿಕಾರವಿದೆಯೇನಿಂದು ಆಚಾಯರು

ಬೆದರಿದರು. ಸಿಟ್ಟಿನ ಭರದಲ್ಲಿ ಹೀಗೆ ಅಂತೆ ಪುರದ ರಹಸ್ಯದಲ್ಲಿ ಕಾಲಿಡಬಾರದ ಶೈಂದು ನಾಲಗೆಯನ್ನು ಕಚ್ಚಿಕೊಂಡರು. ಇನ್ನು ಅವರು ಮರಳಿ ಹೋಗು ವರು. ಅಷ್ಟರಲ್ಲಿ ಅವರನ್ನು ಕಂಡಿದ್ದ ರಾಯರು ಸಗುತ್ತು ಸ್ವಾಗತ ವಾಡಿದರು.

“ ಬರಿ, ಆಚಾರ! ಇಲ್ಲಿ ಕೂಡರಿ! ಸೀವು ಇಲ್ಲಿ? ಇಂಥ ಮನಸೆ ಯೋಳಗ ಸೀವು ಕಾಲಿಡಬಾರದು, ಆಚಾರ! ”

“ ಆಚಾರ ಪಾದಸ್ವರ್ಶ ಆತು ಸಮೃದ್ಧ ಮನಿಗೆ ಇವತ್ತು; ಸನ್ನ ಧರ್ಮ ಉಳಿತು! ”

ರಂಗಾಸಾನಿಯು ಮೆಲುಸಗೆ ಸಕ್ಕು ಮುದುಡಿಕೊಂಡು ಕುಳಿತಣು.

ರಾಯರು ತೋರಿಸಿದ ಜಾಗೆಯಲ್ಲಿ ಆಚಾರ್ಯರು ಬಂದು ಬೆಷ್ಟನೆ ಕುಳಿತುಕೊಂಡರು.

“ ಎಲ್ಲಿ, ಸೋಜೋಣಾ ರಂಗು! ಆಚಾರರಿಗೆ ಬಂದು ವಿಡ್ಡಾ ವಾಡಿ ಕೊಡು ” ರಾಯರು ಉತ್ತಾಪಕರಣಾಗಿ ಸುಡಿದರು.

ಸುಭೂತಾಚಾರ್ಯರ ಮೆಯ್ಯಾ ಜುಮ್ಮುಂದಿತು. “ ಭೇ! ಭೇ! ಕ್ಷಮಿಸಿರಿ ರಾಯರ! ಬಡಸೋ....ಗ ಸನಗಾಳುಕವಿದಾ! ನಾಳಿ ಸನ್ನ ಮೈದಿಕ ವಿದ್ಯಾಕ ಚಕ್ರ ಬಂದಿತು. ನಾ ಬಂದಿದ್ದ ಬಾಳಿರೆ ಕೆಲಸ. ”

ಅವರು ಇಷ್ಟು ವಾತನಾಡುವದರಲ್ಲಿಯೇ ಸಾನಿಯ ಕೈಯಲ್ಲಿ ವೀಕ್ಷಿಸು ಸಿದ್ಧವಾಯಿತು. ಸಗುತ್ತ ಕೈಮಂದಿ ವಾಟಿದಳು. ಆಚಾರ್ಯರು ಗಾಬರಿಯಾದರು. ಅವಳ ಆ ಮೃದುಮಧುರವಾದ ಸಗೆ, ಆ ವರದ ಹಸ್ತ, ಕೆಲ್ಪಲತೆಯಂತೆ ಒಲಿಡಾಡುವ ಆ ದೇಹ, - ಆಚಾರ್ಯರ ಬುದ್ಧಿಯು ಮಂಕಾಯಿತು. ತಮಗೆ ಗೊತ್ತಿಲ್ಲದೆ ವೀಕ್ಷಿಸನ್ನು ಅವರು ಸಾನಿಯ ಕೈಯ್ಯಂದ ಇಸಿದುಕೊಂಡಿದ್ದರು. ಒಗತ್ತಿನಲ್ಲಿ ಆಚಾರ - ಎಚಾರ. ಇಲ್ಲಿ - ಈ ಸ್ವರ್ಗದಲ್ಲಿ - ಸ್ವಾತಂತ್ರ್ಯವಲ್ಲವೇ? ಆದರೆ ಆಚಾರ್ಯರ ಮನಸ್ಸು ಮರು - ಕ್ಷಮವೇ ಜಾಗೃತವಾಯಿತು. ವೀಕ್ಷಿಸನ್ನು ಬದಿಗಿಟ್ಟಿರು.

ಅವರ ಈ ಹೊಯಾಟ್ಟಿವನ್ನು ಸೋಡಿ ಮುಗಳನಗೆ ಸಗುತ್ತಿದ್ದ ಗೋವಿಂದರಾಯರು “ ಹೂಂ! ಇನ್ನು ಕೆಲಸವೇನು ಹೇಳಿರ ಆಚಾರ ” ಎಂದು ಅವರ ತೋಡಿ ಚಪ್ಪರಿಸಿದರು.

“ ಏಸಿಲ್ಲ, ಮಹಾರಾಜ ! ಸಿಟ್ಟಿನ ಭರದಾಗ ಒಂದು ಬಿಟ್ಟೆ. ಹಾಂಗ ದುಡುಕೆಬಾರದಾಗಿತ್ತು. ನಾಳೆ ಒಂದು ಭೀಟ್ಟಿ ಆಗತೇನಿ.” ಸಂಕೇರ್ಮಣ ಪಟ್ಟಕೆಂಡ ಸುಭ್ರಾಂತಾಯರು ಹೊರಡಲನುವಾದರು.

“ ಇಲ್ಲ. ಈಗ ಪುರಾಣಶ್ರವಣ ಆಗಬಿಡಲಿ. ಆಚಾರ್ಯ ಬುಂದವಾಗ್ಯಲ ಹಂಗಡ ಹೋಗಬಾರದು ” ಎಂದು ರಾಯರು ವಾನುರ್ವಾದಿರು ಅವರ ಮುಖವು ಬರಬರುತ್ತು ಗಂಭೀರವಾಯಿತು.

ಸುಭ್ರಾಂತಾಚಾರ್ಯರು ಮನದಲ್ಲಿ ಏಡುಕಿದರು. ಇಲ್ಲಿ ಬರಬಾರ ಚಿತ್ತಿಂದು ಆಲೋಚಿಸಿದರು. ಉತ್ಸುಕಿತಾದ ಸಾಸಿಯ ಮೋರೆಯನ್ನು ನೋಡಿ ಅವರಿಗೆ ಸಂಕೇರ್ಮಣವಾಯಿತು. ಆದರೇನು ವಾಡುವುದು ? ನಡೆಪ ಕಥೆಯನ್ನೇಲ್ಲ ಹೇಳಬೇಕಾಯಿತು. ಆಚಾರ್ಯರು ಯಥಾರ್ಥವಾಗಿ ನಡೆದ ದ್ವಾರ್ಪಾ ವರ್ಣಿಸಿದ್ದಲ್ಲದೆ ಅರಾಜಕಥೆಯ ಮಾಲಕ ಇಂಥ ಪ್ರಸಂಗಗಳು ಸಂಭವಿಸುವವೆಂದು ಆಧ್ಯಾತ್ಮಿಕ ವಿನಯದಿಂದ ಸೂಚಿಸಿದರು.

ರಾಯರು ಎಲ್ಲವನ್ನು ಶಾಂತಚಿತ್ತರಾಗಿ ಕೇಳಿಕೊಂಡು ವಾತಿಗೆ ವೋದಲುವಾಡಿದರು. “ ಆಚಾರ ! ಹೊಡ್ಡಿ ಶಬ್ದ ನೀವು ತಿಳಿಂದ ಉವ ಯೋಗಿಸಬ್ಬಾಡಿ. ಇದು ಮಹಾ ವಿಷಯ. ನಾ ಇಲ್ಲಿ ಕಾತದ್ವಾ ಅರ್ಥ ಇದರ ಸಲುವಾಗಿ. ಸಾಮಾನ್ಯಗೋಳ ಎದುರಿಗೆ ಹೇಳಿ ಲಗ್ಗಿ ವಾಡಿಸಬೇಕಾದರ ಈ ಅರಾಜಕತೆ ವಿಷಯ ಎಲ್ಲಿ ಹೋಗಿತ್ತು ? ಸಮ್ಮಿ ಯಜಮಾನರು ನಮಗೆ ವೋಗವಾಡಿದರು. ಈಗ ಅದರ ಫಲ ಉಣತಾರ. ನನಗ ಕಟ್ಟಿ ಅನೋದ್ದು ಆ ಹುಡುಗಿ ಸಲುವಾಗಿ; ವ್ಯಧರ್ ಸರಳತಾಳೆಲ್ಲಾ ಅಂತ.”

ಸುಭ್ರಾಂತಾಚಾರ್ಯರು ದಂಗುಒಡಿದು ಕೂತರು. ಹಾಗಾದರೆ ಲಗ್ಗಿದ ವೇಳೆಯಲ್ಲಿಯ ತಮ್ಮ ಹಂಚಿಕೆಯು ರಾಯರಿಗೆ ಗೊತ್ತಿದೆ !

“ ವಾಡೋದೇನು ? ವಿಧಿ ನಿಯಮ. ದೇವರು ಇಧಾನ ಹೋಗಿರಿ. ನಾ ನೋಡಿಕೊಂಡೇನಿ ” ಎಂದು ಆಶ್ವಾಸನವಿತ್ತು ರಾಯರು ಆಚಾರ್ಯರನ್ನು ಬೀಳಿಕ್ಕುಟ್ಟಿರು. ಅವರ ಗಂಭೀರವೃತ್ತಿಯನ್ನು ನೋಡಿ ಸಾನಿಯುತ್ತಿನು ದೂರ ಸರಿದು ಸಿಂತಿದ್ದಳು. ಇಂಥ ನಿರ್ವಿಷಗಳಲ್ಲಿ ರಾಯರನ್ನು ತಡವಿದರೆ ತನಗೇ ಕೆಡಕೆಂದು ಸಾಂಗಿ ಗೊತ್ತಿತ್ತು.

ತುಸು ಹೊತ್ತು ರಾಯರು ವಿಚಾರಮನ್ನರಾಗಿ ಕುಳಿತು ಒಮ್ಮೆಲೆ

ಗಂಗೆಗೆಸಿ ಸಕ್ಕಾರು. ಅವರ ಸಗಿಗೆ ಸಾನಿಯು ಬೆಳ್ಳಿ ಬಿಡ್ಡಳ್ಳು. ಸಾನಿಯು ಗಾಭರಿಯಾದುದನ್ನು ಕಂಡು ರಾಯರು ಅವಳನ್ನು ಕೈಪಿದಿದು ಕರೆದು ಕುಳಿರಿಸಿ ಮನ್ಮಿಸಿದರು.

“ ಬೆದರಿದಿಯಾ, ರಂಗು ? ”

“ ನೀವು ಸಕ್ಕಿದ್ದೀಕೆ ? ” ಸಾನಿಯು ತುಸು ಧೈಯರ್ ತಂದುಕೊಂಡು ತನ್ನ ಕೈಯಲ್ಲಿ ರಾಯರ ಬಿರಳನ್ನು ಸವರುತ್ತ ಕೇಳಿದಳು.

“ ಇಂ ! ಹುಳ್ಳಿ ! ಬೆದರಲಿಕ್ಕೇನಾಯುತ್ ? ಎಣಿಕೆ ಹಾಕುತ್ತಿದ್ದೆ. ತನ್ನ ತಾ ಮರೆತಿರಲಿಕ್ಕೆ ಅಷ್ಟ ತಿನ್ನತಾನೆ ಮನುಷ್ಯ ; ಸರೆ ಕುಡಿಯುತಾನೆ. ನೀನು ನನಗೆ ಸಿಕ್ಕಿಯೆಂದು ನೇನವಾಯುತ್. ನಕ್ಕುಬಿಟ್ಟೆ ! ”

“ ಅಧಿವಾಗಲಿಲ್ಲ ನನಗೆ ! ” ವೋಹಕವಾದ ಮಾತನ ಮಧುರ ರೀತಿಯಲ್ಲಿ ಅವಳು ಉತ್ತರಕೊಳ್ಳಿದ್ದಳು.

“ ಅದರಧರ್ ನಿನಗೇತಕ್ಕೆ ? ಅಷ್ಟವಿನ ಬೆಲೆ ಅಷ್ಟವಿಗೆ ತಿಂಯಬವಾದೆ ? ” ಎಂದು ನಗುತ್ತ ಉತ್ತರಕೊಳ್ಳು ರಾಯರು ಎದ್ದೂ ಸಿಂತರು.

“ ಹೋಗುವಿರಾ ? ” ಎಂದು ಕಂಪಿತಸ್ವರದಲ್ಲಿ ಸಾನಿಯು ಕೇಳಿದಳು. ಅವಳ ಹೋಗದಲ್ಲಿ ದೈಸ್ಯವು ಜೋಲಿಹೋಡಿಯುತ್ತಿತ್ತತ್ತ.

ಅವಳ ಮನವನ್ನು ತಿಳಿದ ರಾಯರಿಗೆ ಕರುತ್ತಿ ಬಂದಿತು. ತಬ್ಬಿಕೊಂಡು ಅವಳನ್ನು ಸಮಾಧಾನಗೊಳಿಸಿ, “ ಆಚಾರರ ಮಾತು ಕೇಳಿಲ್ಲವೆ ? ಮನಸೆಯಲ್ಲಿ ಮತ್ತೆ ದೈವಗಳ ಕುಣಿತ ನಡೆದದೆ. ಸರಿಮಾಡಿ ಬರುತ್ತೇನೆ ಇವತ್ತು ” ಎಂದು ಅವರು ಹೊರಡಲನುವಾದರು. ಸಾನಿಯು ಅವರನ್ನು ಹೋಗಿ ಗೊಳಿಸಿದ್ದಳು.

ರಾಯರು ಮನಸಿಗೆ ಬರುವಷ್ಟರಲ್ಲಿ ಇನ್ನೊಂದು ಪ್ರವೇಶವು ನಡೆಯುತ್ತಿತ್ತು. “ ಅವಾನ್ ! ” ಎಂದು ಪದಾರ್ಥವಿಯು ಸರಳತ್ತಿದ್ದಳು. ಹಾಸಿಗೆಯ ಬಳಿಗೆ ಸಿಂತ ಕೇಶವನು ಅವಳ ಕೈಯನ್ನು ಪಿಟು ಎಳೆಯುವ ಪ್ರಯತ್ನದಲ್ಲಿದ್ದನು.

“ ಥಲೋ ಹೇಣ್ತಿ ಸಿಕ್ಕಿಂಬಾ ನಿನಗೆ, ಕೇಶವಾ ? ನಿನ್ನ ಹೇಣ್ತಿ ನನ್ನ ಗಂಡ..... ! ” ಜಾಸಕಿಬಾಯರು ಮಾತನಾಡುತ್ತಿದ್ದರು.

ಅಷ್ಟರಲ್ಲಿ ರಾಯರ ಪ್ರನೇಶವಾಗಿ ಎಲ್ಲವೂ ಸ್ತುಭ್ರವಾಯಿತು. ಆದರೆ

ಅವರು ಬಂದೊಡನೆ ಮೂಲೀಯಲ್ಲಿ ಗಾಬರಿಯಾಗಿ ಸಿಂತ ಕುಸುಮೆಗೆ ಜೀವ ಬಂದಿತು. ಗಟ್ಟಿಯಾಗಿ ಅಕ್ಷತೀಂದಿಗಿದಳು.

ಬಂದೊಡನೆ ಗೋವಿಂದರಾಯರು ಕೇಶವನ ಕೈಪಿದಿದು ಕೊಕಿದರು.

“ ಯಾರೆ ? ” ಮಗನ ಕಂಗಳಿಂದ ಬೆಂಕಿಯು ಸುರಿಯಿತು.

“ ಎಚ್ಚರ. ಇದು ಸನ್ನ ಮನೆ. ” ರಾಯರು ತೀಕ್ಷ್ಣವಾಗಿ, ತೀವ್ರವಾಗಿ ಸುಡಿದರು.

“ ಈಕೆ ಸನ್ನ ಹೆಂಡತಿ. ” ಗಡಸುದನಿಯಲ್ಲಿ ಕೇಶವನು ಉತ್ತರ ಕೊಟ್ಟನು. ಅವನ ಕೈ ಮತ್ತೆ ಪದಾರ್ಥವತಿಯ ಕಡೆಗೆ ಹರಿಯಿತು.

“ ಆಕೆ ಅನಾಧಿಯಾದ ದುರ್ದ್ವವಿಯಾದ ಹೆಂಗಸು ” ಗದ್ದಿತಕಂರ ರಾಗಿ ರಾಯರು ವಾತನಾಡಿದರು.

“ ತನ್ನ ದು ನೋಡಿ ಮಂದಿರು. ಹಾಡರಮಾಡೋ ಹಿಡೇರಿಗೆ ಸಂಸಾರಮಾಡೋ ಹುಡುಗಂದಾಗ್ಯಾಕ ಕಿತಾಪತಿ ? ” ಕೇಶವನು ನಿಷ್ಪೂರನಾಗಿ ಸುಡಿದನು.

ರಾಯರಿಗೆ ಸಿಡಿಲು ಬಡಿದಂತಾಯಿತು. ದಿಕ್ಕು ತಪ್ಪಿ ಅಲೆಯುವವ ರಂತೆ ಅವರು ಮನೆ ತುಂಬ ತಿರುಗಹತ್ತಿದರು. ಕಡೆಗೊಮ್ಮೆ ಕೇಶವನೆದುರಿಗೆ ನಿಂತು “ ಏ ! ಕೇಶಾ ! ನಿನ್ನ ಹೆಂಡತಿ ಅಂಥಾ ಹೆಂಡತಿ ನನಗಿದ್ದರ ! ” ಎಂದು ದೊಡ್ಡ ದನಿ ತೆಗೆದು ಅಳಹತ್ತಿದರು.

ಪ್ರಕರಣ ೧೫

ತೋಟದಲ್ಲಿಯ ಉಂಟೆ

ಒಂದು ಮಾತ್ರ ಸಾಧಿಸಿದ್ದಾಗಿತ್ತು. ದೇಸಾಯರು ಪದಾರ್ಥವತಿಯನ್ನು ಮರುದಿವಸ ತವರುಮನಸಿಗೆ ಕಳುಹಿದರು. ಅಲ್ಲಿ ಉಪಚಾರಹೊಂದಿ ಏಂಟ್ರೋ-ಹತ್ತು ದಿವಸಗಳಲ್ಲಿ ಪದಾರ್ಥವತಿಯು ತನ್ನ ಪ್ರಕೃತಿಸ್ವಾಸ್ಯವನ್ನು ಗಳಿಸಿದಳು. ಈ ಅವಧಿಯಲ್ಲಿ ನರಹರಿಯ ಸಹವಾಸದಿಂದ ಅವಳಿಗೆಷೈಟ್ ಸಮಾಧಾನವಾಯಿತು. ಕೆಲವು ದಿವಸಗಳಾದವು. ಒಂದು ದಿನ ಇಂಹೆತ್ತಿನಲ್ಲಿ ನರಹರಿ – ಪದಾರ್ಥವತಿಯರು ಮಾತನಾಡುತ್ತ ಕುಳಿತ್ತದ್ದರು. ಅಂದು ನರಹರಿಯ ಸಾಲೆಗೆ ಸೂಟಿಯಕ್ಕು. ಈಗ ಪದಾರ್ಥವತಿಯ ಹೋರೆಯ ಮೇಲೆ ತುಸುವಾದರೂ ಉಲ್ಲಾಸದ ಕಳೆಯಿತ್ತು.

“ ಇಂಗ್ಲಿಷದಲ್ಲಿ ಅಂಥ ಚೆನ್ನಾದ ಕಢಿಯ ಪ್ರಸ್ತರಕಗಳಿವೆಯೆ? ” ಪದಾರ್ಥವತಿಯು ಕೇಳಿದಳು. ಇವೆಯೆಂದು ಹೇಳಿ ನರಹರಿಯು Oliver Twist, The Little Dorrit ಮುಂತಾದಲ್ಲಿಯ ಹೃದಯಸ್ವರ್ತಿಯಾದ ಕಥಾನಕವನ್ನು ಬಣ್ಣಿಸಿ ಹೇಳಿದನು. ಪದಾರ್ಥವತಿಗೆ ಕಣ್ಣೀರು ಬಂದಿತು. ಸಮಯವನ್ನು ಆ ಕಢಿಗಳನ್ನುವ್ಯಕ್ತಿಸ್ವರೂಪ ಬಿಟ್ಟು ತಾನು ಕಲಿಯುತ್ತಿದ್ದ ‘ಇಂಕಲ್ಪ’ನ ಕಢಿಯನ್ನು ಹೇಳಿ ನರಹರಿಯು ಅಕ್ಷನನ್ನು ತುಂಬನಿಸಿದನು.

ಇಷ್ಟರಲ್ಲಿ ಪದಾರ್ಥವತಿಯು ಗಡಬಡಿಸಿ ಎಷ್ಟು ಲು. ಎದುರು ಮನೆಯಲ್ಲಿ ಜಾನಕಿಭಾಯರು ಮನೆ ಹಾರಿ ಬೀಳುವ ಹಾಗೆ ಆಳುಮಗನನ್ನು ಹೆಸರು ಗೊಂಡು ಒದರುತ್ತಿದ್ದರು.

“ ನಿಶ್ಚಿಯಂತವಾಗಿರು ಇಲ್ಲಿರುವ ತನಕ! ಇಲ್ಲಿಲ್ಲ ನಿಮ್ಮತ್ತೆಗೆ ಪ್ರವೇಶ! ” ನರಹರಿಯು ಸಗಿಯಾಟವಾಡಿದನು. ವಿಷಾದಪೂರ್ಣವಾದ ಒಂದು ಸುಳಿಸಗಿಯು ಅವಳ ತುಂಟಿಗಳ ಮೇಲೆ ಗೆರೆಯೆಳೆದು ಹೋಯಿತು.

ತುಸು ಹೋತ್ತು ಇಬ್ಬರೂ ವಿಚಾರಮಂಗ್ಲರಾದರು.

“ ಅಕ್ಕಾ ಕೇಶವರಾಯರು ಹೀಗೇಕೆ ಪಾಡುತ್ತಾರೆ ? ಮೇಲಿಂದ ಮೇಲಿ ಅವರು ಸಿಟ್ಟಾಗುವದೇಕೆ ? ” ಸರಹರಿಯು ಪ್ರಶ್ನೆ ಮಾಡಿದನು.

“ ಅದು ಅವರ ಸ್ವಭಾವ, ಮಗು. ” ಪದ್ಮಾವತಿಯು ಹೇಳಿದಳು. ಇನ್ನೇನು ಹೇಳಬಹುದು ?

“ ಅವನ್ನು ನೀನು ಸಂಧಾರಿಸಲಾರೆಯಾ ? ”

“ ಅವರೊಬ್ಬಿರಿದ್ದರೆ ಹಾಗೆ ಮಾಡಬಹುದಾಗಿತ್ತು. ”

“ ಈಹೋ ! ಆ ತಾಯಿ ಮೂಲಾದಳಿಂದೋ ನೀನೆನ್ನು ವದು ? ”

ಪದ್ಮಾವತಿಯು ಸಮೃದ್ಧಿಭಾವ. ಕೆಲವು ಸಿಮಿಷಗಳಾದ ಮೇಲೆ ಸುಡಿದಳು ಪದ್ಮಾವತಿ. “ ಯಾರೇನು ಮಾಡುವದು, ಮಗು ? ನನಗೆ ಸಹಸ್ರೀಲತೆಯನ್ನು ಕೊಡಿಂದು ದೇವರಲ್ಲಿ ಬೇಡಕೊಳ್ಳುವೆ. ನನ್ನ ನೋವು ನನ್ನೆಡೆಯಲ್ಲಿ ಹಿಂಗಲೆಂದು ಪಾರ್ಥಿಸುವೆನು. ‘ಗೋವಿಂದನ ದಯವೋಂದಿರಲಿ’ ಎಂದು ಹಗಲಿರುಳು ಪಡಿಸುಡಿಯುವೆನು ! ತಾಯಿ ಕಲ್ಪಿಸಿದ ಪಾಠ ವದು, ಸರಹರಿ ! ಅದನೆಂದಿಗೂ ಮರೆಯಲಾರೆ ! ” ಸಡಗುವ ದನಿಯಲ್ಲಿ ಪದ್ಮಾವತಿಯು ಸುಡಿದ ಮಾತ್ರಾಗಳಿಗೆ ಈ ಸಲ ಸರಹರಿಯು ಅಶ್ವರಚಂದುಗಳನುಧುರಿಸಿದನು. ಅಕ್ಕನಿಗೆ ಕಾಣಿರಲೆಂದು ಕಿಟ್ಟಿಯೆಳಗಿಂದ ಇಣಿಕಿ ನೋಡುವಾಗ ಅವನಿಗೆ ಇನ್ನೊಂದು ದೃಶ್ಯವು ಕಣ್ಣಿಗೆ ಬಿಡ್ಡಿತು. ಹೊರಗೆ ಹೊರಡಲು ಸಿದ್ಧರಾಗಿ ಕೇಶವರಾಯರು ವಿಚಾರಮಂಗ್ಲರಾಗಿ ತಮ್ಮ ಮನೆ ಬಾಗಿಲಲ್ಲಿ ನಿಂತಿದ್ದರು.

“ ಕೇಶವರಾಯರು ಹೊರಗೆ ಹೊರಟಿದ್ದಾರೆ. ಕರೆಯಲೇ, ಪದ್ದಕ್ಕು ? ” ಸರಹರಿಯು ಉತ್ಸುಕನಾಗಿ ಸುಡಿದನು.

“ ಬೇಡ, ಮಗು. ಏನೆನ್ನು ವರೋ ಏನೋ ! ” ಪದ್ದಕ್ಕನು ಅಧಿಕ ಇಂದಿರಾಗಿ ಹೇಳಿದಳು. “ ಕರೆದೇ ಬಿಡುವೆನು ಈ ಸಲ ಅವರನ್ನು ! ” ಎಂದು ಸರಹರಿಯು ಬಿಡಿದನು. ಹೋಗಿ ಕೇಶವರಾಯರ ಬಳಗೆ ನಿಂತು “ನಿಮ್ಮೆನ್ನು ಪದ್ದಕ್ಕು ಜಡ ಕುಡಿಯಲು ಬರಲು ಹೇಳಿದ್ದಳೇ ” ಎಂದು ವಿನಯಪೂರ್ವಕ ವಾಗಿ ಹೇಳಿದನು.

ಕೇಶವರಾಯರಿಗೆ ಆಸಂದವಾಯಿತು. ಅವರಿಗೆ ಗೊತ್ತಿಲ್ಲದೆ ಅವರ ಚೆತ್ತನ್ನು ಗಾಳಿಯಲ್ಲಿ ಗಿವಾಗೆನು ತಿರುಗಹತಿತ್ತತು.

“ ನಿನ್ನ ಸಾಲೆಗೆ ಸಂಖೀಯೇನು ಇಂದು ? ”

“ ಹೌದು ” ಎಂದು ಸರಹರಿಯು ಇತ್ತರ ಕೈಟ್ಟಿಸು.

“ ಮನೆಯಲ್ಲಿ ಮತ್ತಾರಿರುವರು ? ” ಕೇಶವರಾಯರು ಕುತ್ತಿಹಳಲ ದಿಂದ ಪ್ರಶ್ನೆ ಮಾಡಿದರು.

“ ಎಲ್ಲರೂ ಹೊರಗೆ ಹೊಗಿದ್ದಾರೆ. ನಾನು, ಪದ್ದಕ್ಕು ಇಬ್ಬರೆ. ”

“ ನಡೆ ಹಾಗಾದರೆ ! ” ಎಂದು ಕೇಶವರಾಯರು ಸರಹರಿಯನ್ನು ಹಿಂಬಾಲಿಸಿದರು.

ಪದ್ದಕ್ಕನಿಗೆ ನಿಜವಾಗಿ ಸಂತೋಷವಾಯಿತು. ಕಡೆಗಳ್ಲಿನಿಂದ ಕೇಶವ ಸನ್ನು ನೋಡುತ್ತು ಒಳಕ್ಕೆ ಹೋದಳು. ಸರಹರಿಯು ಕೇಶವರಾಯರನ್ನು ನಡೆಮನೆಯಲ್ಲಿ ಮನ್ನಿಸಿ ಕುಳ್ಳಿರಿಸಿ ಅಕ್ಕನಡಿಗೆ ಧಾವಿಸಿದನು. ಅಲ್ಲಿ ಅಡಿಗೆ ಮನೆಯಲ್ಲಿನಿದೆ ? ‘ಪದ್ದಾರ್ಥಿಯು ನಾಚಿಗೊಂಡು ನಿಂತಿದ್ದಾಳೆ. ಮುಂಚ್ಚಳ ತೆರಿದ ಬಂದೆಡು ಡಬ್ಬಿಗಳು ಸೆಂದ ಹೇಳಿ ಬಿಡ್ಡಿದ್ದನು. ಬಂದ ರಲ್ಲಿ ಸಕ್ಕರೆಯು ತೀರುತ್ತು ಬುದಿತ್ತು. ಇನ್ನೊಂದರಲ್ಲಿ ಚಹದ ಪ್ರಾಯಿಗೆ ಇರಲಿಲ್ಲ. ಮನೆಗೆ ಬಂದ ‘ಕಾಮದಾರರಿ’ ಗೆಂದು ಹೈಗ್ರೇವಾಚಾರ್ಯರು ಬಂದು ಲಿಪ್ಪನ್ನು ಡಬ್ಬಿಯನ್ನು ತಂದಿಟ್ಟಿದ್ದರು. ವಾರಾಸುಗಟ್ಟಿಲ್ಲ ಅಕ್ಕುಯ್ಯಾ ವಾಗಿ ಪೂರ್ವಸುತ್ತು ಬಂದಿದ್ದ ಆ ಡಬ್ಬಿಯಲ್ಲಿಯ ಪ್ರಾಯೆ ಇಂದೇ ತೀರಿ ಹೋಗಬೇಕೆ ? ಅಕ್ಕನನ್ನು ಸಮಾಧಾನಪಡಿಸಿ ಚಹವನ್ನು ತರಲೆಂದು ಸರಹರಿಯು ಉಡಪಿ ಸುಭ್ರಾಯ್ಯನ ಅಂಗಡಿಗೆ ಒಡಿದನು.

ಲೋಡಿಗೆ ಅವಿತುಕೊಂಡು ಹೊರಗೆ ಕೇಶವನು ಒಬ್ಬನೇ ಕುಳಿತನು. ತುಸು ಹೊತ್ತು ತಿರುಗಾಡಿ ಗೋಡೆಯ ಹೇಳಿಸ ಚಿತ್ರಪಟಗಳನ್ನು ನೋಡಿದನು. ತೊಲೆಯಂಥ ಕಾಲುಗಳಿಂದ ಮಾರುತಿ, ರಾಕ್ಕಾಸನಂತೆ ಕಾಣುವ ಸರಸಿಂಹ, ಸೆರೆಗುಡಕನಂತೆ ಕಾಣುವ ರುದ್ರ,ಭಾವೆಯರನ್ನೆಲ್ಲ ಹಿಂದೆ ನೆರೆಸಿ,ಆಕಳನ್ನು ಮುಂದು ಮಾಡಿ ಕೊಳ್ಳಲಾದಿ ದಸಗಾಷಿಯಂತೆ ಕಾಣುವ ಕೃಷ್ಣ, ಇವೆಲ್ಲ ಚಿತ್ರವಿಚಿತ್ರಗಳನ್ನು ನೋಡಿ “ ಅಹಾ ! ಸಂಂದರ ಚಿತ್ರಗಳವು ! ” ಎಂದು ಶಾಲ್ಲಫ್ಸಿಸಿದನು. ಬಂದು ಮಾಡದಲ್ಲಿ ಪ್ರಶಸ್ತವಾಗಿ ಕುಳಿತ ಗಣಪತಿಯ

ಮೂತ್ರಿಯನ್ನು ಸೋಡಿ ಮರುಳಾದನು. ಕೆಲವು ನಿಖಿಳ ಮನೆಯ ತೊಲೆಗಳನ್ನು ನಿಟ್ಟಿಸಿದನು, ಎಣಿಸಿದನು. ಪದ್ಭಾವತಿಯು ಹೇರಗೆ ಬರ ತೊಳ್ಳಿಕೀಕೆಂದು ದಾರಿಸೋಡಿದನು. ಅಕ್ಕು-ತಮ್ಮಂದಿರು ಸೇರಿ ಏನು ಮಾಡುತ್ತಿರುತ್ತಬಹುದೆಂದು ಎಣಿಕೆ ಹಾಕಿದನು. ಇತ್ತು ಪದ್ಭಾವತಿಯು ಅಡಿಗೆ ಮನೆಬಟ್ಟು ಮಾತನಾಡಿಸಲು ಬಂದರೆ ಗಂಜನಿಗೆ ಸರಿಕೊಗಬಹುದೇ ಸೆಂದು ಯೋಜನಾಪರಿಷತ್ತಾಗಿ ಕೆಲವು ಕಾಲಪನ್ನು ಕಳೆದಳು. ಇನ್ನು ಮೇಲೆ ಮಾತನಾಡಿಸಬೇಕೆಂದು ಧ್ವನಿಯೆಮಾಡಿಕೊಂಡು ಹೋಗುವಷ್ಟರಲ್ಲಿ ಸರಹಡಿಯೇ ಬಂದನು.

ಸತ್ತಮನೆಯಲ್ಲಿ ಮಾತನಾಡುತ್ತ ಕುಳಿತ ಸರಹರಿ-ಕೇಶವರೆಡುರಿಗೆ ಉಂಡಿ—ಅವಲಕ್ಕಿಗಳಿದ್ದ ತಾಟನ್ನಿಟ್ಟು ಮತ್ತೊಮ್ಮೆ ಪದ್ಭಾವತಿಯು ಚಹವನ್ನು ತಂಡಳು. ಎರಡು ಕವ್ವ-ಬಸಿಗಳನ್ನಿಟ್ಟು ಇನ್ನು ಯೋಗುವವಳು; ಅಷ್ಟರಲ್ಲಿ ಕೇಶನನು ಬಂದು ನಗಿಮೋಗದ ದರ್ಶಾದಿಂದ ಮಾತನಾಡಿದನು.

“ಮನೆಗೆ ಬರುವದು ಯಾವಾಗ ?”

“ಅಷ್ಟ ಇವತ್ತು—ನಾಳೆ ಕಳಿಸುತ್ತೇನೆಂದು ಹೇಳಿದ್ದಾನೆ.” ಪದ್ಭಾವತಿಯು ಬೆದರುತ್ತ ಹೇಳಿದಳು.

ಕೇಶವನು ಇನ್ನೇನೋ ಹೇಳಬೇಕೆಂದಿದ್ದನು. ಅಷ್ಟರಲ್ಲಿ “ಪದ್ದಕ್ಕು! ಪದ್ದಕ್ಕು!” ಎಂದು ಕುಸುಮೆಯು ಒಡುತ್ತ ಬಂಡಳು. ಸಡುಮನೆಯಲ್ಲಿ ಕೇಶವನು ಸರಹರಿಯೆಡನೆ ಕುಳಿತದ್ದನ್ನು ಸೋಡಿ ಅವಳಿಗೆ ಆಶ್ಚರ್ಯ ವಾಯಿತು. “ಅಯ್ಯಾ! ಕೇಶಣ್ಣ ಇಲ್ಲಿದ್ದಾಸ!” ಎಂದು ಬೆರಗುಬಟ್ಟು ಬಾಗಿಲಲ್ಲಿಯೇ ಸಿಂತಕಕೊಂಡಳು.

“ಒಳಗ ಬರಿ.” ಪದ್ಭಾವತಿಯು ಕುಸುಮೆಯನ್ನು ಪೀಠಿಯಿಂದ ಕರೆದಳು. ಕುಸುಮೆಯು ಕುಣಿಯುತ್ತ ಬಂಡಳಿಂವರೆ ಅವಳನ್ನು ಸೋಡಿ ದವರ ಕಣ್ಣಿಗೆ ಹಬ್ಬಿವಾಗುತ್ತಿತ್ತು.

“ಆ ಕ್ಕೀರಸಾಗರ-

ದಾಸಂದದಾಗರ

ತೆರಿ ತೆರಿ ತೆರದರ.....” ಅನಂದದಾಗರದ ಬಂದು ತೆರೆಯಂತೆ ಅವಳು ಬರುತ್ತಿದ್ದಳು. ಮೋಗದ ಮೇಲಿನ ನಗಿಯೇ ಆ ತೆರೆಯ

ನೋರೆ. ಅವಳನ್ನು ನೋಡಿ ಸರಹಡಿಯ ಮನಸ್ಸು ಸುಪ್ರಸನ್ನವಾಯಿತು. “ಎನ್ನ ಕಾರಣ ಓಡಿ ಬಂಚೆ ಕುಸುಮಾ! ” ಎಂದು ಮೆಲುಗನೆ ಸಗುತ್ತು ಕೇಳಿದನು.

“ ಪದ್ದಕ್ಕು! ಜೋಯಿಸರ ಓಣಿಯವರೆಲ್ಲಾರು ಪಂತಿ ಮಾಡಲಿಕ್ಕು ಹೋಗತಾರಂತ! ನಾವು ಹೋಗೋಣೇನು? ” ಎಂದು ಕುಸುಮೆಯು ತನ್ನ ಮನದ ಮಾತನ್ನು ಹೇಳಿದಳು. ಎಂಥ ಕರಿಣವಾದ ಪ್ರಶ್ನೆಯನ್ನು ಕೇಳಿದನೆಂಬುದರ ಅರಿವು ಅವಳಿಗೆ ರಲ್ಲಿ.

ಕ್ವಾಣಹೊತ್ತು ಎಲ್ಲವೂ ಸ್ತುಭ್ರವಾಗಿತ್ತು.

“ ಕೇಶವರಾವಾ, ನಾಳೆ ತೋಟಕ್ಕು ಉಳಿಕ್ಕು ಹೋಗೋಣೇನು? ” ಸರಹಡಿಯು ಆಕಸ್ತಾತ್ಮಾಗಿ ಕೇಳಿದನು.

ಕೇಶವರಾಯನಿಗೆ ತಡವರಿಸಿದಂತಾಯಿತು. “ ಯಾರು ಯಾರು ಹೋಗಬೇಕು? ” ಎಂದನು.

“ ನೀವು, ಪದ್ದಕ್ಕು, ಕುಸುಮಾ, ನಾನು,— ನಾಲ್ಕೇ ಮಂದಿ ಹೋಗಬಹುದಲ್ಲ? ” ಚಾಣಾಕ್ಕು ನಾದ ಸರಹಡಿಯು ಉತ್ತರ ಕೊಟ್ಟನು.

“ ನಾನೇನು ಪಂತಿಗಂತ ಬರೋದಿಲ್ಲ. ನೀವು ಹೋಗರಿ. ಸಂಜೀ ಕಡೆ ಅತ್ತಲಾಗ ತಿರುಗಾಡಕೋತ ಬಂದರ ಬರತೇನಿ ” ಕೇಶವನು ಹೇಳಿದನು.

“ ಎನ್ನ ಮಾಡತೀರಿ ಬಿಡ್ದೇ! ” ಪದ್ದಾತಿಯು ಕುಸುಮೆಯನ್ನು ದ್ವೇಶಿಸಿ ಸುಡಿದಳು. ಕೇಶವನ ಮನಸ್ಸಿನಲ್ಲಿ ಯಾರೂ ಹೋಗುವದಿಲ್ಲವೆಂದು ಅವಳಿಗೆನಿಸಿತು.

“ ಏ! ಹಂಗಲ್ಲಿ! ನೀವು ಹೋಗಿ! ನಾ ಅತ್ತಲಾಗ ತಿರುಗಾಡ—ಕೋತ ಬಂದರ ಬರತೇನಿ! ” ಕೇಶವನು ಬತ್ತಿ ಹೇಳಿದನು. ತನ್ನ ತಾಯಿಗೆ ತಿಳಿಯಬಾರದೆಂದು ಅವನು ಈ ಆಟವನ್ನು ಹೂಡಿದ್ದನು.

ಅಂತೂ ಇಷ್ಟೆಲ್ಲ ಮಾತು-ಕಥೆಯಾಗಿ ತೋಟದಲ್ಲಿ ಪಂತಿ ಮಾಡುವುದು ನಿಶ್ಚಯವಾಯಿತು. ಸರಹಡಿಯೇ ಅದರ ಕಾಯ್ದಭಾರವನ್ನು ಹೋತ್ತನು.

ನಡೆದ್ದನ್ನೆಲ್ಲ ತಂದೆ-ತಾಯಿಗೆ ಹೇಳಿ ಅವರ ಅಪ್ಪಣಿ ಸಿಗುವಂತೆ ಏವಾರಡು ಮಾಡಿದನು.

ಮರುದಿವಸ ಇಳಹೊತ್ತಿನಲ್ಲಿ ಪಂತಿಯ ಪಂಗಡವು ಹೈಗ್ರಿಫಾಚಾ ಯರ್ ತೋರ್ಟದೆಡಿಗೆ ನಡೆಯತು. ಚಪಾತಿ, ಪಲ್ಲಿ, ಚಟ್ಟಿ, ಬುರಬೂರಿ, ಚಕ್ಕಲಿ, ಪಾಯಸದ ಗಂಟು ಪದಾರ್ಥವತಿಯ ಕೈಯಲ್ಲಿದ್ದುತ್ತ. ತಿಪ್ಪನು ಇಂಥ ಸುಸಂಧಿಯನ್ನು ಕಳೆದುಕೊಳ್ಳುವನೆ? ಅವನು ಬುತ್ತಿಯ ಗಂಟನ್ನು ಹೊತ್ತಿದ್ದನು. ತಂಬಿಗೆ-ವಾಟಿಗಳು ಸರಹರಿಯ ಕೈಯಲ್ಲಿದ್ದವು. ಸರಹರಿಯು ತನ್ನಿಂದನೆ ಕರೆದುಕೊಂಡು ಒಂದ ಶೀಸು ಕಿಸೆಯಲ್ಲಿ ಅಡಕೆ-ಸುಳ್ಳಿದ ಪಟ್ಟಿಗಳನ್ನಿರಿಸಿದ್ದನು. ಹಿಂದಿಸಿಂದ ಕಾಸ-ಮಾ ಕೈಬೀಸುತ್ತ ಸಲಿದು ಕೆಲೆಯ ಪದಾರ್ಥವತಿಯೊಡನೆ ಮಾತನಾಡುತ್ತ ಸಾಗಿದ್ದಳು.

ಅನೇಕ ತೋರ್ಟಗಳನ್ನು ದಾಟಿ ಸೀಳುದಾರಿಯಂದ ಅವರಿಗೆ ಸಡೆಯ ಬೇಕಾಗಿ ಬಂತು. ಎಡಬಲಕ್ಕೆ ತೋರ್ಟಗಳ ಸಾಲುಗಳು, ವೀಳ್ಳಿದೆಲಿಯ ಬಳ್ಳಿಯನ್ನು ಬೆಳಿಸಲು ಹಚ್ಚಿದ ಸುಗ್ಗಿ ಮರದ ಸಾಲುಗಳು. ಸೀಳುದಾರಿಯನ್ನು ತುಳಿಯುತ್ತ ಬಂದು ಈ ಪಂತಿಯ ಮೇಳವು ವೊಗ್ಗಾವಿಯನ್ನು ಹಿಂದೆ ಬಿಟ್ಟಿತು; ಸೂರ್ಯನನ್ನು ಹಿಂದೆ ಬಿಟ್ಟಿತು. ಅಪ್ಪಿ ತಪ್ಪಿ ಒಳಗೆ ಸೇರಿದ ಸೂರ್ಯಕಿರಣಗಳು ಇಲ್ಲಿ ದಿಕ್ಕು ತಪ್ಪಿ ಅಲೆಯುತ್ತಿದ್ದವು. ನೀಳ ವಾಗಿ ಬೆಳಿದ ತಿಂಗಳ ಮರಗಳ ತುದಿಯ ಮೇಲೆ ಮಾತ್ರ ಪ್ರಶಾಂತವಾದ ಸೂರ್ಯಪ್ರಕಾಶವನ್ನು ನೋಡಬಹುದಾಗಿತ್ತು. ಒಳಗೆಲ್ಲ ಹಚ್ಚಿ ಹಸಿರು. ಇದೊಂದು ಬೇರೆ ಜಗತ್ತನ್ನೇ ಹೊಕ್ಕುಂತೆ ಪದಾರ್ಥವತಿಗೆನಿಸಿತು. ಎಡಬಲದಲ್ಲಿಯೂ ಸುವ್ವಿಗೆಯುವ ಕೊಗಿಲೆಗಳ ಸ್ವರವು ಕೇಳುತ್ತಿತ್ತು. ಮಾವಿನ ಮರಗಳು ತೋರಣವನ್ನು ಕೊಂಡಿದ್ದವು. ಎಲೆಬಳ್ಳಿಗಳು ಓರಣಗಾತಿಯ ರಂತೆ ಧೋರಣಾದಿಂದ ನಿಂತಿದ್ದವು. ಸದುಸದುವೇ ಕೆಲಸಗಾರರ ಕೂಗು. ದಿನವೂ ಇಲ್ಲಿ ಬಂದರೆ ಶಾಂತಿಪಾಠವನ್ನು ಕಲಿತು ಹೇಗೆಬಹುದಲ್ಲ! ಎಂದು ಪದಾರ್ಥವತಿಯು ಮನದಲ್ಲಿ ಮರುಗಿದಳು.

ಎಲ್ಲರೂ ಹೈಗ್ರಿಫಾಚಾಯರ್ ತೋರ್ಟವನ್ನು ಹೊಕ್ಕುರು. ತೋರ್ಟಿಗೆ ನಾದ ಚೆನ್ನೆಪ್ಪನು ಇನ್ನೂ ಕಷ್ಪಲಿಯನ್ನು ಹೊಡಿಯುತ್ತಿದ್ದು. ಎತ್ತಗಳು

ತಿರುಗುಪ್ಪೆಂದು ಹೊರಳಿದೊಡನೆ ಕರೆರಿಂದು ಸುರುವಾದ ಸಪ್ಪಳವು ಕಪ್ಪಲಿ
ಮನಸೆಯಲ್ಲಿ ನೀರು ಭೋರೆಂದು ಬೀಳುವತನಕ ಸಹೇಡೇ ಇತ್ತು. ಬೀಳುವಾಗ
ನೀರು ಹಾಲಾಡಂತೆ ಬುರುಗು ಬುರುಗಾಗೀ ಬೀಳುತ್ತಿತ್ತು.

“ ನಡುಮೆಟ್ಟಲಿನ ವರಿಗೆ ನೀರು ಏಷಿವೆ ನೋಡು, ಅಕ್ಕಾ ! ವೆಣ್ಣೆ
ನಾನು ಬಂದಾಗ ಎರಡು ಪಾವಟಣಿಗೆ ಕೆಳಗಿದ್ದವು ” ಸರಹಂಪು ಹಣ-
ಭರಿತನಾಗಿ ಹೇಳಿದನು. ದಿನಾಲು ಅವನು ಶೀನುನೊಡನೆ ತೊಳೆಟದ
ಬಾವಿಗೆ ಸಾಧುಸಕ್ಕೆಂದು ಬರುತ್ತಿದ್ದ.

ಮುಂದೆ ಜೋರಾಗಿ ನೀರು ಹರಿದು ಹೊಗುತ್ತಿದ್ದ ಕಾಲುವೆಯಲ್ಲಿ
ಕ್ಕೆಕಾಲು ತೊಳೆದುಕೊಂಡು ಎಲ್ಲರು ಗುಡಿಸಲಸಹಿಗೆ ಬಂದು ತಾವು ತಂದಿದ್ದ
ಸಾಮಾನುಗಳನ್ನು ಅಲ್ಲಿ ಹಾಸಿದ ಹುಲ್ಲಿನ ಮೇಲಿರಿಸಿದರು. ಗುಡಿಸಿಲದ
ಮುಂದೆಲ್ಲ ಅಂಟಿಸಿದ ಗುಳಾಬಿಗಳಾಗಳು ಮೈತುಂಬ ಹೂಬಟ್ಟು ಗಾಳಿಗೆ
ತಲೆಯನ್ನು ತೊಗಾಡುತ್ತ ಸಿಂತಿದ್ದವು. ಹತ್ತಿರವಿದ್ದ ಮಾರಿನ ಮರಗಳನ್ನು
ಸುತ್ತಿದ ಮಲ್ಲಿಗೆಬಳ್ಳಿಗಳ ಕುಡಿಗಳು ಮುಂದೆ ಬಾಗಿ ಗುಡಿಸಲದ ಚಪ್ಪರ
ದಲ್ಲಿ ಹಾಸುಹೊಕಾಗಿ ಬೆಳಿದಿದ್ದವು. ಅತ್ತ ಸೇವನಂತಿಗಳು ತಮ್ಮ ಸುವಾ-
ಸನೆಯಿಂದ ಬೈತಣಕೊಡುತ್ತಿದ್ದವು. ಎಲೆಮನೆಯಂತೆ ಕಂಗೊಳಿಸುವ
ಆಗುಡಿಸಲವು ಎಲ್ಲರ ನುಸವನ್ನು ಸೆಳಿದಿದ್ದರೆ ಏನಾಷ್ಟುಯರು ?

ಪದ್ದಾಮತಿ - ಕುಸುಮೆಯರು ಹೊರಗೆ ಬಂದು ನೋಡಿದರು. ತಲೆ
ಯೆತ್ತಿ ಸೋಡಿದರೂ ಮುಗಿಯಂತೆ ಮುಗಿಲಲ್ಲಿ ಸಾಗಿದ ತೆಂಗಿನ ಮರಗಳು
ತುದಿಯಲ್ಲಿ ಪಜ್ಜೆಯಂತಹ ಎಳಿದೆಂಗುಗಳ ಆಘರಣಗಳನ್ನು ಇಟ್ಟುಕೊಂಡಿ
ದ್ದವು ಇಳಿಯಲ್ಲಿರುವ ಆಮೃತವನ್ನು ಎತ್ತಿ ಮುಗಿಲುನಾಡಿಸಲ್ಪಿರುವ ಸುರ
ರಿಗೆ ತೊರಿಸುವ ಸುಧತುಯರಂತೆ, - ಮುಂತಾಗಿಯಾವ ಕವಯೋ ಹೇಳಿದು
ವನ್ನಲ್ಲ ! ಆ ಅನುಭವವು ಬಂದಿತು ಅವರಿಗೆ. ಅಷ್ಟರಲ್ಲಿ ಸರಹರಿಯು
ತೊಳೆಟದಾಳನ್ನು ಕರೆದುಕೊಂಡು ಬಂದು ಎಂಟು - ಹತ್ತು ತೆಂಗಿನಕಾಲು
ಗಳನ್ನಿಳಿಸಿ ಕೆತ್ತಿಸಿ ತಂದನು. ಎಲ್ಲರೂ ತೆಂಗಿನೆಳಿನೀರನ್ನು ಕುಡಿದು ಎಳಿಯ
ದಾದ ಕೊಬ್ಬರಿಯನ್ನು ತಿಂದು ತೇಗಿದರು.

ಮುಂದೆ ತೊಳೆಟಲ್ಲಿ ತಿರುಗಾಡಲೆಂದು ಎಲ್ಲರೂ ಹೊರಬ್ಬಿ ಬಡ್ಡಿಯಿಂದ

ತ್ರದಿವರೆಗೆ ಹಣ್ಣು ಬಿಟ್ಟು ಸಿಂತಿದ್ದ ಹಲಸಿನ ಮರವನ್ನು ನೋಡಿ ಪಂತಿಗಿಂತ ವೊದಲು ಇದರ ತೊಳಿಗಳನ್ನು ರುಚಿ ನೋಡಬೇಕೆಂದು ನಿಶ್ಚಯಿಸಿದರು. ಆ ಬಳಿಕ ಎಂಬಳಿಗಳ ಸದುವೆ ಹಾಯ್ದಾಡಿ ಬರುತ್ತಿರುವಾಗ ಬಯಲು ಪ್ರದೇಶವೊಂದು ಕಾಳಿಸಿತು. “ನರಹರಿ! ಇದೇನು? ಹಾಳೀಕೆ ಬಿಡ್ಡಿದೆ?” ಎಂದು ಕುಸುಮೆಯು ಪ್ರಶ್ನಿಮಾಡಿದಳು. “ಇಂ! ಇದು ಹಾಳೆಂದು ತಿಳಿದೆಯಾ! ಈಗಿನ ಎಂಬಳಿಗಳು ಒಂಗಿ ಹೋದ ಮೇಲೆ ಇಲ್ಲಿ ಸಾಗು ವಾಡುತ್ತಾರೆ” ಎಂದು ಸರಹರಿಯು ನಗುತ್ತ ಹೇಳಿದನು.

ಅಷ್ಟರಲ್ಲಿ ಪದಾರ್ಥವತಿಯು ಎಂಜೆಯ ಏಳ್ಳಿದೆಲಿಗಳನ್ನು ಉಗುರಿಸಿದ ಚಿಪ್ಪಿ ಹರಿಯುತ್ತಿದ್ದುದನ್ನು ನೋಡಿ ಅವರನ್ನು ಹಿಂಬಾಲಿಸಿ ಬಂದ ಚೆನ್ನುಪ್ಪನು “ಹಾಗಲ್ಲ, ತಾಯಿ. ಈ ಚಿನುಟಿಗಿ ಹಾಕಬೇಕು ಹೆಚ್ಚಿಟ್ಟಿಗೆ” ಎಂದು ಬಂದು ಕಬ್ಬಿಣದ ಚಿನುಟಿಗಿಯನ್ನು ಕೊಟ್ಟನು.

“ಇಲ್ಲದೇ ಇದ್ದರ ಏನಾಗತದ, ಚೆನ್ನುಪ್ಪಾ?” ಪದಾರ್ಥವತಿಯು ನಗುತ್ತ ಕೇಳಿದಳು. “ಬಳಿ ಕರುರಿ ಹೋಕಾವ, ತಾಯಿ” ಚೆನ್ನುಪ್ಪನು ಹೇಳಿದನು.

ಇಷ್ಟರಲ್ಲಿ ಬಾವಿಯ ಹತ್ತಿರ ಹಣ್ಣಾಗಲು ಬಂದ ಬಾಳಿಯ ಗೊಸೆಗಳನ್ನು ಪರೀಕ್ಷೆ ಸುತ್ತ ಸಿಂತಿದ್ದ ತಿಪ್ಪನು ಓಡಿ ಬಂದು “ಕೇಶವರಾಯರು ಬಂದಾರ, ಪದ್ದತ್ತಾ! ಅವರ ಸಂಗತೀಲೆ ಭೀಮರಾಯರೂ ಇದ್ದಾರ!” ಎಂದು ಗಡಬಡಿಸಿ ಸುದ್ದು ಬೀರಿದನು.

“ಎಲ್ಲಿದಾಂತೋ ತಿಪ್ಪ? ಯಾವಾಗ ಬಂದರು?” ಗಾಬರಿಯಾಗಿ ಸರಹರಿಯು ಕೇಳಿದನು. ತೊಂಟವನ್ನು ಕಂಡು ಹಿಗ್ಗುವ ಸಂಭ್ರಮದಲ್ಲಿ ಅವರು ಬರುವದನ್ನೇ ಅವನು ಮರೆತಿದ್ದನು.

“ಇಲ್ಲಿ ನೋಡು ಚೆನ್ನುಪ್ಪಾ!” ಹೋಗುವ ಗಡಿಬಿಡಿಯಲ್ಲಿದ್ದ ನರಹರಿಯು ಮತ್ತೆ ನಿಂತು ಹೇಳಿದನು.

“ಹೂನರಿ ರಾಯರಿ!”

“ಒಂದಿಪ್ಪತ್ತು ಬಾಳೀ ಎಲಿ ಹರಡು ಕಳಸು. ಕೂಡಲಿಕ್ಕೆ ಹಾಕೋವು ಸಾದಾ ಇರವಲ್ಲವ್ಯಾಕ. ಉಣಿಕ್ಕೆ ದಾಕೋವು ಮಾತ್ರ; ಕುಡಿಬಾಳಿ ಇರಬೇಕು ನೋಡು.”

“ಹೂನರಿ! ಮತ್ತು ಲಿಂಬಿಹಣ್ಣು ಬೇಕೋ ಬಾಣಿಡೋ?”

“ಹಾಂ! ಹರಿ ಬಂದು ಹತ್ತು ಲಿಂಬಿ ಹಣ್ಣು! ಹಣ್ಣು ಆಗಿದ್ದ ಸೋಡಿ ಹರಿ. ಡ್ವಾರಿಗಾಯಿ ಇದ್ದರೂ ಅಡ್ಡಿಯಿಲ್ಲ.”

“ಬರಿ ಹಣ್ಣು ಅದಾವ ತೊಗೋಳಿ, ರಾಯರ! ನಮ್ಮ ತಾಪಟದಾಗಿ ಸಂಧಾ ನಿಂಬಿ ಹಣ್ಣು ಇಡೀ ಉರಾಗ ಸಿಗಾಕಿಲ್ಲ!”

“ಮತ್ತು ವೋನ್ನೆ ಬಂದು ಬಾಕೀ ಗೆಳನಿ ಇಟ್ಟಿದ್ದಲ್ಲ ಹುಲ್ಲಾಗ ಹಾಕಿ? ಆಗೇದೇನು ಹಣ್ಣು?”

“ಆಗ್ನೇತರಿ, ಮನ್ನಾಗ ಆಚಾರಸ್ವಾಮೇರಿಗೆ ಕೊಡಬೇಕಂತ ಮಾಡಿದೇ...” ಜೆನ್ನ ಪ್ಪಾಸು ಸರಹರಿಯ ವೋರೆಯನ್ನು ಸೋಡಿದನು.

“ಇಲ್ಲಿ ಕೊಡು ಸಮಗ; ನಾವೇನು, ಆಚಾರಸ್ವಾಮೇರೇನು?”

“ಹೂನರಿ”

“ಇಕಾ! ಸೋಡು ಮತ್ತು! ಬಂದೆರಡು ಹಲಸಿನ ಹಣ್ಣು ಬಿಂಜಿ ಸಿಇಟ್ಟಿರು. ಈ ಗಿಡದ ಬುಡಕ ಕಷಾ ಹೊಡಸು. ಶೀನು, ಇದನೆಲ್ಲ ಸೋಡು ತಿರಲಾ; ಈಗ ಬಂದೆ!” ಎಂದು ಸರಹರಿಯು ಕೇಶವರಾಯರಿದ್ದ ಕಡೆಗೆ ಓಡಿದನು.

ತುಸು ಹೊತ್ತಿನಲ್ಲಿಯೇ ದೊಡ್ಡ ಮಾನಿನ ಮರದ ಕೆಳಗಿನ ಸೆಲವು ಸ್ವರ್ಚ್ಚವಾಯಿತು. ಪದ್ಮಾವತಿಯು ಸಾಲುಸಾಲಾಗಿ ಎಲೆಗಳನ್ನಿಂಟ್ಟು ಬಡಿಸತ್ತೊಡಗಿದಳು. ತಿಪ್ಪಾಸು ಒಡಿ ಹೋಗಿ ಗುಡಿಸಲದಲ್ಲಿಟ್ಟಿದ್ದ ಗಂಟು-ಗದಡಿ ಗಳನ್ನು ತೊಗೊಂಡು ಬಂದನು. ಕುಸುಮೆಯು ಅರಳಿರುವ ಮಲ್ಲಿಗೆ ವೋಗೆಗಳನ್ನು ಹರಿದು ಮಾಲೆ ಕಟ್ಟಿತದ್ದಳು.

ಬಳಿಗೆ ನಿಂತು ಇದನ್ನೆಲ್ಲ ಸೋಡುತ್ತಿದ್ದ ಶೀನು ಬಂದು ಗುಲಾಬಿ ಹೂವನ್ನು ಹರಿದು ತಂದು “ಇದು ಬೇಕೇ ನಿನಗೆ, ಕುಸುಮಾ?!” ಎಂದು ಕೇಳಿದನು.

ಇದೇ ಪ್ರತ್ಯೇಯನ್ನು ತಿಪ್ಪಾಸು ಕೇಳಿದ್ದರೆ ಕುಸುಮಾನ ಉತ್ತರವು ಸಿದ್ಧವಾಗಿರುತ್ತತ್ತು. “ಅಯ್ಯಾ! ನನಗೆ ಹರಿಲಿಕ್ಕೆ ಕೈಯಿಲ್ಲಂತ ತಿಳಿತೇನ

ಈ ಕವಿ?'' ಆದರೆ ಈಗ ಕುಸುಮಾ ನಾಚಿಕೊಂಡು ಸುಮೃದ್ಧಿಸ್ಥಿತಾಗಿ ಇದನ್ನು '' ಎಂದು ಶೀನು ಕೈ ಮುಂದೆ ಜಾಚಿದನು. ಜೀವದಲ್ಲಿ ಜೀವವಿಲ್ಲದೆ ಕುಸುಮೆಯು ಮುಂದೆ ಕೈಯೊಡ್ಡಿದಳು. ಹೂವನ್ನು ಕೊಡುವಾಗ ಕುಸುಮಾನ ಕೈಗೆ ಶೀನೂನ ಕೈ ವೆಲ್ಲನೇ ಸೋಂಕಿತು. ಶೀನು ಅಧಿರನಾಗಿ ಅಲ್ಲಿಯೇ ಸಿಂತನು. ಕುಸುಮಾ ನಾಚಿಕೊಂಡು ಪದ್ಧತಿಯ ಬೇಗೆ ಹೋದಳು.

ಇಷ್ಟ್ರಾಲ್‌ 'ಧುಡುಂ' ಎಂಬ ಸಪ್ಪಳವು ಕೇಳಿಸಿತು. ''ಅಪ್ಪಾಯಪ್ಪಾ ರಿಗೆ! ಯಾರೋ ಗಡೇದ ಮಾತ್ರಲಿಂದ ಹಾರತಾರ!'' ಎಂದವನೇ ತಪ್ಪನು ಓಡಿ ಹೋದನು. ''ವ ಕೊಪ್ಪರಿಗೆ! ನಿಲ್ಲು'' ಎಂದು ಶೀನು ಅವನನ್ನು ಹಿಂಬಾಲಿಸಿದನು.

ಇತ್ತು ಪದ್ಧತಿಯು ಎಲ್ಲವನ್ನು ಸಿದ್ಧಪಡಿಸಿದಳು. ಇನ್ನು ಬಾವಿಯಿಂದ ನಿರು ತುಂಬಿ ತರುವದೊಂದೇ ಉಳಿಯಿತು. ಕುಸುಮಾನನ್ನು ಅಲ್ಲಿಯೇ ನಿಲ್ಲಿಸಿ ನಿರು ತರಲೆಂದು ಸಡೆದಳು. ಅವಳು ಬರುವ ಹೊತ್ತಿಗೆ ಸರಿಯಾಗಿ ಕೇಶವನು ಧೂತರವನ್ನು ಬಿಗಿಯಾಗಿ ತರಿವ ಉಟ್ಟು ಗಡೆಯ ಕಂಬದ ಮೇಲೆ ನಿಂತಿದ್ದನು. ಭೀಮುಂಬಾವಿಯಲ್ಲಿ ಈಸಿ ಲರಡೂ ಕೈಗಳಿಂದ ನೀರು ತೆಮ್ಮುತ್ತತ್ತು. ''ಹಾರಬಾರದ, ಯಾಕ ನಿಂತಿ?'' ಎಂದು ಕೇಶವನನ್ನು ಹುರಿದುಂಬಿಸುತ್ತಿದ್ದನು. ಸರಹರಿ-ಶೀನರು ದಂಡಿಗೆ ನಿಂತು ಇದನ್ನೆಲ್ಲ ನೋಡುತ್ತಿದ್ದರು. ಸಂಜೀಯ ಹೊತ್ತಿನಲ್ಲಿ ಈಸುವದು ಅವರ ಮನಸ್ಸಿಗೆ ಬರಲಿಲ್ಲ.

ಮೆಟ್ಟಲುಗಳನ್ನು ಮೆಲ್ಲನೇ ಇಳಿಯುವ ಪದ್ಧತಿಯನ್ನು ಕುರಿತು ತಿಪ್ಪನು ಒದರಿದನು. ''ಇಲ್ಲಿ ನೋಡು! ಪಢ್ಣಕ್ಕು! ಕೇಶವರಾಯರು ಹ್ಯಾಂಗ ಹಾರತಾರ!''

ಪದ್ಧತಿಯು ಕಡೆಗಳ್ಲಿನಿಂದ ತಿರುಗಿ ನೋಡಿದಳು. ಕೇಶವನು ಗಡೆಯ ಮೇಲಿಂದ ಬಣ್ಣನೇ ಜಿಗಿದು ಕೈಕಾಲುಗಳನ್ನು ಸರಳವಾಗಿರಿಸಿ ನೇರ ವಾಗಿ ನೀರೊಳಕ್ಕೆ ಹೋದನು. ''ಆಕಾಶಾತ್ ಪತಿತಂ ಕೋಯಂ? ವ್ಯಧಾ ಗಳ್ಳಿತಿ ಸಾಗರಂ'' ಎನ್ನುವ ಹಾಗಿತ್ತು ಆ ದೃಷ್ಟಿ. ಅಲ್ಲಿ-

ಕರ್ತೃಲ್ಲೀಲವಾಗಿ ನೀರು ದಂಡಿಗೆ ಅಪ್ಪಳಿಸಿತು. ಒಂದು ಸಿಮಿಷವಾಯಿತು, ಎರಡಾಯಿತು. ಕೇಶವನು ಮೇಲಕ್ಕೆ ಬರಲಿಲ್ಲ. ಆಗ ಪದಾರ್ಥವತಿಯ ವೊಗದ ಮೇಲಿ ಒಂದು ಚಿಂತೆಯ ಸ್ವರ್ಚಯು ಸುಳಿಯಿತು. ನೀರು ತುಂಬಿ ಒಂದ ಅವಳು ಕೇಶವನು ಮುಖಗಿಧ್ವನಿ ತಾಣವನ್ನು ನೋಡುತ್ತಿ ನಿಂತು ಕೊಂಡಳು. ಕಡೆಗೊಮೈ “ಉಂಟಾ.....” ಎಂದು ತಲೆಯನ್ನು ರೂಪಾಡಿಸುತ್ತೇ ಕೇಶವನು ಮೇಲಕ್ಕೆ ಒಂದನು. ಪದಾರ್ಥವತಿಯು ವೋಡಲಿನಂತೆ ಮಣಿದು ನೀರು ತುಂಬಹತ್ತಿದಳು.

“ ಕೋರಿಸಿದ್ದೊ ! ಹೇಣ್ಣೆ ಎದುರಿಗೆ ಪರಾಕ್ರಮಾನ ! ” ಭೀಮು ನಕ್ಕನು.

ಕೇಶವನು ‘ಧರ್ಮಕಿ’ ಹೊಡಿದು ಅವನನ್ನು ನೀರಿನಿಂದ ಮುಖ್ಯಾದನು. ತಿರುಗಿ ಬಂದ ಪದಾರ್ಥವತಿಯನ್ನು “ ಮತ್ತು ಧರ್ಮ ಅಂತಲ್ಲ ಪದ್ದತ್ತಿ, ಎನದು ? ” ಎಂದು ಕುಸುಮೆಯು ಕೇಳಿದಳು.

“ ಎನಿಲ್ಲ, ಈಸತಾರ ಬಾವಾಗ್. ”

“ ಹಂಗಾದರ ನಾನೂ ನೋಡತೇನಿ ” ಎಂದು ಕುಸುಮೆಯು ಅತ್ಯಿಗೆಯು ಬೇಡವೇನ್ನು ವಷ್ಟು ರಲ್ಲಿಯೇ ಬಾವಿಯಿಡಿಗೆ ಸಾರಿದಳು. ಆಕೆಯನ್ನು ಕಂಡೂಡನೆ ತಿಪ್ಪಿಸು “ ಕುಸುಮಾ ! ಕೇಶವರಾಯರು ಗಡೇದ ಮಾನ್ಯಲಿಂದ ಹಾರಿಕೊಂಡು ! ” ಎಂದು ಸಾರಿದನು.

“ ಇನ್ನೊಮೈ ಹಾರಿಕೊಳ್ಳೋ, ಕೇಶಣ್ಣಾ ! ” ಕುಸುಮೆಯು ಪಡಿಸುಡಿದಳು.

“ ಹೂಂ ! ಹಾರಿಕೊತಾರ ಬಾ ! ಹಗಲೆಲ್ಲಾ ! ” ಕೇಶವನು ದಸಿತೆಗಿದ. ಇದನ್ನೆಲ್ಲ ನೋಡುತ್ತಿದ್ದ ಶೀಸು ಅಂಗಿಯನ್ನು ತೆಗೆದು ತಿಪ್ಪಿಸುತ್ತಿದ್ದ ಕೊಟ್ಟು ಧೋತರವನ್ನು ಬಿಗಿದುಟ್ಟು ನರಹರಿಯು ಬೇಡವೇನ್ನು ವಷ್ಟು ರಲ್ಲಿಯೇ ಗಡೆಯ ಮೇಲಿ ಹತ್ತಿದನು. “ ನಾನು ಹಾರುತ್ತೇನೇ ಸರಿಯಿರ ! ” ಎಂದು ಈಸುತ್ತಿದ್ದ ಭೀಮು – ಕೇಶವರಾಯರಿಗೆ ಹೇಳಿ

ಗಾಳಿಯಲ್ಲಿ ಈಸುಬಿದ್ದು 'ಧುಡುಂ' ಎಂದು ನೀರಲ್ಲಿ ಮುಖಿ ಕುಸುಮೆಯು ಅಚ್ಚರಿಗೊಂಡು ನೋಡುತ್ತಿರುವಾಗಲೇ ಮೇಲೆದ್ದನು.

"ನಾನೂ ಕಲೀತೇನಿ ಈಸಲಿಕ್ಕೆ!" ಕುಸುಮೆಯ ಹತ್ತರ ನಿಂತಿದ್ದ ತಿಪ್ಪನು ಬಿಲು ಡೊಲಿನಿಂದ ಹೇಳಿದನು.

"ನೀ ಈಸಲಿಕ್ಕೆ ಕಲಿತಾಗ ಉರ ಬಾವಿ ಎಂಬ್ಲ ತೆರವಾಗತಾವ!" ಕುಸುಮೆಯು ಜೀಷ್ಟೆಮಾಡಿದಳು.

ಇವರನ್ನೇಲ್ಲ ನೇಣಿದಿ ನರಹರಿಯ ಮನಸ್ಸನಲ್ಲಿಯೂ ಗಡೆಯ ಮೇಲಿಂದ ಹಾರಿ ಈಸುವದಿತ್ತು. ಆದರೆ ಈ ಪಂಬ್ತಿಯ ಪ್ರಪಂಚವನ್ನು ಸಾಗಿಸುವ ಭಾರವೆಲ್ಲ ಆವಸ ಮೇಲಿ. ಆವಸ ಒತ್ತಾಯಕ್ಕೆ ಮೂವರೂ ಈಸುವದನ್ನು ಮುಗಿಸಿ ದಂಡಿಗೆ ಬಂದರು. ನರಹರಿಯು ಎಲ್ಲರನ್ನೂ ಮಾನಿಸುವರದಿಡಿಗೆ ಕರೆದೊಯ್ದನು. ಪಂತಿಯಾದ ಮೇಲೆ ಭೇಮು-ಕೇಶವರಾಯರು ತಾವು ಬಂದ ಹಾದಿಯಿಂದ ಸಾಗಿದರು. ಇತ್ತು ಉಳಿದವರ ಮೇళಪ್ಪ ಎಲ್ಲವನ್ನೂ ಮುಗಿಸಿಕೊಂಡು ಹೊತ್ತು ಮುಳುಗುವಷ್ಟುರಲ್ಲಿ ಆನೆಡಿಡನೆ ಬಂದು ಉರನ್ನು ಸೇರಿತು.

ಮರುದಿವಸ ಪದ್ಮಾವತಿಯು ಅತ್ಯೇಮನೆಗೆ ಹೋದಳು. ಕೇಶವ-ಪದ್ಮಾವತಿಯರ ಸಂಸಾರವು ಮತ್ತೆ ಮುಂದುವರಿಯಿತು.



